ಸ್ವಾಯತ್ತತೆ
ಸ್ವಯಂ ಆಡಳಿತ
ಸ್ವಯಂ ನಿಯಂತ್ರಣ
ನಮ್ಮ ಧ್ಯೇಯ

Swabhimani Sahakari

ಸ್ವಾಭಿಮಾನಿ ಸಹಕಾರಿ

ಸೌಹಾರ್ದ ಸಹಕಾರಿ ಚಳವಳಿಯ
ಅಭಿವೃದ್ಧಿಗೆ ಮೀಸಲಾಗಿರುವ ಏಕೈಕ ಮಾಸಪತ್ರಿಕೆ

Pages - 28, ₹12

Volume -15
Issue - 05
May- 2018

ಕರ್ನಾಟಕ ವಿಧಾನಸಭೆ ಚುನಾವಣೆ 2018

ಮೇ 12ರಂದು
ಎಲ್ಲರು ಮತದಾನ ಮಾಡಿರಿ
ಅದು ನಿಮ್ಮ ಹಕ್ಕು
ಮರೆಯದಿರಿ

ಸೌಹಾರ್ದ ಸಹಕಾರಿಗಳ
ಸಂಖ್ಯೆ : 4310

ಇ-ಸ್ಟಾಂಪಿಂಗ್
ಕೇಂದ್ರಗಳ ಸಂಖ್ಯೆ : 1140

ಹಳೆಯ 1959ರ ಸಹಕಾರಿ ಕಾನೂನು ವ್ಯಾಪ್ತಿಯಲ್ಲಿರುವ ಸಾಂಪ್ರದಾಯಿಕ ಸಹಕಾರಿ ಸಂಸ್ಥೆಗಳಿಗಿಂತಲೂ ದಾಖಲೆ ಮೀರಿ ರಾಜ್ಯದಲ್ಲಿ 4300ಕ್ಕಿಂತಲೂ ಹೆಚ್ಚು ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. ವಿಭಿನ್ನತೆ ಇದೆ. ವೈಶಿಷ್ಟ್ಯತೆ ಇದೆ. ಮಾದರಿಯಾಗಿವೆ. ಅಧ್ಯಯನ ಯೋಗ್ಯವಾಗಿವೆ. ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಅಧ್ಯಯನಗಳು ನಡೆದಿವೆ. ಇವೆಲ್ಲ ಹೆಮ್ಮೆಯ ವಿಷಯ.

ವಿಶ್ವಾಸಾರ್ಹ, ಕಳಂಕ ರಹಿತ ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಗಾಗಿ ಕ್ರಿಯಾಶೀಲ, ದಕ್ಷ, ಪರಿಶುದ್ಧ ಹಾಗೂ ದೂರದೃಷ್ಟಿಯ ಸಹಕಾರಿ ನಾಯಕತ್ವದ ಬೆಳವಣಿಗೆಗೆ ಕ್ರಮ

ಆತ್ಮೀಯ ಸಹಕಾರಿ ಬಂಧುಗಳಿಗೆ 1 ಮೇ ಕಾರ್ಮಿಕರ ದಿನದ ಶುಭಾಷಯಗಳು.

ರಾಜ್ಯದ ಸೌಹಾರ್ದ ಸಹಕಾರ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ತಮಗೆಲ್ಲ ತಿಳಿದ ವಿಷಯ. ಸಹಕಾರ ಕ್ಷೇತ್ರದಲ್ಲಿ ಹೊಸದಾಗಿ ನೋಂದಣಿಯಾಗುತ್ತಿರುವ ಸಹಕಾರಿ ಸಂಸ್ಥೆಗಳಲ್ಲಿ ಸೌಹಾರ್ದ ಸಹಕಾರಿ ಸಂಸ್ಥೆಗಳೇ ಬಹುಪಾಲು ಇರುವುದು ಹೆಮ್ಮೆಯ ವಿಷಯ. ವಿಶೇಷವಾಗಿ ಯುವಕರು, ಮಹಿಳೆಯರು ಈ ಕ್ಷೇತ್ರಕ್ಕೆ ಆಕರ್ಷಿತರಾಗಿ ಬಂದು ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಿ, ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಜೊತೆಗೆ ಯುವಕರಿಗೆ ಸ್ವಯಂ ಉದ್ಯೋಗ ಹಾಗೂ ಸಹಕಾರಿಗಳಲ್ಲಿ ಉದ್ಯೋಗ ನೀಡುತ್ತಿರುವುದು ಶ್ಲಾಘನೀಯ. ಜೊತೆಗೆ ಸಹಕಾರಿ ತತ್ವದ ಸಾಮಾಜಿಕ ಕಳಕಳಿಯನ್ನು ಹೊಂದಿ ಗ್ರಾಮದ ಹಾಗೂ ಪರಿಸರದ ವ್ಯವಸ್ಥೆಯನ್ನು ಉತ್ತಮವಾಗಿಸಲು ಮತ್ತು ಸಹಕಾರ ಕ್ಷೇತ್ರದ ಮೂಲಕ ಇವುಗಳನ್ನೆಲ್ಲಾ ಮಾಡಲು ಸಾಧ್ಯ ಎಂಬ ಅರಿವು ಮೂಡಿಸಲು ಕ್ರಮವಿಡುತ್ತಿರುವುದು ಅತ್ಯಂತ ಉತ್ತಮವಾದ ಕಾರ್ಯ. ಹೀಗಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆಲ್ಲ ಸಂಯುಕ್ತ ಸಹಕಾರಿಯು ಅಭಿನಂದಿಸುತ್ತದೆ.

ಹಳೆಯ 1959ರ ಸಹಕಾರಿ ಕಾನೂನು ವ್ಯಾಪ್ತಿಯಲ್ಲಿರುವ ಸಾಂಪ್ರದಾಯಿಕ ಸಹಕಾರಿ ಸಂಸ್ಥೆಗಳಿಗಿಂತಲೂ ದಾಖಲೆ ಮೀರಿ ರಾಜ್ಯದಲ್ಲಿ 4300ಕ್ಕಿಂತಲೂ ಹೆಚ್ಚು ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. ವಿಭಿನ್ನತೆ ಇದೆ. ವೈಶಿಷ್ಟ್ಯತೆ ಇದೆ. ಮಾದರಿಯಾಗಿವೆ. ಅಧ್ಯಯನ ಯೋಗ್ಯವಾಗಿವೆ. ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಅಧ್ಯಯನಗಳು ನಡೆದಿವೆ. ಇವೆಲ್ಲ ಹೆಮ್ಮೆಯ ವಿಷಯ. ಸಾರ್ವಜನಿಕರು, ಸಹಕಾರಿಗಳು, ಸರಕಾರ ನೀಡುತ್ತಿರುವ ಪ್ರೋತ್ಸಾಹಕ್ಕೆ ಅಭಿನಂದನೆಗಳು.

ಸೌಹಾರ್ದ ಸಹಕಾರಿ ಕ್ಷೇತ್ರ ಅಥವಾ ಒಟ್ಟಾರೆ ಸಹಕಾರ ಕ್ಷೇತ್ರದ ಬಗ್ಗೆ ಸಾರ್ವಜನಿಕರು ಹಾಗೂ ಸರಕಾರ ಉತ್ತಮ ಅಭಿಪ್ರಾಯವನ್ನು ನಿರಂತರವಾಗಿ ಹೊಂದುವಂತಾಗಬೇಕು. ಸಹಕಾರ ಕ್ಷೇತ್ರದ ಬಗ್ಗೆ ವಿಶ್ವಾಸಾರ್ಹತೆ ಹೆಚ್ಚುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತಾಗಬಾರದು. ಸ್ವಾಯತ್ತತೆ ಸ್ವೇಚ್ಛಾಚಾರವಾಗದಂತೆ ಎಚ್ಚರಿಕೆಯ ನಡೆ ಇಂದಿನ ಅಗತ್ಯತೆ. ಸೌಹಾರ್ದ ಸಹಕಾರಿ ಕ್ಷೇತ್ರವನ್ನು ಕಟ್ಟಿದವರು, ಬೆಳೆಸುತ್ತಿರುವವರು ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ವಿಶ್ವಾಸಾರ್ಹ, ಕಳಂಕ ರಹಿತ ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಗಾಗಿ ಕ್ರಿಯಾಶೀಲ, ದಕ್ಷ, ಪರಿಶುದ್ಧ ಹಾಗೂ ದೂರದೃಷ್ಟಿಯ ಸಹಕಾರಿ ನಾಯಕತ್ವದ ಅಗತ್ಯತೆಯ ಹಿನ್ನೆಲೆಯಲ್ಲಿ ಸಂಯುಕ್ತ ಸಹಕಾರಿಯ ತರಬೇತಿ ಕಾರ್ಯಕ್ರಮಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳಿ, ತಪ್ಪದೇ ಭಾಗವಹಿಸಿ, ವಿಷಯಗಳ ಅಧ್ಯಯನ ಮಾಡಿ, ಸೌಹಾರ್ದ ಸಹಕಾರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲುದಾರರಾಗಿ.

ಸ್ವಾಭಿಮಾನಿ ಸಹಕಾರಿ ಸಂಪಾದಕ ಮಂಡಳಿ

ಶ್ರೀ ಬಿ.ಹೆಚ್. ಕೃಷ್ಣಾರೆಡ್ಡಿ
ಗೌರವ ಅಧ್ಯಕ್ಷರು

ಶ್ರೀ ಜಗದೀಶ ಕವಟಗಿಮಠ
ಗೌರವ ಸದಸ್ಯರು

ಶ್ರೀ ಶರಣಗೌಡ ಜಿ. ಪಾಟೀಲ್
ಸಂಪಾದಕರು

ಶ್ರೀ ವಿ.ಜೆ.ಕಾರಕೂನ
ಸಂಚಾಲಕರು

ಶ್ರೀ ರಘುನಂದನ ಕೆ.
ಸದಸ್ಯರು

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.,
"ನಿರ್ಮಾಣ ಭವನ", ಡಾ.ರಾಜಕುಮಾರ್ ರಸ್ತೆ,
1ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010.
ದೂರವಾಣಿ/ ಫ್ಯಾಕ್ಸ್ : 080-23378375-80, 23474408, 23573291
ಇ-ಮೇಲ್ : souharda@souharda.coop
ವೆಬ್‌ಸೈಟ್ : www.souharda.coop

ಒಳಪುಟಗಳಲ್ಲಿ . . .

10 ದಿನಗಳ ವ್ಯಕ್ತಿತ್ವ ವಿಕಸನ ವಿಶೇಷ ತರಬೇತಿ ನೋಂದಾವಣೆ ಅರ್ಜಿ..... 5
ಸಂಪನ್ಮೂಲ ವ್ಯಕ್ತಿಗಳ ವಾರ್ಷಿಕ ಸಭೆ 6
"ಸೌಹಾರ್ದ ಸಹಕಾರಿಗಳು ಗಮನಿಸಿ" 9
ಸೌಹಾರ್ದ ಸಹಕಾರಿಗಳಿಗೆ ಪ್ರತ್ಯೇಕ ನ್ಯಾಯಾಲಯ ಪ್ರಯೋಜನವಾಗಿದೆ – ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರುಗಳು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ 10
2017–18ನೇ ಸಾಲಿಗೆ ಅಂತ್ಯಗೊಂಡಿರುವ ಸೌಹಾರ್ದ ಸಹಕಾರಿಗಳ/ ಬ್ಯಾಂಕುಗಳ ಆರ್ಥಿಕ ಪ್ರಗತಿಯ ಅಂಕಿ–ಅಂಶಗಳು 11
ಸೌಹಾರ್ದ ಸಹಕಾರಿ ಸಮಾಚಾರಗಳು 14
ಸಾಮಾಜಿಕ ಬ್ಯಾಂಕಿಂಗ್ ಪರಿಕಲ್ಪನೆ ಎನ್ನುವ ಯಶಸ್ಸಿನ ಮಾರ್ಗ 18
ಸೌಹಾರ್ದ ಸಹಕಾರಿಗಳಲ್ಲಿ ಹಣಕಾಸು ನಿರ್ವಹಣೆ, ನಿಧಿಗಳ ಸಂಗ್ರಹ, ವಿನಿಯೋಗ ಹಾಗೂ ಹೂಡಿಕೆಗಳು 20
ಕಗ್ಗ ಪದ್ಯಗಳಲ್ಲಿ ಸಹಕಾರ ಸಾರ 23
ನಿಮ್ಮ ಪ್ರಶ್ನೆ ನಮ್ಮ ಉತ್ತರ 24
ಸಹಕಾರಿಗಳಲ್ಲಿ ವ್ಯವಹಾರ ಸೇವೆಗಳ ಮಹತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆ 25
ಪ್ರಕೃತಿ ವಿಕೋಪ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಸಹಕಾರಿಗಳ ಪಾತ್ರ 26
ಆರ್‌ಬಿಐ ನ್ಯೂಸ್ 27

ಸಂಪಾದಕೀಯ

ಮತದಾನ ಪ್ರತಿಯೊಬ್ಬ ಭಾರತೀಯನ ಪ್ರಥಮ ಕರ್ತವ್ಯ : ಸಹಕಾರ ಕ್ಷೇತ್ರಕ್ಕೂ ಹೆಚ್ಚಿನ ಜವಾಬ್ದಾರಿ ಇದೆ

ಮಾನವ ತನ್ನ ಜೀವಿತ ಅವಧಿಯಲ್ಲಿ ತಾನಿರುವ ಪರಿಸರದ ಸಾಮಾಜಿಕ ಬದ್ಧತೆಗಳಿಗೆ ಒಳಪಟ್ಟು ಮಹತ್ವದ ಕಾರ್ಯಗಳನ್ನು ನಿರ್ವಹಿಸುವುದು ಜೀವನದ ಸಾರ್ಥಕತೆಯ ಲಕ್ಷಣಗಳಲ್ಲಿ ಪ್ರಮುಖವೆನಿಸುತ್ತದೆ. ಸ್ವಾರ್ಥಕ್ಕಾಗಿ ಜೀವಿಸುವುದು ಸಾಧನೆಯೆನಿಸುವುದಿಲ್ಲ. ಕ್ರಿಮಿಕೀಟ, ಪ್ರಾಣಿಪಕ್ಷಿಗಳ ಜೀವನದಂತೆ ಆಗುತ್ತದೆ. ಪ್ರಾಣಿಗಳು ಸಹ ಇತರರ ಉಪಯೋಗಕ್ಕಾಗಿಯೇ ಜೀವಿಸುವುದನ್ನು, ಅವುಗಳಿಂದ ಮನುಷ್ಯ ಅನೇಕ ಪ್ರಯೋಜನಗಳನ್ನು ಪಡೆಯುತ್ತಿರುವುದನ್ನು ನಾವು ನೋಡಬಹುದಾಗಿದೆ. ಹೀಗಿರುವಾಗ ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ತನ್ನ ಶಕ್ತ್ಯಾನುಸಾರ ಅನ್ನದಾನ, ವಿದ್ಯಾದಾನ, ದ್ರವ್ಯದಾನ, ವಸ್ತ್ರದಾನ, ಸುವರ್ಣದಾನ, ಗೋದಾನ, ಭೂದಾನ, ಮಾಂಗಲ್ಯದಾನ, ರಕ್ತದಾನ, ನೇತ್ರದಾನ, ಅಂಗದಾನ, ಜೀವದಾನಗಳನ್ನು ಮಾಡಿದಾಗ ಜೀವನ ಸಾರ್ಥಕಯೆನಿಸುತ್ತದೆ. ಜೀವನಕ್ಕೆ ಸುಖ-ಶಾಂತಿ-ಸಮಾಧಾನ-ನೆಮ್ಮದಿ ಸಿಗುವುದು ಸತ್ಯ.

ಇವೆಲ್ಲ ದಾನಗಳ ಜೊತೆಗೆ ಈಗ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಾತಿನಿಧಿಕ ಸರಕಾರಗಳ ಆಡಳಿತ ಇರುವುದರಿಂದ ನಮ್ಮ ಆಡಳಿತದ ಹಕ್ಕನ್ನು ಮತದಾನದ ಮೂಲಕ ನಮ್ಮ ಪ್ರತಿನಿಧಿಗೆ ವರ್ಗಾಯಿಸುವುದು ಅತ್ಯಂತ ಮಹತ್ವದ ದಾನವೆನಿಸಿದೆ. ಇದು ನಮ್ಮ ವ್ಯವಸ್ಥೆಯ, ಭದ್ರತೆಯ, ನಮ್ಮ ಅಸ್ತಿತ್ವದ, ನಮ್ಮ ಒಳಿತು-ಕೆಡಕುಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುವ, ವ್ಯವಸ್ಥೆಯಿಂದ ನಾವು ಸುಖಶಾಂತಿ, ನೆಮ್ಮದಿಗಳನ್ನು ಕಂಡುಕೊಳ್ಳುವ, ಪವಿತ್ರವಾದ ಕಾರ್ಯವೆಂದು ಭಾವಿಸಲಾಗಿದೆ. ಮತದಾನದ ಪವಿತ್ರ ಕರ್ತವ್ಯವನ್ನು ಮರೆಯದೇ ನಿರ್ವಹಿಸಿ. ಉತ್ತಮ ಪ್ರತಿನಿಧಿಯನ್ನು ಚುನಾಯಿಸಿ. ಯಾವುದೇ ಕಾರ್ಯವಿದ್ದರೂ ಅದೆಲ್ಲದಕ್ಕಿಂತಲೂ ಇದಕ್ಕೆ ಪ್ರಥಮ ಆದ್ಯತೆ ನೀಡುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯವೆನಿಸಿದೆ. ಹೀಗಾಗಿ ತಪ್ಪದೇ ಮತದಾನದಲ್ಲಿ ಭಾಗವಹಿಸಿ, ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿ. ನೀವು ಭಾರತೀಯ ಪ್ರಜೆ. ನಿಮ್ಮ ಹಕ್ಕನ್ನು ಚಲಾಯಿಸಿದ್ದೇವೆ ಎಂದು ಸಂತೋಷಪಡಿ. ನಿಮ್ಮ ಅಕ್ಕಪಕ್ಕದವರೆಲ್ಲರಿಗೂ ಈ ಬಗ್ಗೆ ಜಾಗೃತಿಯನ್ನು ಮೂಡಿಸಿ. ಸಹಕಾರಿ ಸಂಸ್ಥೆಗಳು, ಸಹಕಾರಿಗಳು ಈ ಬಗ್ಗೆ ತಮ್ಮ ಸದಸ್ಯರಲ್ಲಿ, ಸದಸ್ಯ ಕುಟುಂಬದವರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆದಾಗ ಸಹಕಾರ ಚಳುವಳಿಗೂ ಹೆಚ್ಚಿನ ಮಹತ್ವ ಬರುತ್ತದೆ.

ಜ್ಞಾನ ಜ್ಯೋತಿ

▸▸ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಸೃಷ್ಟಿ ಒಂದೇ : ದೃಷ್ಟಿ ಭಿನ್ನ

ಒಮ್ಮೆ ಭಗವಂತನು ತಾನು ಸೃಷ್ಟಿಸಿದ ಈ ಜಗತ್ತಿನಲ್ಲಿ ಏನಾದರೂ ಕುಂದು ಕೊರತೆಗಳಿವೆಯೋ ಹೇಗೆ ಎಂದು ತಿಳಿಯಬಯಸಿದ. ಅದಕ್ಕಾಗಿ ಭೂಲೋಕದಿಂದ ಎಲ್ಲಾ ಪಶು – ಪಕ್ಷಿಗಳನ್ನು, ಮಾನವನನ್ನು ದೇವಲೋಕಕ್ಕೆ ಕರೆದು ಕೇಳಿದ. ಮಾನವನು ಬುದ್ಧಿವಂತ ಪ್ರಾಣಿ, ಮೊದಲು ಅವನಿಗೆ ಕೇಳೋಣವೆಂದು 'ಹೇಗಿದೆ ನನ್ನ ಸೃಷ್ಟಿ?' ಎಂದು ಕೇಳಿದ. ಮಾನವ ಹೇಳಿದ – 'ಏನಿದೆ ನಿನ್ನ ಈ ಸೃಷ್ಟಿಯಲ್ಲಿ ಸೊಬಗು? ಒಬ್ಬರಂತೆ ಒಬ್ಬರಿಲ್ಲ. ಸಿರಿವಂತ – ಬಡವ, ಸುರೂಪಿ – ಕುರೂಪಿ, ಸಬಲ – ದುರ್ಬಲ, ವಿದ್ಯಾವಂತ – ಅವಿದ್ಯಾವಂತ ಒಂದೇ ಎರಡೇ? ಅದೆಷ್ಟು ಭೇದ – ಭಾವ, ಏರು – ಪೇರು. ನನ್ನ ಕೈಗೆ ಕೊಟ್ಟು ನೋಡು ನಾನು ಎಷ್ಟು ಸರಿ – ಸಮ ಮಾಡುತ್ತೇನೆ. ಹೊಲ – ಗದ್ದೆಗಳ ಮೇಲೆ ಮಳೆ ಸುರಿಸುವುದನ್ನು ಬಿಟ್ಟು ಎಲ್ಲೆಂದರಲ್ಲಿ ಮಳೆ ಸುರಿಸುವ ನೀನು ಜಾಣನೆಂದು ನಾನು ಹೇಗೆ ಹೇಳಲಿ?' ಎಂದು. ಈ ಮನುಷ್ಯನ ನಂತರ ಪಶುಪಕ್ಷಿಗಳ ಸರದಿ. ಚಿಗುರೆ ಹೇಳಿತು – 'ನಿನ್ನ ಸೊಬಗಿನ ಸೃಷ್ಟಿಯನ್ನು ಕಂಡು ನನಗಾದ ಸಂತಸ ಹೇಳತೀರದು. ಅಂತೆಯೇ ನಾನು ನಿರಂತರ ಓಡಾಡಿಕೊಂಡಿರುತ್ತೇನೆ. ಕುಣಿದು ಕುಣಿದು ತಣಿಯುತ್ತೇನೆ!' ಎಂದು. ಕೋಗಿಲೆ ಹೇಳಿತು – 'ನಿನ್ನ ಈ ಸೃಷ್ಟಿಯ ಸೊಬಗು ನನ್ನ ಎದೆ ತುಂಬಿ ಹಾಡಾಗಿ ಹರಿದಿದೆ!' ಎಂದು. ಸೃಷ್ಟಿ ಒಂದೇ, ದೃಷ್ಟಿ ಭಿನ್ನಭಿನ್ನ. ಮಾನವನದು ದೋಷ ದೃಷ್ಟಿ, ಪಶುಪಕ್ಷಿಗಳದು ಗುಣದೃಷ್ಟಿ.

ಹೃದಯ ಶುದ್ಧಿಯ ಎರಡನೆಯ ಸಾಧನವೆಂದರೆ ತನ್ಮಯತೆ. ಇದನ್ನೇ ಮಗ್ನತೆ ಎನ್ನುತ್ತಾರೆ. ಇದು ಧ್ಯಾನದಿಂದ ಬರುವಂಥದ್ದು. ಪ್ರಶಾಂತ ಪರಿಸರದಲ್ಲಿ ದೀಪವೊಂದು ಸ್ಥಿರವಾಗಿ ಬೆಳಗುವಂತೆ ನಮ್ಮ ಮನೋದೀಪವು ಸ್ಥಿರವಾಗಿ ಉಳಿದರದೇ ಧ್ಯಾನ! ಅದರಿಂದ ಹೃದಯಶುದ್ಧಿ, ಕಾರ್ಯಸಿದ್ಧಿ.

ಆ್ಯಂಫೆರ್‌ನು ವಿದೇಶದ ವಿಜ್ಞಾನಿ. ವಿದ್ಯುತ್ ಕ್ಷೇತ್ರದಲ್ಲಿ ಅವನದು ಬಹುದೊಡ್ಡ ಸಾಧನೆ. ವಿದ್ಯುತ್ ಕೂಡಾ ಪ್ರವಹಿಸುತ್ತದೆ ಎಂದು ಮೊದಲು ಕಂಡು ಹಿಡಿದವನೇ ಅವನು. ಒಂದು ದಿನ ಆ ದೇಶದ ರಾಜನು ಆ್ಯಂಫೆರ್‌ನನ್ನು ಅರಮನೆಗೆ ಊಟಕ್ಕೆ ಆಮಂತ್ರಿಸಿದ್ದ. ಆ ದಿನ ಅರಮನೆಯಲ್ಲಿ ವಿಜ್ಞಾನಿಗೆ ವೈಭವದ ಸ್ವಾಗತ ಸಿದ್ಧತೆ ಮಾಡಿ ರಾಜ–ರಾಣಿ ಬೆಳಗಿನಿಂದ ದಾರಿ ಕಾಯುತ್ತಿದ್ದರು. ಸಂಜೆಯಾದರೂ ವಿಜ್ಞಾನಿ ಬರಲೇ ಇಲ್ಲ! ಅವನು ಮತ್ತೊಂದು ವೈಜ್ಞಾನಿಕ ಸತ್ಯ ಸಂಶೋಧನೆಯಲ್ಲಿ ಮಗ್ನನಾಗಿದ್ದ.

ಏಕನಾಥ ಮಹಾರಾಜರು ಚಿಕ್ಕವರಿದ್ದಾಗ ಜನಾರ್ಧನ ಗೋಸ್ವಾಮಿಯವರಲ್ಲಿ ಸೇವೆ ಮಾಡಿಕೊಂಡಿದ್ದರು. ಏಕನಾಥರಿಗೆ ಜಮಾ – ಖರ್ಚು ಬರೆಯುವ ಕೆಲಸ ಕೊಟ್ಟಿದ್ದರು. ಒಂದು ದಿನ ಸಂಜೆ ಲೆಕ್ಕ ಬರೆಯುವಾಗ ಒಂದು ಪೈಸೆ ಲೆಕ್ಕಕ್ಕೆ ಸಿಗಲಿಲ್ಲ. ರಾತ್ರಿ 8 ಗಂಟೆಯಿಂದ ಅದನ್ನು ಹುಡುಕುತ್ತಿದ್ದರು. ಬೆಳಗಿನ 8 ಗಂಟೆಗೆ ಆ ಪೈಸೆ ಸಿಕ್ಕಿತು. ತಕ್ಷಣ ಏಕನಾಥರು 'ಸಿಕ್ಕಿತು, ಸಿಕ್ಕಿತು!' ಎಂದು ಕುಣಿದಾಡಿದರು. ಇವರ ಧ್ವನಿ ಕೇಳಿ ಬಂದ ಗುರುಗಳು ಏನು ಸಿಕ್ಕಿತು? ಎಂದರು. ಅದೇ ಲೆಕ್ಕದಲ್ಲಿ ಕಳೆದು ಹೋದ ಪೈಸೆ ಸಿಕ್ಕಿತು! ಎಂದರು ಏಕನಾಥರು. ಆಗ ಗುರುಗಳು ಹೇಳಿದರು– 'ಇದೇ ಏಕಾಗ್ರತೆಯಿಂದ ನೀನು ಆತ್ಮಸಾಧನೆಗೆ ತೊಡಗು ನಿನಗೆ ಆ ಪರಮಾತ್ಮನೇ ಸಿಗುತ್ತಾನೆ!' ಎಂದು. ಗುರುಗಳ ಆಜ್ಞೆಯಂತೆ ಆಧ್ಯಾತ್ಮಿಕ ಸಾಧನೆ ಮಾಡಿದ ಏಕನಾಥರು ಮುಂದೆ ಜಗನ್ಮಾನ್ಯರೆನಿಸಿದರು.

ಆಧಾರ : ಕೈವಲ್ಯ ಕುಸುಮ
ಸಂಗ್ರಹ : ಅಂತರ್ಜಾಲ

ವಾರ್ಷಿಕ ಶುಲ್ಕ - ಸಹಕಾರ ಶಿಕ್ಷಣ ನಿಧಿ ಪಾವತಿ ಹಾಗೂ ಮಾಹಿತಿ ಸಲ್ಲಿಕೆ

ಸೌಹಾರ್ದ ಸಹಕಾರಿಗಳು ಕಾಲಕಾಲಕ್ಕೆ ಸಂಯುಕ್ತ ಸಹಕಾರಿಗೆ ಸಲ್ಲಿಸಬೇಕಾದ ವಾರ್ಷಿಕ ಶುಲ್ಕ ಹಾಗೂ ಸಹಕಾರ ಶಿಕ್ಷಣ ನಿಧಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಮೇ 2018 ರಿಂದ ಸಂಯುಕ್ತ ಸಹಕಾರಿಯ ವಿಭಾಗೀಯ ಕಛೇರಿಗಳಿಗೆ ಕಳುಹಿಸುವುದು. ವಿಭಾಗೀಯ ಕಛೇರಿಯ ಜೊತೆಗೆ ನಿಕಟ ಸಂಪರ್ಕ ಹೊಂದಿ ಅವಶ್ಯಕ ಮಾಹಿತಿಯನ್ನು ಪಡೆಯುವುದು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.

ಜಿ.ಎಸ್.ಟೋಪಣ್ಣವರ ಪರಿವೀಕ್ಷಣೆ ಹಾಗೂ ಲೆಕ್ಕಪರಿಶೋಧನಾ ವರದಿಗಳ ಪರಿಶೀಲನಾ ಅಧಿಕಾರಿ

ಸಂಯುಕ್ತ ಸಹಕಾರಿಯ ಬೆಳಗಾವಿ ವಿಭಾಗೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಜಿ.ಎಸ್.ಟೋಪಣ್ಣವರರವರನ್ನು ಬೆಳಗಾವಿ ವಿಭಾಗದಲ್ಲಿ ಸೌಹಾರ್ದ ಸಹಕಾರಿಗಳ ಪರಿವೀಕ್ಷಣೆ ಹಾಗೂ ಲೆಕ್ಕಪರಿಶೋಧನಾ ವರದಿಗಳ ಪರಿಶೀಲನಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಸೌಹಾರ್ದ ಸಹಕಾರಿಗಳ ನ್ಯಾಯಾಲಯದ ಸಮಾಚಾರಗಳು

ದಾವಾ ದಾಖಲಾತಿಗಳು : ಬೆಳಗಾವಿ ವಿಭಾಗದಿಂದ 2260 ಮತ್ತು ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ವಿಭಾಗಗಳಿಂದ 1693 ಪ್ರಕರಣಗಳು ಸೇರಿದಂತೆ ಒಟ್ಟು 3953 ದಾವಾ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 2394 ಪ್ರಕರಣಗಳು ಇತ್ಯರ್ಥಗೊಂಡಿವೆ.

ಅಮಲ್ಜಾರಿ ಪ್ರಕರಣಗಳು : ಒಟ್ಟು 906 ಅಮಲ್ಜಾರಿ ಪ್ರಕರಣಗಳು ದಾಖಲಾಗಿದ್ದು, ಇವುಗಳ ಪೈಕಿ 32 ಪ್ರಕರಣಗಳು ಇತ್ಯರ್ಥಗೊಂಡಿದೆ. ಸಹಕಾರಿಗಳ ನಿಬಂಧಕರುಗಳ ಕಛೇರಿಗಳಲ್ಲಿ ದಾಖಲಾಗಿದ್ದ 890 ಅಮಲ್ಜಾರಿ ಪ್ರಕರಣಗಳು ಸೌಹಾರ್ದ ಸಹಕಾರಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, 13 ಪ್ರಕರಣಗಳು ಇತ್ಯರ್ಥಗೊಂಡಿವೆ.

ಸೌಹಾರ್ದ ಸಹಕಾರಿಗಳ ಸಿಬ್ಬಂದಿಯವರಿಗಾಗಿ 10 ದಿನಗಳ ವ್ಯಕ್ತಿತ್ವ ವಿಕಸನ ತರಬೇತಿ – ವಿಭಾಗೀಯ ಕಛೇರಿಗಳಲ್ಲಿ ನೋಂದಣಿ ಅರ್ಜಿ ಲಭ್ಯ

ಸೌಹಾರ್ದ ಸಹಕಾರಿಗಳ ಸಿಬ್ಬಂದಿಯವರಿಗಾಗಿ 10 ದಿನಗಳ ವ್ಯಕ್ತಿತ್ವ ವಿಕಸನ ತರಬೇತಿಯ 19ನೇ ತಂಡದ ತರಬೇತಿಯು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಪದ್ಮನಾಭನಗರ, ಬೆಂಗಳೂರು ಇಲ್ಲಿ ದಿನಾಂಕ 06 ರಿಂದ 15 ಜೂನ್ 2018ರವರೆಗೆ ನಡೆಯಲಿದೆ. ಈ ತರಬೇತಿಯ ವಿವರಗಳನ್ನು ಹಿಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ ಮತ್ತು ಈ ಸಂಚಿಕೆಯಲ್ಲಿ ನೋಂದಣಿ ಅರ್ಜಿಯನ್ನು ಪ್ರಕಟಿಸಲಾಗಿದೆ. ಆಸಕ್ತರು ಈ ನೋಂದಣಿ ಅರ್ಜಿಯನ್ನು ಭರ್ತಿ ಮಾಡಿ ತಲಾ ಒಬ್ಬ ಅಭ್ಯರ್ಥಿಗೆ ರೂ.5000/–ಗಳ ಡಿ.ಡಿ.ಯೊಂದಿಗೆ ನಿಮ್ಮ ವಿಭಾಗದ ವಿಭಾಗೀಯ ಅಧಿಕಾರಿಗಳಿಗೆ ಕಳುಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವಿಭಾಗದ ವಿಭಾಗೀಯ ಕಛೇರಿಯ ಅಧಿಕಾರಿಗಳನ್ನು ಹಾಗೂ ಕೇಂದ್ರ ಕಛೇರಿಯ ತರಬೇತಿ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ತರಬೇತಿಯ ವಿವರ : 6 ದಿನ ಒಳಾಂಗಣ, 2 ದಿನ ಪ್ರಾಯೋಗಿಕ, 2 ದಿನ ಅಧ್ಯಯನ ಪ್ರವಾಸ ಸೇರಿದಂತೆ ಒಟ್ಟು 10 ದಿನಗಳ ತರಬೇತಿಯಾಗಿರುತ್ತದೆ. ರೂ.5000/– ತಲಾ ಒಬ್ಬರಿಗೆ (ಊಟ, ವಸತಿ ಹಾಗೂ ಇತರೆ ವ್ಯವಸ್ಥೆಗಳಿಗಾಗಿ) ನಿರ್ವಹಣಾ ವೆಚ್ಚವಿದ್ದು, ತರಬೇತಿಯ ನೋಂದಣಿ ಶುಲ್ಕವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಈ ಹೆಸರಿನಲ್ಲಿ ಚೆಕ್/ ಡಿಡಿಯನ್ನು ಕಳುಹಿಸುವ ಮೂಲಕ ಪಾವತಿಸುವುದು. ಅಭ್ಯರ್ಥಿಗಳ ಸಂಖ್ಯೆ 50 ಮಾತ್ರ ಇದ್ದು, ತರಬೇತಿಯ ಅವಧಿಯಲ್ಲಿ ಊಟ, ಉಪಹಾರ, ವಸತಿ, ಅಧ್ಯಯನ ಸಾಹಿತ್ಯ, ಯೋಗ ತರಬೇತಿ, ಆರೋಗ್ಯ ತಪಾಸಣೆ ಹಾಗೂ ಉತ್ತಮ ಸಹಕಾರಿ/ ಸಂಸ್ಥೆಗಳಿಗೆ ಅಧ್ಯಯನ ಭೇಟಿ ಸೌಲಭ್ಯಗಳನ್ನು ಒದಗಿಸಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇರುತ್ತದೆ. ನೋಂದಣಿಗೆ ಕೊನೆಯ ದಿನಾಂಕ – 25.05.2018.

10 ದಿನಗಳ ವ್ಯಕ್ತಿತ್ವ ವಿಕಸನ ವಿಶೇಷ ತರಬೇತಿ ನೋಂದಾವಣೆ ಅರ್ಜಿ

1. ಸಹಕಾರಿಯ ಹೆಸರು ಹಾಗೂ ವಿಳಾಸ :
2. ಸಹಕಾರಿ ಸದಸ್ಯತ್ವ ಸಂಖ್ಯೆ :
3. ಭಾಗವಹಿಸುವ ಅಧಿಕಾರಿ/ಸಿಬ್ಬಂದಿ ಹೆಸರು :
4. ಜನ್ಮ ದಿನಾಂಕ :
5. ಆಧಾರ್ ಸಂಖ್ಯೆ :
6. ವಿದ್ಯಾರ್ಹತೆ :
7. ಸಹಕಾರಿಯಲ್ಲಿ ನಿರ್ವಹಿಸುತ್ತಿರುವ ಹುದ್ದೆ :
8. ಅನುಭವ :
9. ಸಂಪರ್ಕ ದೂರವಾಣಿ ಸಂಖ್ಯೆ :
10. ಇ–ಮೇಲ್ ವಿಳಾಸ :

ಫೋಟೋ

ಪ್ರತಿನಿಧಿ ಶುಲ್ಕ ಪಾವತಿಸಿರುವ ವಿವರ

ಬ್ಯಾಂಕ್ ಹೆಸರು : ____________

ರೂ.ಗಳು : ____________

ಡಿ.ಡಿ.ನಂ : ____________

ದಿನಾಂಕ : ____________

ಸಂಯುಕ್ತ ಸಹಕಾರಿಯ ತರಬೇತಿ ನಿಯಮಗಳಿಗೆ ಬದ್ಧನಾಗಿರುತ್ತೇನೆ.

ಸಹಕಾರಿಯ ಮೊಹರು

ಭಾಗವಹಿಸುವ ಪ್ರತಿನಿಧಿಯ ಸಹಿ

ಅಧ್ಯಕ್ಷರು/ಮುಖ್ಯಕಾರ್ಯನಿರ್ವಾಹಕರ ಸಹಿ

ಸಂಯುಕ್ತ ಸಹಕಾರಿಯ ಮುಂಬರುವ ಕಾರ್ಯಕ್ರಮಗಳು

- ದಿನಾಂಕ : 19–05–2018ರಂದು ಬೆಳಿಗ್ಗೆ 10.30 ಗಂಟೆಗೆ ಶಂಕರ ಮಠ, ಶ್ರೀ ಶೃಂಗೇರಿ ಶಾರದಾ ದೇವಿ ದೇವಸ್ಥಾನ, ಅಗ್ರಹಾರ ರಸ್ತೆ, ಸಾಗರ, ಶಿವಮೊಗ್ಗ ಜಿಲ್ಲೆ ಇಲ್ಲಿ ಶಿವಮೊಗ್ಗ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗಾಗಿ "ದಾವಾ ದಾಖಲಾತಿ ವಿಧಾನ ಮತ್ತು ಸಾಲ ವಸೂಲಾತಿ ಕ್ರಮಗಳ ಕುರಿತು ಹಾಗೂ ಸಹಕಾರಿಗಳ ಚುನಾವಣೆ ಪ್ರಕ್ರಿಯೆ ಕುರಿತು ಉಪನ್ಯಾಸ"ವನ್ನು ಆಯೋಜಿಸಲಾಗಿದೆ. ಈ ತರಬೇತಿ ಕಾರ್ಯಾಗಾರದಲ್ಲಿ ಶಿವಮೊಗ್ಗ ಜಿಲ್ಲೆಯ ಸೌಹಾರ್ದ ಸಹಕಾರಿಗಳು ಭಾಗವಹಿಸಿ ಪ್ರಯೋಜನ ಪಡೆಯಲು ಕೋರಿದೆ.
- ದಿನಾಂಕ : 26–05–2018ರಂದು ಬೆಳಿಗ್ಗೆ 10.00 ಗಂಟೆಗೆ ಬೆಂಗಳೂರಿನ ಬನಶಂಕರಿ 2ನೇ ಹಂತದ ಪದ್ಮನಾಭನಗರದಲ್ಲಿರುವ (ದೇವೇಗೌಡ ಪೆಟ್ರೋಲ್ ಬಂಕ್ ಎದುರು) ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಇಲ್ಲಿ ಬೆಂಗಳೂರು ವಿಭಾಗದಲ್ಲಿ 2017–18ನೇ ಸಾಲಿನಲ್ಲಿ ನೋಂದಣಿಯಾಗಿರುವ ಸೌಹಾರ್ದ ಸಹಕಾರಿಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗಾಗಿ "ಪ್ರವೇಶ ತರಬೇತಿ"ಯನ್ನು ಆಯೋಜಿಸಲಾಗಿದೆ. ಈ ತರಬೇತಿ ಕಾರ್ಯಾಗಾರದಲ್ಲಿ ಬೆಂಗಳೂರು ವಿಭಾಗದಲ್ಲಿ ಹೊಸದಾಗಿ ನೋಂದಣಿಗೊಂಡ ಸೌಹಾರ್ದ ಸಹಕಾರಿಗಳು ಭಾಗವಹಿಸಿ ಪ್ರಯೋಜನ ಪಡೆಯಲು ಕೋರಿದೆ.

ಸಂಪನ್ಮೂಲ ವ್ಯಕ್ತಿಗಳ ವಾರ್ಷಿಕ ಸಭೆ

ಕಾರ್ಯಕ್ರಮಗಳ ಗುಣಮಟ್ಟ ಶಿಬಿರಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಗೆ ಪ್ರೇರಕ - ಶ್ರೀ ಸಿ.ಎನ್.ಪರಶಿವಮೂರ್ತಿ

ಬೆಂಗಳೂರು : ದಿನಾಂಕ : 05-04-2018ರಂದು ನಗರದ ಪಾರಿಜಾತ ಹೋಟೆಲ್‌ನ ಸಭಾಂಗಣದಲ್ಲಿ ಸಂಯುಕ್ತ ಸಹಕಾರಿಯ ಸಂಪರ್ಕದಲ್ಲಿರುವ, ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಹಾಗೂ ಭಾಗವಹಿಸಲು ಗುರುತಿಸಿರುವ ವಿಷಯ ತಜ್ಞರ/ ಸಂಪನ್ಮೂಲ ವ್ಯಕ್ತಿಗಳ ವಾರ್ಷಿಕ ಸಭೆಯನ್ನು ಹಿರಿಯ ಸಹಕಾರಿಗಳು ಹಾಗೂ ನಿವೃತ್ತ ಅಪರ ನಿಬಂಧಕರಾದ ಶ್ರೀ ಸಿ.ಎನ್. ಪರಶಿವಮೂರ್ತಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಶ್ರೀಯುತರು ಸೌಹಾರ್ದ ಸಹಕಾರಿ ಕ್ಷೇತ್ರ ನನ್ನ ಅಚ್ಚುಮೆಚ್ಚಿನ ಕ್ಷೇತ್ರ. ಈ ಕ್ಷೇತ್ರದಲ್ಲಿ ತರಬೇತಿ ಕಾರ್ಯಕ್ರಮಗಳು ಉತ್ತಮವಾಗಿ ನಡೆಯಬೇಕು. ರಾಜ್ಯ, ವಿಭಾಗೀಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ, ವಿವರಗಳನ್ನು ಪಟ್ಟಿ ಮಾಡಿ, ಅವರೆಲ್ಲರ ಸೇವೆಯನ್ನು ಬಳಸಿಕೊಂಡಾಗ ಮಾತ್ರ ತರಬೇತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜರುಗಲು ಸಾಧ್ಯ. ಅದಕ್ಕಾಗಿ ಈ ರೀತಿಯ ಸಭೆಯನ್ನು ಏರ್ಪಡಿಸಿ ಅವರೊಡನೆ ನಿಕಟ ಸಂಪರ್ಕ ಹೊಂದುವುದರ ಮೂಲಕ ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಅವರ ಸೇವೆಯನ್ನು ಬಳಸುವಂತಾಗಬೇಕು ಎಂದು ತಿಳಿಸಿದರು.

ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಂಪನ್ಮೂಲ ವ್ಯಕ್ತಿಗಳ ಕೊಡುಗೆ ಅಪಾರ - ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿಯವರು ಮಾತನಾಡಿ ಸಂಯುಕ್ತ ಸಹಕಾರಿಯ ಕರೆಯ ಮೇರೆಗೆ ತಮ್ಮ ಅಮೂಲ್ಯ ಸಮಯವನ್ನು ಸೌಹಾರ್ದ ಸಹಕಾರಿಗಳ ಸೇವೆಗಾಗಿ ಮುಡುಪಾಗಿರಿಸಿ ಸಭೆಯಲ್ಲಿ ಭಾಗವಹಿಸಿದ್ದೀರಿ. ತಾವು ಸಂಯುಕ್ತ ಸಹಕಾರಿಯ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ತಮ್ಮ ಅನುಭವ ಹಾಗೂ ಜ್ಞಾನವನ್ನು ಧಾರೆಯೆರೆಯುತ್ತಿರುವುದರಿಂದ ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ ಮತ್ತು ಸಂಯುಕ್ತ ಸಹಕಾರಿಯ ತರಬೇತಿ ಕಾರ್ಯಕ್ರಮಗಳಿಗೆ ಮೆರಗು ಬಂದಿದೆ ಎಂದು ತಿಳಿಸುತ್ತಾ ಇಂದಿನ ಸಭೆಯಲ್ಲಿ ಭಾಗವಹಿಸಿ, ಉತ್ತಮ ಸಲಹೆ ಹಾಗೂ ಮಾರ್ಗದರ್ಶನ ನೀಡಿದ್ದೀರಿ. ತಮಗೆಲ್ಲ ಸಂಯುಕ್ತ ಸಹಕಾರಿಯ ಆಡಳಿತ ಮಂಡಲಿಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು ಮತ್ತು ಮುಂಬರುವ ದಿನಗಳಲ್ಲಿ ಸಂಯುಕ್ತ ಸಹಕಾರಿಯು ತಾವು ನೀಡಿರುವ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಗಳನ್ನು ಅನುಕರಿಸಿ ಸಂಯುಕ್ತ ಸಹಕಾರಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳ ಜ್ಞಾನ ಹಾಗೂ ಅನುಭವಗಳನ್ನು ಉಪಯೋಗಪಡಿಸಿಕೊಳ್ಳುವುದಕ್ಕಾಗಿ ಸಭೆ - ಶ್ರೀ ಶರಣಗೌಡ ಜಿ. ಪಾಟೀಲ

ಪ್ರಾರಂಭದಲ್ಲಿ ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ. ಪಾಟೀಲರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಯುಕ್ತ ಸಹಕಾರಿಯು ಕಳೆದ 3 ವರ್ಷಗಳಿಂದ ಈ ರೀತಿಯ ಸಂಪನ್ಮೂಲ ವ್ಯಕ್ತಿಗಳ ವಾರ್ಷಿಕ ಸಭೆಯನ್ನು ಏರ್ಪಡಿಸುವ ಮೂಲಕ ಅವರುಗಳ ಜೊತೆಗೆ ನಿಕಟ ಬಾಂಧವ್ಯವನ್ನು ಹೊಂದುವುದರ ಜೊತೆಗೆ ಅವರ ಜ್ಞಾನ ಹಾಗೂ ಅನುಭವವನ್ನು ಸೌಹಾರ್ದ ಸಹಕಾರಿ ಕ್ಷೇತ್ರಕ್ಕೆ ಸದುಪಯೋಗಪಡಿಸುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. ಇದು 4ನೇ ವರ್ಷದ ಸಭೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಯುಕ್ತ ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಜಗದೀಶ ಕವಟಗಿಮಠ, ನಿರ್ದೇಶಕರಾದ ಶ್ರೀ ಗುರುನಾಥ ಜ್ಯಾಂತಿಕರ, ಶ್ರೀ ವಿಶ್ವನಾಥ ಚ. ಹಿರೇಮಠ, ಶ್ರೀ ಬಿ.ಎಸ್.ಗುಂಡುರಾವ್, ಶ್ರೀ ಎ.ಆರ್.ಪ್ರಸನ್ನಕುಮಾರ, ಶ್ರೀ ಬಿ.ಗಂಗಾಧರಯ್ಯನವರು ಮಾತನಾಡಿದರು.

ಸಹಕಾರ ಸಂಘಗಳ ಅಪರ ನಿಬಂಧಕರು ಹಾಗೂ ಕ್ಯಾಸ್ಕಾರ್ಡ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿವಾಕರ, ಶ್ರೀಮತಿ ಕೆ.ಎಮ್.ಆಶಾ, ನಿವೃತ್ತ ಅಪರ ನಿಬಂಧಕರುಗಳಾದ ಶ್ರೀ ಹೆಚ್.ಎಸ್.ನಾಗರಾಜಯ್ಯ, ಶ್ರೀ ವೀರೇಶ, ಶ್ರೀ ಶಶಿಧರ ಎಲೆ, ಜಂಟಿ ನಿಬಂಧಕರಾದ ಶ್ರೀ ಗದ್ದನಕೇರಿ, ತುಮಕೂರು ವಿಶ್ವ ವಿದ್ಯಾಲಯದ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮೀನಾಕ್ಷಿ ಖಂಡಿಮಠ, ಸ್ತ್ರೀ ಜಾಗೃತಿ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಶೋಭ, ಡಾ.ನಂದೀಶ ಹಿರೇಮಠ, ಆರ್.ಬಿ.ಐ ನಿವೃತ್ತ ಅಧಿಕಾರಿಯಾದ ಶ್ರೀ ಮಹದೇವಸ್ವಾಮಿಯವರು ಸೇರಿದಂತೆ ವಾಣಿಜ್ಯ ಬ್ಯಾಂಕುಗಳ ನಿವೃತ್ತ ಹಾಗೂ ಪ್ರಸಕ್ತ ಅನೇಕ ಅಧಿಕಾರಿಗಳು, ಆರ್.ಐ.ಸಿ.ಎಮ್ ಹಾಗೂ ಕೆ.ಐ.ಸಿ.ಎಮ್.ನ ಪ್ರಾಧ್ಯಾಪಕರುಗಳು, ಕಾರ್ಪೋರೇಟ್ ಟ್ರೈನರುಗಳು, ಸಹಕಾರಿ ಟ್ರೈನರುಗಳು ತಮ್ಮ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಸಂಯುಕ್ತ ಸಹಕಾರಿಯ ವಿಭಾಗೀಯ ಅಧಿಕಾರಿಗಳು, ಉಪಪ್ರಧಾನ ಹಾಗೂ ಸಹಪ್ರಧಾನ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಚರ್ಚೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು

ಸಂಪನ್ಮೂಲ ವ್ಯಕ್ತಿಗಳು ಸೂಚಿಸಿದ ಪ್ರಮುಖ ವಿಷಯಗಳು :

- ಸಂಯುಕ್ತ ಸಹಕಾರಿ ತರಬೇತಿ ಕಾರ್ಯಕ್ರಮಗಳು ಚೆನ್ನಾಗಿ ನಡೆಯುತ್ತಿವೆ. ಅವುಗಳು ಉತ್ತಮತ್ವದಿಂದ ಅತ್ಯುತ್ತಮತ್ವದ ಕಡೆಗೆ, ಅತ್ಯುತ್ತಮತ್ವದಿಂದ ಪರಿಣಿತಿಯ ಕಡೆಗೆ ಕೊಂಡಯ್ಯುವಂತಾಗಬೇಕು. (KSSFCL programmes should rise from good to better – better to best and best to excellence)
- ತರಬೇತಿ ಶಿಬಿರದಲ್ಲಿ ಭಾಗವಹಿಸುವವರ ಸಂಖ್ಯೆ ಸೀಮಿತವಾಗಿರಬೇಕು.
- ಶಿಬಿರಾರ್ಥಿಗಳು ಒಂದೇ ವರ್ಗಕ್ಕೆ ಸೇರಿದವರಾಗಿರಬೇಕು.
- ಸಂಪನ್ಮೂಲ ವ್ಯಕ್ತಿಗಳಿಗೆ ಶಿಬಿರದ ಉದ್ದೇಶ ಮತ್ತು ಸಾರ್ಥಕತೆಯ ಬಗ್ಗೆ ಪೂರ್ಣ ಮಾಹಿತಿ ಒದಗಿಸಬೇಕು.
- ತರಬೇತಿ/ ಉಪನ್ಯಾಸ ಕೇವಲ ಪಠ್ಯಪುಸ್ತಕದ ಜ್ಞಾನವಾಗಿರದೇ ಪ್ರಸಕ್ತ/ ಪ್ರಾಕ್ಟಿಕಲ್ ವಿಷಯಗಳನ್ನು ಒಳಗೊಂಡಿರಬೇಕು ಮತ್ತು ಪಾಠದ ಮಧ್ಯೆ ಮಧ್ಯೆ ಶಿಬಿರಾರ್ಥಿಗಳನ್ನು ಜಾಗೃತವಾಗಿರಿಸುವಂತಹ ಚಟುವಟಿಕೆಗಳನ್ನು ಹೊಂದಿರಬೇಕು.
- ಶಿಬಿರಾರ್ಥಿಗಳು ಹೆಚ್ಚಿಗೆ ಭಾಗವಹಿಸುವಂತೆ ಬೋಧನೆ ವ್ಯವಸ್ಥೆ ಇರಬೇಕು.
- ಬೋಧಕರು ಹೆಚ್ಚಿನ ಜ್ಞಾನವುಳ್ಳವರಾಗಿರಬೇಕು. ಹೆಚ್ಚು ಅನುಭವವುಳ್ಳವರಾಗಿರಬೇಕು.
- ಬೋಧಕರ ಬೋಧನೆಯ ಮೌಲ್ವೀಕರಣ ಮಾಡಬೇಕು.
- ತರಬೇತಿ ಕಾರ್ಯಕ್ರಮಗಳು ಬೋಧನೆಗೆ ಸೀಮಿತವಾಗಬಾರದು. ಕೆಲವು ಜ್ವಲಂತ ಸಮಸ್ಯೆಗಳು ಹಾಗೂ ಉದಾಹರಣೆಗಳ ಮೂಲಕ ಪ್ರೇರಣೆ ನೀಡುವಂತಿರಬೇಕು.
- ಉದ್ಘಾಟನೆ ಕಾರ್ಯಕ್ರಮ ಅತ್ಯಂತ ಕಡಿಮೆ ಸಮಯದಲ್ಲಿ ಮುಗಿಯುವಂತೆ ಕ್ರಮವಿಡಬೇಕು.

ಪ್ರಾರಂಭದಲ್ಲಿ ಸಂಯುಕ್ತ ಸಹಕಾರಿಯ ಕಿರಿಯ ಅಧಿಕಾರಿಯಾದ ಶ್ರೀಮತಿ ಎನ್.ಇ.ಸವಿತಾರವರು ಪ್ರಾರ್ಥನೆ ಮಾಡಿದರು. ಉಪಪ್ರಧಾನ ವ್ಯವಸ್ಥಾಪಕರಾದ ಶ್ರೀ ವೈ.ಕುಮಾರರವರು ಸ್ವಾಗತ ಕೋರಿದರು. ಕೊನೆಯಲ್ಲಿ ಸಹಪ್ರಧಾನ ವ್ಯವಸ್ಥಾಪಕರಾದ ಶ್ರೀ ರಘುನಂದನ.ಕೆ.ರವರು ವಂದನೆ ಸಲ್ಲಿಸಿದರು.

2018ರ ಮೇ ತಿಂಗಳಿನಿಂದ ವಿಭಾಗೀಯ ಕಛೇರಿಗಳಿಗೆ ಹೆಚ್ಚಿನ ಅಧಿಕಾರ; ಸೌಹಾರ್ದ ಸಹಕಾರಿಗಳ ಜೊತೆಗೆ ನಿಕಟ ಸಂಪರ್ಕ - ಸಮಸ್ಯೆಗಳಿಗೆ ವಿಭಾಗೀಯ ಕಛೇರಿಗಳಲ್ಲೇ ಪರಿಹಾರ - ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿ, ಅಧ್ಯಕ್ಷರು

ಬೆಂಗಳೂರು : ಸಂಯುಕ್ತ ಸಹಕಾರಿಯ ಅಧಿಕಾರಿಗಳ ಸಭೆಯು ದಿನಾಂಕ 05–04–2018ರಂದು ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದು ಸಂಯುಕ್ತ ಸಹಕಾರಿಯ ವಿಭಾಗವಾರು ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಇದೇ ಸಭೆಯಲ್ಲಿ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿಯವರು ಭಾಗವಹಿಸಿ, ಮಾರ್ಚ್ ಅಂತ್ಯಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಸೌಹಾರ್ದ ಸಹಕಾರಿಗಳು ಸಂಯುಕ್ತ ಸಹಕಾರಿಗೆ ಸಲ್ಲಿಸಬೇಕಾದ ವಾರ್ಷಿಕ ಶುಲ್ಕ ಹಾಗೂ ಸಹಕಾರ ಶಿಕ್ಷಣ ನಿಧಿಗಳ ಸಂಗ್ರಹಕ್ಕೆ ಹೆಚ್ಚಿನ ಶ್ರಮವಹಿಸಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿ, ಸಂಯುಕ್ತ ಸಹಕಾರಿಯ ಸಿಬ್ಬಂದಿಯವರಿಗೆ ನೀಡಬಹುದಾದ ಸೌಲಭ್ಯಗಳಿಗೆ ಇದು ಪೂರಕಾಗಿ ನೆರವಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷರು ಮುಂದುವರೆದು ಮಾತನಾಡುತ್ತಾ ಈಗಾಗಲೇ ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಸಂಯುಕ್ತ ಸಹಕಾರಿಯ ಜಿಲ್ಲಾ ಸಂಪರ್ಕ ಕಛೇರಿಗಳು ಕಾರ್ಯ ಪ್ರಾರಂಭಿಸಿವೆ. ಉಳಿದ ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಎಲ್ಲಾ ಜಿಲ್ಲಾ ಸಂಪರ್ಕ ಕಛೇರಿಗಳು ಪ್ರಾರಂಭಗೊಳ್ಳಲಿವೆ. ಒಟ್ಟು 27 ಜಿಲ್ಲಾ ಸಂಪರ್ಕ ಕಛೇರಿಗಳನ್ನು ಪ್ರಾರಂಭಿಸುವ ಗುರಿ ಇದೆ. ಮೇ ತಿಂಗಳಿನಿಂದ ಸಂಯುಕ್ತ ಸಹಕಾರಿಯ ಹೆಚ್ಚಿನ ಅಧಿಕಾರಗಳನ್ನು ವಿಭಾಗೀಯ ಕಛೇರಿಗಳಿಗೆ ವರ್ಗಾಯಿಸಲಾಗುತ್ತದೆ.

- ಎಲ್ಲಾ ವಿಭಾಗೀಯ ಕಛೇರಿಗಳಲ್ಲಿ ಪ್ರತಿ ಜಿಲ್ಲೆಯ ವಕೀಲರ ಪ್ಯಾನೆಲ್, ಸನ್ನದು ಲೆಕ್ಕಪರಿಶೋಧಕರ ಪ್ಯಾನೆಲ್, ಸಂಪನ್ಮೂಲ ವ್ಯಕ್ತಿಗಳ ಪ್ಯಾನೆಲ್, ಜಿಲ್ಲೆಯ ಪ್ರತಿಯೊಂದು ಸಹಕಾರಿಯ ಅಂಕಿ ಸಂಖ್ಯೆಗಳ ಮತ್ತು ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಮತ್ತು ನಿರ್ದೇಶಕರ ಭಾವಚಿತ್ರಗಳ ಸಹಿತ ಪೂರ್ಣ ವಿವರ.
- ವಿಭಾಗ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕಾನೂನು ಸಲಹೆ, ಆಡಳಿತ ಸಲಹೆ ಹಾಗೂ ಮಾರ್ಗದರ್ಶನ.
- ತೊಂದರೆಗೆ ಸಿಲುಕಿದವರಿಗೆ ಪರಿಹಾರೋಪಾಯಗಳನ್ನು ಒದಗಿಸುವುದು.
- ವಿಭಾಗೀಯ ಕಛೇರಿಗಳು ಎಲ್ಲಾ ಸೌಹಾರ್ದ ಸಹಕಾರಿಗಳ ಲೆಕ್ಕಪರಿಶೋಧನಾ ವರದಿಗಳನ್ನು ತರಿಸಿಕೊಳ್ಳುವುದು ಮತ್ತು ಲೆಕ್ಕಪರಿಶೋಧನಾ ವರದಿಗಳನ್ನು ಮರುಪರಿಶೀಲನೆ ಮಾಡುವುದು.
- ಸೌಹಾರ್ದ ಸಹಕಾರಿಗಳು ಕಾಲಕಾಲಕ್ಕೆ ಸಲ್ಲಿಸಬೇಕಿರುವ ಮಾಹಿತಿಯನ್ನು ಸಂಗ್ರಹಿಸಲು ಕ್ರಮವಿಡುವುದು.
- ವಿಭಾಗೀಯ ಮಟ್ಟದಲ್ಲಿ ಹೆಚ್ಚು ತರಬೇತಿ, ಪ್ರಚಾರ ಮಾಡುವುದು.
- ಸಹಕಾರ ಇಲಾಖೆಯ ಹಾಗೂ ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿಗಳ ಹಾಗೂ ವಿವಿಧ ಜಿಲ್ಲಾ ಮಟ್ಟದ ಸಹಕಾರ ಸಂಸ್ಥೆಗಳ ಜೊತೆಗೆ ಉತ್ತಮ ಸಂಪರ್ಕ ಹೊಂದುವುದು ಮತ್ತು ಸಾರ್ವಜನಿಕ ಸಂಪರ್ಕವನ್ನು ಬೆಳೆಸಿಕೊಳ್ಳುವುದು.
- ಸೌಹಾರ್ದ ಸಹಕಾರಿಗಳಲ್ಲಿ ಸದಸ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವ್ಯವಸ್ಥೆ ಮಾಡುವುದು.

ಒಟ್ಟಾರೆ ವಿಭಾಗೀಯ ಅಧಿಕಾರಿಗಳು ಹೆಚ್ಚು ಜಾಗೃತರಾಗಿ, ಕ್ರಿಯಾಶೀಲರಾಗಿ ಶಾಸನಾತ್ಮಕ ಕಾರ್ಯಗಳನ್ನು ಹೊರತುಪಡಿಸಿ ಉಳಿದ ಯಾವುದಕ್ಕೂ ಕೇಂದ್ರ ಕಛೇರಿಯ ನಿರ್ದೇಶನಗಳಿಗೆ ಅವಲಂಬಿತರಾಗದೇ ವ್ಯವಸ್ಥಾಪಕ ನಿರ್ದೇಶಕರ ಹಾಗೂ ಸ್ಥಳೀಯ ನಿರ್ದೇಶಕರ ಗಮನಕ್ಕೆ ತಂದು ಸ್ವಯಂ ಹಾಗೂ ಶೀಘ್ರ ನಿರ್ಧಾರಗಳನ್ನು ತೆಗೆದುಕೊಂಡು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ಆಡಳಿತ ಪರಿಣಿತಿ ಅಭಿವೃದ್ಧಿ ಶಿಬಿರ

ಬೆಂಗಳೂರು : ಸಂಯುಕ್ತ ಸಹಕಾರಿಯ 2018-19ನೇ ಸಾಲಿನ ತರಬೇತಿ ಕಾರ್ಯಕ್ರಮಗಳ ಮೊದಲನೇ ಕಾರ್ಯಕ್ರಮವನ್ನು ದಿನಾಂಕ 20 ಮತ್ತು 21 ಏಪ್ರಿಲ್ 2018ರಂದು ಬೆಂಗಳೂರಿನ ಪದ್ಮನಾಭನಗರದ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯ ಸಭಾಂಗಣದಲ್ಲಿ ರಾಜ್ಯದ ಸೌಹಾರ್ದ ಸಹಕಾರಿಗಳ ನಿರ್ದೇಶಕರುಗಳಿಗಾಗಿ ಎರಡು ದಿನಗಳ ಆಡಳಿತ ಪರಿಣಿತಿ ಅಭಿವೃದ್ಧಿ ಶಿಬಿರವನ್ನು ಏರ್ಪಡಿಸಲಾಗಿತ್ತು.

ನಿರ್ದೇಶಕರ ಜವಾಬ್ದಾರಿ ಅತ್ಯಂತ ಮಹತ್ವದ್ದು : ಶ್ರೀ ಇಳಂಗೋವನ್

ಕಾರ್ಯಕ್ರಮವನ್ನು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯ ಪ್ರಾಂತೀಯ ನಿರ್ದೇಶಕರಾದ ಶ್ರೀ ಇಳಂಗೋವನ್‌ರವರು ಉದ್ಘಾಟಿಸಿ, ಸಹಕಾರಿ ಸಂಸ್ಥೆಗಳು ಸಾಮಾನ್ಯ ಜನರ ಅಭಿವೃದ್ಧಿಯನ್ನು ಸಾಧಿಸುವತ್ತ ಕಾರ್ಯನಿರ್ವಹಿಸುವವರಾದ್ದರಿಂದ ಸಂಸ್ಥೆಗಳ ಆಡಳಿತ ಜವಾಬ್ದಾರಿ ಸದಸ್ಯರ ಪ್ರತಿನಿಧಿಗಳಾಗಿರುವ ನಿರ್ದೇಶಕರು ಜವಾಬ್ದಾರಿಯಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.

ಹೀಗಾಗಿ ಸಹಕಾರಿ ಸಂಸ್ಥೆಗಳ ಉಪವಿಧಿಗಳು, ಕಾಯ್ದೆಯ ಪ್ರಮುಖ ಅಂಶಗಳು, ಸರಕಾರದ ಧ್ಯೇಯ ಧೋರಣೆಗಳು ಮತ್ತು ಸೌಹಾರ್ದ ಸಹಕಾರಿ ಕ್ಷೇತ್ರದ ಪ್ರಚಲಿತ ವಿಷಯಗಳ ಬಗ್ಗೆ ತಿಳಿಯುವುದು ಅವಶ್ಯಕ. ಈ ನಿಟ್ಟಿನಲ್ಲಿ ತರಬೇತಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.

ಸೌಹಾರ್ದ ಸಹಕಾರಿ ಕ್ಷೇತ್ರದ ಗುಣಮಟ್ಟ ಸುಧಾರಣೆಗೆ ಹಾಗೂ ಆರೋಗ್ಯಕರ ಬೆಳವಣಿಗೆಗೆ ಆದ್ಯತೆ - ಶ್ರೀ ಬಿ.ಹೆಚ್. ಕೃಷ್ಣಾರೆಡ್ಡಿ

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿಯವರು ಸಂಯುಕ್ತ ಸಹಕಾರಿ ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದ ಮಾತೃಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಕ್ಷೇತ್ರದ ಅಭಿವೃದ್ಧಿ, ಆರೋಗ್ಯಕರ ಬೆಳವಣಿಗೆ ಹಾಗೂ ಗುಣಮಟ್ಟಗಳ ಸುಧಾರಣೆಗೆ ಆದ್ಯತೆಯನ್ನು ನೀಡುತ್ತಾ ಬಂದಿದೆ. ಈ ದಿಸೆಯಲ್ಲಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವರ್ಗದ ಸಹಕಾರಿಗಳ ಜ್ಞಾನದ ಮಟ್ಟವನ್ನು ಹೆಚ್ಚಿಸುವುದು ಅಗತ್ಯ. ಅದಕ್ಕಾಗಿ ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ.

ಸಂಯುಕ್ತ ಸಹಕಾರಿಯ ಕಾರ್ಯಚಟುವಟಿಕೆಗಳ, ತರಬೇತಿ ಕಾರ್ಯಕ್ರಮಗಳ ಗುಣಮಟ್ಟದ ಬಗ್ಗೆ ಸೌಹಾರ್ದ ಸಹಕಾರಿಗಳ ಕ್ರಿಯಾತ್ಮಕ ಭಾಗವಹಿಸುವಿಕೆಯಿಂದ ರಾಜ್ಯದಾದ್ಯಂತ ಮೆಚ್ಚುಗೆ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದ ಶ್ರೀಯುತರು ಸಂಯುಕ್ತ ಸಹಕಾರಿಯು ಇನ್ನು ಕೆಲವೇ ದಿನಗಳಲ್ಲಿ ತನ್ನದೇ ಆದ ಸುಸಜ್ಜಿತ ಸ್ವಂತ ಕಟ್ಟಡವನ್ನು ಹೊಂದಿ ಅದರಲ್ಲಿಯೇ ಈ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅದೇ ರೀತಿ ಬೆಳಗಾವಿಯಲ್ಲಿಯೂ ಸಹ ಸ್ವಂತ ಕಟ್ಟಡದ ತಯಾರಿ ನಡೆಸುತ್ತಿದೆ ಎಂದು ತಿಳಿಸಿದರು.

ಸೌಹಾರ್ದ ಸಹಕಾರಿಗಳ ನಿರ್ದೇಶಕರುಗಳು ತರಬೇತಿಯಲ್ಲಿ ಅತಿಗಣ್ಯರು : ಶ್ರೀ ಬಿ.ಎಸ್.ಗುಂಡುರಾವ್

ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀ ಬಿ.ಎಸ್.ಗುಂಡುರಾವ್‌ರವರು ತರಬೇತಿ ಪಡೆಯಲು ಉತ್ಸುಕರಾಗಿ ಆಸಕ್ತಿಯಿಂದ ಭಾಗವಹಿಸುತ್ತಿರುವ ನಿರ್ದೇಶಕರುಗಳೇ ಈ ತರಬೇತಿ ಕಾರ್ಯಕ್ರಮದ ಕೇಂದ್ರಬಿಂದುವಾಗಿರುವುದರಿಂದ ಅವರೆಲ್ಲರು ಅತಿಗಣ್ಯರೆನಿಸುತ್ತಾರೆ ಎಂದು ತಿಳಿಸುತ್ತಾ ತರಬೇತಿಗಳಲ್ಲಿ ಭಾಗವಹಿಸಿದ ಪರಿಣಾಮವಾಗಿ ನಾನು ಸೇರಿದಂತೆ ಅನೇಕರು ಸಹಕಾರಿ ನಾಯಕರುಗಳಾಗಿ ಬೆಳೆಯಲು ಅವಕಾಶವಾಗಿದೆ ಎಂದು ತಿಳಿಸಿ, ತರಬೇತಿಯ ಪೂರ್ಣ ಕಾರ್ಯಕ್ರಮದ ಪ್ರಯೋಜನ ಪಡೆದು ಸೌಹಾರ್ದ ಸಹಕಾರಿಗಳ ಹಾಗೂ ಸೌಹಾರ್ದ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತೆ ವಿನಂತಿಸಿದರು.

ಉತ್ತಮ ನಾಯಕತ್ವದ ಬೆಳವಣಿಗೆ ನಿರಂತರ ತರಬೇತಿಯಿಂದ ಸಾಧ್ಯ : ಶ್ರೀ ಶರಣಗೌಡ ಜಿ. ಪಾಟೀಲ

ಸೌಹಾರ್ದ ಸಹಕಾರಿಗಳ ನಿರ್ದೇಶಕರ ತರಬೇತಿ ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ. ಪಾಟೀಲರವರು ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿ ನಾಯಕತ್ವ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಅದಕ್ಕಾಗಿಯೇ ಸಂಯುಕ್ತ ಸಹಕಾರಿಯು ಪ್ರತಿ ವರ್ಷ ನಿರ್ದೇಶಕರುಗಳ ತರಬೇತಿಯಿಂದಲೇ ತನ್ನ ವಾರ್ಷಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತದೆ ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕರಾದ ಶ್ರೀ ಹೆಚ್.ಎಸ್.ನಾಗರಾಜಯ್ಯನವರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಯುಕ್ತ ಸಹಕಾರಿಯ ಸಹಪ್ರಧಾನ ವ್ಯವಸ್ಥಾಪಕರಾದ ಶ್ರೀ ರಘುನಂದನ.ಕೆ.ರವರು ವಂದನೆ ಸಲ್ಲಿಸಿದರು.

ಎರಡು ದಿನಗಳ ತರಬೇತಿ ಅವಧಿಯಲ್ಲಿ ಶ್ರೀ ಹೆಚ್.ಎಸ್.ನಾಗರಾಜಯ್ಯರವರು ಸಹಕಾರ ಕ್ಷೇತ್ರದ ಪರಿಚಯ ಹಾಗೂ ಪ್ರಚಲಿತ ವಿದ್ಯಮಾನಗಳು, ಶ್ರೀ ಗುರುಪ್ರಸಾದ ಬಂಗೇರರವರು ಸೌಹಾರ್ದ ಸಹಕಾರಿ ಕಾಯ್ದೆಯ ಪ್ರಮುಖ ಅಂಶಗಳು, ಡಾ. ಎಸ್.ಎ.ಸಿದ್ಧಾಂತಿಯವರು ಹಣಕಾಸಿನ ನಿರ್ವಹಣೆ-ಆಡಳಿತ ಮಂಡಳಿಯ ಕರ್ತವ್ಯ ಹಾಗೂ ಜವಾಬ್ದಾರಿಗಳು, ಡಾ. ಹರೀಶರವರು ವ್ಯಾಪಾರ ಅಭಿವೃದ್ಧಿ

ತರಬೇತಿಯಲ್ಲಿ ಉಪಸ್ಥಿತರಿದ್ದ ನಿರ್ದೇಶಕರು

ಯೋಜನೆಗಳ ನಿರ್ವಹಣೆ, ಶ್ರೀ ಭಾಸ್ಕರ ಹೆಗಡೆ ಕಾಗೇರಿಯವರು ಸಹಕಾರಿ ನಾಯಕತ್ವ–ಸವಾಲುಗಳು, ಅವಕಾಶಗಳು, ಉತ್ತರದಾಯಿತ್ವ ಮತ್ತು ಸಹಕಾರಿ ವ್ಯವಸ್ಥೆಯ ಗುಣಮಟ್ಟ ನಿರ್ವಹಣೆ ಹಾಗೂ ಡಾ.ನಂದೀಶ ಹಿರೇಮಠರವರು ಗ್ರಾಹಕ ಸೇವೆಗಳ ನಿರ್ವಹಣೆ ಮತ್ತು ಆಡಳಿತ ಮಂಡಲಿಯ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು. ರಾಜ್ಯದ 56 ಸೌಹಾರ್ದ ಸಹಕಾರಿಗಳ 80 ನಿರ್ದೇಶಕರು ಭಾಗವಹಿಸಿ ಪ್ರಯೋಜನ ಪಡೆದರು.

ಸಮಾರೋಪ ಕಾರ್ಯಕ್ರಮ : ಮುಕ್ತಾಯ ಸಮಾರಂಭದಲ್ಲಿ ಅನೇಕ ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ತರಬೇತಿಯು ಉತ್ತಮ ಗುಣಮಟ್ಟದ್ದಾಗಿತ್ತು, ವ್ಯವಸ್ಥೆಗಳು ಉತ್ತಮವಾಗಿದ್ದವು ಎಂದು ತಿಳಿಸಿದರು.

ತರಬೇತಿ ಸೌಹಾರ್ದ ಸಹಕಾರಿಯ ಪ್ರಗತಿಗೆ ಪೂರಕ : ಶ್ರೀ ಬಿ.ಎಸ್. ಗುಂಡುರಾವ್

ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಬಿ.ಎಸ್.ಗುಂಡುರಾವ್‌ರವರು ಎರಡು ದಿನಗಳ ಅವಧಿಯಲ್ಲಿ ಉತ್ತಮ ವಿಷಯಗಳ ಆಯ್ಕೆಯಾಗಿದ್ದು, ಹಿರಿಯ ಹಾಗೂ ಪರಿಣಿತರ ಉಪನ್ಯಾಸ ನಿಮ್ಮಗಳ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಿಂದಾಗಿ ನಿಮ್ಮ ಆಡಳಿತದಲ್ಲಿ ಪರಿಣಿತಿ ಪಡೆಯಲು ಸಾಧ್ಯವಾಗಿದೆ. ಇದು ಸೌಹಾರ್ದ ಸಹಕಾರಿಯ ಅಭಿವೃದ್ಧಿಗೆ ಪೂರಕವಾದಾಗ ಸಂಯುಕ್ತ ಸಹಕಾರಿಯ ಪ್ರಯತ್ನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ಸಂಯುಕ್ತ ಸಹಕಾರಿಯ ತರಬೇತಿ ಅಧಿಕಾರಿಯಾದ ಶ್ರೀ ವಿ.ಜೆ.ಕಾರಕೂನರವರು ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಸ್ಪಂದಿಸಿದರು. ಅಧಿಕಾರಿಯಾದ ಶ್ರೀ ಸೂರ್ಯಕಾಂತ ರ್‍ಯಾಕಲೆಯವರು ವಂದನೆ ಸಲ್ಲಿಸಿದರು.

"ಸೌಹಾರ್ದ ಸಹಕಾರಿಗಳು ಗಮನಿಸಿ"

ಸೌಹಾರ್ದ ಸಹಕಾರಿಯಲ್ಲಿ ಅಳವಡಿಸಿರುವ ತಂತ್ರಜ್ಞಾನದ ಮಾಹಿತಿ ಹಾಗೂ ಸೌಹಾರ್ದ ಸಹಕಾರಿಗಳ ಸಾಮಾಜಿಕ ಕಾರ್ಯಚಟುವಟಿಕೆಗಳ ಮಾಹಿತಿ ಸಲ್ಲಿಸುವ ಕುರಿತು

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಿಂದ ಸೌಹಾರ್ದ ಸಹಕಾರಿಯಲ್ಲಿ ಅಳವಡಿಸಿರುವ ತಂತ್ರಜ್ಞಾನದ ಮಾಹಿತಿ ಹಾಗೂ ಸೌಹಾರ್ದ ಸಹಕಾರಿಗಳ ಸಾಮಾಜಿಕ ಕಾರ್ಯಚಟುವಟಿಕೆಗಳ ಕೇಂದ್ರೀಕೃತ ಮಾಹಿತಿಯನ್ನು ಹೊಂದಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರಿಗಳಲ್ಲಿ ತಂತ್ರಜ್ಞಾನ ಅಳವಡಿಕೆ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಕುರಿತು ರಾಜ್ಯದ ಸೌಹಾರ್ದ ಸಹಕಾರಿಗಳಿಗೆ ಸುತ್ತೋಲೆಯೊಂದಿಗೆ ನಮೂನೆಗಳನ್ನು ಕಳುಹಿಸಲಾಗುವುದು.

ವಿವಿಧ ತಂತ್ರಜ್ಞಾನ ಸಂಬಂಧಿತ ಸೇವಾ ಸಂಸ್ಥೆಗಳು ನಿರಂತರವಾಗಿ ಸಂಯುಕ್ತ ಸಹಕಾರಿಯನ್ನು ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಸಂಪರ್ಕಿಸುತ್ತಿರುತ್ತವೆ. ಅಲ್ಲದೇ, ಸಂಯುಕ್ತ ಸಹಕಾರಿಯು ಸೌಹಾರ್ದ ಸಹಕಾರಿಗಳ ಪರವಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಹಾಗೂ ಬೇರೆ ಬೇರೆ ಸಂಸ್ಥೆಗಳು, ಇಲಾಖೆಗಳೊಂದಿಗೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸೌಹಾರ್ದ ಸಹಕಾರಿ ಕ್ಷೇತ್ರದಿಂದಾದ ಸಾಮಾಜಿಕ ಕಾರ್ಯಗಳ ಮಾಹಿತಿ ಹಾಗೂ ಸೌಹಾರ್ದ ಸಹಕಾರಿ ಕ್ಷೇತ್ರದ ತಂತ್ರಜ್ಞಾನ ಅಳವಡಿಕೆಯ ಮಾಹಿತಿಗಳು ಉಪಯುಕ್ತವೆನಿಸುತ್ತವೆ. ಆದಕಾರಣ, ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡಿ ಕಳುಹಿಸುವ ಮೂಲಕ ಮಾಹಿತಿ ಒದಗಿಸಿ, ಈ ಕಾರ್ಯಕ್ಕೆ ಸಹಕರಿಸಲು ಕೋರಿದೆ.

ವರ್ಷಾಂತ್ಯದ ಆರ್ಥಿಕ/ ಇತರೆ ಮಾಹಿತಿ ಕಳುಹಿಸುವ ಹಾಗೂ ಇತರೆ ಸಂಗತಿಗಳ ಕುರಿತು

ಆರ್ಥಿಕ ಅಂಕಿ ಅಂಶಗಳನ್ನು ಕಳುಹಿಸುವುದಕ್ಕೆ ಸಂಬಂಧಿಸಿದಂತೆ ದಿನಾಂಕ 31.03.2018ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯ ಅಂಕಿ ಅಂಶಗಳನ್ನು ಮತ್ತು ವಿವಿಧ ಮಾಹಿತಿಗಳನ್ನು ಹಾಗೂ ಸಹಕಾರಿಯ ಸಾಮಾನ್ಯ ಮಾಹಿತಿಯನ್ನು, ಆಡಳಿತ ಮಂಡಲಿ ಸದಸ್ಯರ ವಿವರ (ಹೆಸರು, ವಿಳಾಸ, ದೂರವಾಣಿ, ಇ–ಮೇಲ್ ಇತ್ಯಾದಿ ಗಳನ್ನು ಮತ್ತು ಸಹಕಾರಿಯ ಶಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಳುಹಿಸುವ ಕುರಿತಂತೆ ಸುತ್ತೋಲೆಯೊಂದಿಗೆ ನಮೂನೆಯನ್ನು ಕಳುಹಿಸಲಾಗುವುದು, ಆದಷ್ಟು ಶೀಘ್ರವಾಗಿ ಭರ್ತಿ ಮಾಡಿ ಕಳುಹಿಸಲು ಸೂಚಿಸಿದೆ. ಆರ್ಥಿಕ ಅಂಕಿ ಅಂಶಗಳ ವಿವರಗಳನ್ನು ಕಳುಹಿಸಲು ಲೆಕ್ಕಪರಿಶೋಧನೆಗಾಗಿ ಕಾಯದೇ ಆದಷ್ಟು ಶೀಘ್ರವಾಗಿ ಕಳುಹಿಸಲು ಸೂಚಿಸಲಾಗಿದೆ.

ಶ್ರೀ ಸಿ.ಪ್ರಸಾದ ರೆಡ್ಡಿ, ಮಾನ್ಯ ಪೀಠಾಧಿಕಾರಿಗಳು, ಸಂಯುಕ್ತ ಸಹಕಾರಿಯ ದಾವಾ ಪಂಚಾಯಿತಿ ನ್ಯಾಯಾಲಯ ಇವರೊಡನೆ ತರಬೇತಿ ಅಧಿಕಾರಿ ಶ್ರೀ ವಿ.ಹೆ.ಕಾರಕೂನ ಹಾಗೂ ಬೆಳಗಾವಿ ವಿಭಾಗೀಯ ಅಧಿಕಾರಿ ಶ್ರೀ ಶ್ರೀಕಾಂತ ಬರುವೆ ಇವರು ನಡೆಸಿದ ಸಂದರ್ಶನ

ಸೌಹಾರ್ದ ಸಹಕಾರಿಗಳಿಗೆ ಪ್ರತ್ಯೇಕ ನ್ಯಾಯಾಲಯ ಪ್ರಯೋಜನವಾಗಿದೆ - ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರುಗಳು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ಸಂಯುಕ್ತ ಸಹಕಾರಿಯ ನೇತೃತ್ವದಲ್ಲಿ ರಾಜ್ಯದ ಸೌಹಾರ್ದ ಸಹಕಾರಿಗಳ ಪ್ರಕರಣಗಳ ವಿಲೇವಾರಿಗಾಗಿ ಪ್ರತ್ಯೇಕ ದಾವಾ ಪಂಚಾಯಿತಿ ನ್ಯಾಯಾಲಯವನ್ನು ಕರ್ನಾಟಕ ರಾಜ್ಯ ಸರಕಾರ ಮಂಜೂರು ಮಾಡಿದೆ. ಈ ಪೀಠ ದಿನಾಂಕ 19-06-2016 ರಿಂದ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ಈ ಪೀಠದ ಸಂಚಾರಿ ಪೀಠಗಳನ್ನು ದಿನಾಂಕ : 24-10-2017ರಂದು ಬೆಳಗಾವಿ, ಕಲಬುರಗಿ, ಮೈಸೂರುಗಳಲ್ಲಿ ಸಂಚಾರಿ ವಿಭಾಗೀಯ ಪೀಠ ಪ್ರಾರಂಭಿಸಿ, ಈ ನ್ಯಾಯಾಲಯದ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಈ ನ್ಯಾಯಾಲಯ ಪ್ರಾರಂಭವಾದಂದಿನಿಂದ ಶ್ರೀ ಕೆ.ಎಲ್. ನರಸಿಂಹಮೂರ್ತಿಯವರು, ಶ್ರೀಮತಿ ಕೆ.ಎಮ್.ಆಶಾರವರು ಪೀಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಸ್ತುತ ಶ್ರೀ ಸಿ.ಪ್ರಸಾದ ರೆಡ್ಡಿಯವರು ದಿನಾಂಕ : 22-02-2018 ರಿಂದ ಪೀಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನಾಂಕ : 27-04-2018ರಂದು ಶ್ರೀಯುತರನ್ನು ಭೇಟಿಯಾದಾಗ ದಾವಾ ಪಂಚಾಯಿತಿ ನ್ಯಾಯಾಲಯದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಸೌಹಾರ್ದ ಸಹಕಾರಿ ಕ್ಷೇತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ವಿವರಗಳನ್ನು ಸೌಹಾರ್ದ ಸಹಕಾರಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರು ಶ್ರೀ ಸಿ.ಪ್ರಸಾದ ರೆಡ್ಡಿಯವರ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ದಾವಾ ಪಂಚಾಯಿತಿ ನ್ಯಾಯಾಲಯದ ಕಾರ್ಯಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸಲು ಕ್ರಮವಿಡಲು ಮಾನ್ಯ ವ್ಯವಸ್ಥಾಪಕರು ಸೂಚಿಸಿದ್ದಾರೆ.

ಪ್ರಶ್ನೆ 1 : ಸೌಹಾರ್ದ ಸಹಕಾರಿಗಳಿಗೆ ಪ್ರತ್ಯೇಕ ದಾವಾ ಪಂಚಾಯಿತಿ ನ್ಯಾಯಾಲಯ ಮಂಜೂರು ಮಾಡಿರುವುದರ ಬಗ್ಗೆ ತಮ್ಮ ಅಭಿಪ್ರಾಯವೇನು?

ಉತ್ತರ : ಸಹಕಾರ ಇಲಾಖೆಯಲ್ಲಿ ಉಪವಿಭಾಗ, ಜಿಲ್ಲಾ ಹಾಗೂ ವಿಭಾಗೀಯ ಮಟ್ಟದಲ್ಲಿ ಸೌಹಾರ್ದ ಸಹಕಾರಿಗಳ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸಮಯಾವಕಾಶ ಇರುತ್ತಿರಲಿಲ್ಲ. ಹೀಗಾಗಿ ವಿಳಂಬವಾಗುತ್ತಿತ್ತು. ಈಗ ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ನ್ಯಾಯಾಲಯದ ಮಂಜೂರಾತಿ ಮಾಡಿರುವುದು ಸೌಹಾರ್ದ ಸಹಕಾರಿಗಳಿಗೆ ಉಪಯೋಗವಾಗಿದೆ.

ಪ್ರಶ್ನೆ 2 : ಇದುವರೆಗೆ ದಾವಾ ಪಂಚಾಯಿತಿ ನ್ಯಾಯಾಲಯದ ಪ್ರಗತಿಯನ್ನು ತಿಳಿಸಿ.

ಉತ್ತರ : ಇದುವರೆಗೆ 1691 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 524 ಪ್ರಕರಣಗಳಲ್ಲಿ ಅವಾರ್ಡ್ ಆಗಿದೆ. 168 ಪ್ರಕರಣಗಳಲ್ಲಿ ಸಾಲ ವಸೂಲಾತಿಯಾಗಿ ಪ್ರಕರಣಗಳು ಮುಕ್ತಾಯವಾಗಿವೆ. ಸೌಹಾರ್ದ ಸಹಕಾರಿ ವ್ಯವಸ್ಥೆಯಲ್ಲಿ ಸಾಲ ವಸೂಲಾತಿ ಶೀಘ್ರವಾಗಿ ಆಗುತ್ತಿದೆ.

ಪ್ರಶ್ನೆ 3 : ಸೌಹಾರ್ದ ಸಹಕಾರಿಗಳು ದಾವಾ ಪಂಚಾಯಿತಿ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಣೆಯ ಬಗ್ಗೆ ತಮ್ಮ ಅನಿಸಿಕೆಯನ್ನು ತಿಳಿಸಿ?

ಉತ್ತರ : ಸೌಹಾರ್ದ ಸಹಕಾರಿಗಳಲ್ಲಿ ದಾವಾ ಪಂಚಾಯಿತಿ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಸಂಯುಕ್ತ ಸಹಕಾರಿಯ ಅಧಿಕಾರಿಗಳು ಮಾಡುತ್ತಿದ್ದೀರಿ. ಅದು ಒಳ್ಳೆಯದು. ಈ ತರಬೇತಿ ಇನ್ನೂ ಬೇಕು. ತರಬೇತಿ ಪಡೆದ ಮುಖ್ಯ ಕಾರ್ಯನಿರ್ವಾಹಕರು ತಮ್ಮ ಕೆಳಹಂತದ ಸಿಬ್ಬಂದಿಗೂ ಅದರ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಇರಬೇಕು ಮತ್ತು ಸಿಬ್ಬಂದಿಯವರಲ್ಲಿ ಹೆಚ್ಚಿನ ಆಸಕ್ತಿ ವಹಿಸುವಂತೆ ಮಾಡಬೇಕು ಮತ್ತು ನಿರಂತರವಾಗಿರಬೇಕು ಎಂಬುದು ನನ್ನ ಅನಿಸಿಕೆ.

ಪ್ರಶ್ನೆ 4 : ದಾವಾ ಪಂಚಾಯಿತಿಗೆ ಸಂಬಂಧಿಸಿದಂತೆ ತಾವು ಗಮನಿಸಿರುವ ನ್ಯೂನ್ಯತೆಗಳನ್ನು ತಿಳಿಸಿ?

ಉತ್ತರ : ನ್ಯೂನ್ಯತೆಗಳಲ್ಲಿ ಮೊದಲನೆಯದು ವಿಳಾಸ. ಸದಸ್ಯರಾದಾಗ ಒಂದು ವಿಳಾಸವಿರುತ್ತದೆ. ಸಾಲ ಪಡೆಯುವಾಗ ಒಂದು ವಿಳಾಸ, ನಂತರ ವ್ಯಾಜ್ಯ

ಹೂಡುವಾಗ ಒಂದು ವಿಳಾಸ ಇರುತ್ತದೆ. ಇದರಿಂದಾಗಿ ನೋಟೀಸುಗಳು ವಾಪಸ್ಸು ಬರುತ್ತವೆ. ಈ ಬಗ್ಗೆ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರು ಸರಿಯಾದ ಒಂದೇ ವಿಳಾಸವನ್ನು ಇಡುವಂತೆ ಕ್ರಮವಿಡಬೇಕು.

ಕ್ರೆಡಿಟ್ ಕ್ರಿಯೇಷನ್ ಸಹಕಾರಿ ಸಂಸ್ಥೆಗಳ ಬೆನ್ನೆಲು. ಠೇವಣಿ ಸಂಗ್ರಹಣೆ ಹಾಗೂ ಸಾಲ ನೀಡಿಕೆ ಸಹಕಾರಿ ಸಂಸ್ಥೆಗಳ ಎರಡು ಕಣ್ಣುಗಳಿದ್ದಂತೆ. ದಾವಾ ದಾಖಲಿಸಲು ವಿಳಂಬ ಮಾಡಬಾರದು. ಅದು ಸಹಕಾರಿಯ ಸುಸ್ಥಿರ ಅಭಿವೃದ್ಧಿಗೆ ಪೂರಕವಲ್ಲ.

ಮುಖ್ಯ ಕಾರ್ಯನಿರ್ವಾಹಕರು ಐ.ಡಿ. ಪ್ರೂಫ್ ಮತ್ತು ವಿಳಾಸಗಳನ್ನು ಪರಿಶೀಲಿಸಬೇಕು. ಇದರಿಂದಾಗಿ ಕೋರ್ಟಿನ ಸಮಯ ಮತ್ತು ಸಹಕಾರಿಯ ಸಮಯವೂ ವ್ಯರ್ಥವಾಗುವುದಿಲ್ಲ. ಸಾಲ ವಸೂಲಾತಿ ಸಮಯಕ್ಕೆ ಸರಿಯಾಗಿ ಆಗುತ್ತದೆ. ರೆವೆನ್ಯೂ ನಷ್ಟ ಆಗುವುದಿಲ್ಲ. ಸಹಕಾರಿಗಳಲ್ಲಿ ಆರ್ಥಿಕ ಶಿಸ್ತು ಬರುತ್ತದೆ.

ಪ್ರಕರಣಗಳನ್ನು ಕ್ರಮಬದ್ಧವಾಗಿ ದಾಖಲಿಸಿ ಹಾಗೂ ಸಂಖ್ಯಾನುಕ್ರಮಣಿಕೆ ಅಗತ್ಯ :

1. ಪ್ರತಿಯೊಂದು ಪುಟಕ್ಕೆ ಕ್ರಮ ಸಂಖ್ಯೆ.
2. ಸದಸ್ಯರ ಸಾಲದ ಅರ್ಜಿ.
3. ಸಾಲದ ಅರ್ಜಿ.
4. ಸಾಲ ಮಂಜೂರಾತಿ ವಿವರ.
5. ಸಾಲ ವಿತರಣೆ ಮಾಡಿದ ವಿವರ.
6. ಸಾಲಕ್ಕೆ ಭದ್ರತೆ ಪಡೆದ ವಿವರ.
7. ಇತ್ತೀಚಿನ ಎನ್‌ಕಮ್‌ಬ್ರನ್ಸ್.
8. ಡಿಪಾಸಿಟ್ ಆಫ್ ಟೈಟಲ್ ಡೀಡ್.
9. ಸಾಲ ಮರುಪಾವತಿ ಅವಧಿ.
10. ಸಾಲ ವಸೂಲಾತಿಗೆ ನೀಡಿದ 1, 2, 3 ನೋಟೀಸುಗಳು.
11. ಎಲ್. ಶಾಸನಬದ್ಧ ನೋಟೀಸು ಹಾಗೂ
12. ಇತರೆ ಅವಶ್ಯಕ ವಿವರಗಳು.
13. ಅವಾರ್ಡ್ ಆದ ನಂತರ ಸೇಲ್ ಆಫೀಸರ್ ಅಗತ್ಯ ಇರುತ್ತದೆ. ಇವರುಗಳ ನೇಮಕಕ್ಕೆ ಕ್ರಮವಿಡಬೇಕು.
14. ಪ್ರತಿಯೊಂದು ಕೇಸ್ ಸಂದರ್ಭದಲ್ಲಿ ಆಥರೈಸೇಷನ್ ಹೊಂದಿರುವುದು ಅವಶ್ಯಕ.
15. ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರು ನ್ಯಾಯಾಲಯಕ್ಕೆ ಬಂದು ಹಾಜರಾಗಿ ಕೇಸ್ ದಾಖಲಾಗಿರುವ ಬಗ್ಗೆ ಮತ್ತು ದಾಖಲಾತಿಗಳ ಬಗ್ಗೆ ಪರಿಶೀಲಿಸುವುದು ಅಗತ್ಯ.
16. ಕೇಸ್ ಫೈಲ್ ಮಾಡಿದ ಸಹಕಾರಿಯವರು ಕೇಸ್ ಬಗ್ಗೆ ನೋಟೀಸು ಮತ್ತು ಹಿಯರಿಂಗ್ ಬಂದಾಗ ಹಾಜರಾಗಬೇಕು. ಗೈರು ಹಾಜರಾತಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು.

ಸೌಹಾರ್ದ ಸಹಕಾರಿಗಳು ಸಂಯುಕ್ತ ಸಹಕಾರಿಗೆ ಪಾವತಿ ಸರಳೀಕರಣ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಪ್ರಸ್ತುತ ಸದಸ್ಯ ಸಹಕಾರಿಗಳ ಅನುಕೂಲಕ್ಕಾಗಿ ಆಕ್ಸಿಸ್ ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡು ಈಸಿ-ಪೇ (Easy Pay) ತಂತ್ರಾಂಶವನ್ನು ಅಳವಡಿಸಿಕೊಳ್ಳುತ್ತಿದೆ. ಈ ತಂತ್ರಾಂಶ ಅಳವಡಿಕೆಯ ಮೂಲ ಉದ್ದೇಶ ಸದಸ್ಯ ಸಹಕಾರಿಗಳು ಸಂಯುಕ್ತ ಸಹಕಾರಿಗೆ ಶಾಸನಬದ್ಧವಾಗಿ ಪಾವತಿ ಮಾಡುವ ಪಾವತಿಗಳನ್ನು ಸರಳೀಕರಣಗೊಳಿಸಿದಂತಾಗುತ್ತದೆ.

ಉಪಯೋಗ :

1. ಸದಸ್ಯ ಸಹಕಾರಿಗಳು ತಾವು ವ್ಯವಹಾರ ನಡೆಸುವ ಸ್ಥಳಗಳಲ್ಲೇ / ಆಕ್ಸಿಸ್ ಬ್ಯಾಂಕ್ ಶಾಖೆಗಳಲ್ಲಿ NEFT/RTGS/Fund Transfer/Cheque Deposit/ Cash Deposit ಮಾಡಬಹುದು.
2. ಸದಸ್ಯ ಸಹಕಾರಿಗಳಿಗೆ ಡಿಡಿ ಮತ್ತು ಅಂಚೆ ವೆಚ್ಚ ಉಳಿತಾಯವಾಗುವುದು.

ಮೇಲಿನ ಎಲ್ಲಾ ಅನುಕೂಲಕ್ಕಾಗಿ ಸಂಯುಕ್ತ ಸಹಕಾರಿಯು ಹೊಸ ತಂತ್ರಾಂಶವನ್ನು ಅಳವಡಿಸಿಕೊಳ್ಳುತ್ತಿದೆ. ಸದರಿ ಕ್ರಮವು ಪ್ರಸ್ತುತ ಆರ್ಥಿಕ ವರ್ಷದಿಂದ ಜಾರಿಗೆ ಬರುತ್ತದೆ. ಆದ್ದರಿಂದ, ರಾಜ್ಯದ ಎಲ್ಲಾ ಸಹಕಾರಿಗಳು ಸದರಿ ತಂತ್ರಾಂಶದ ಪ್ರಯೋಜನ ಪಡೆದುಕೊಳ್ಳಲು ಈ ಮೂಲಕ ಕೋರಿದೆ.

ಸಂಯುಕ್ತ ಸಹಕಾರಿಯ ಮಂಡ್ಯ ಜಿಲ್ಲಾ ಸಂಪರ್ಕ ಕಛೇರಿಗೆ ಸಂಯುಕ್ತ ಸಹಕಾರಿಯ ಮಾನ್ಯ ಅಧ್ಯಕ್ಷರ ಭೇಟಿ.

ಸಂಯುಕ್ತ ಸಹಕಾರಿಯ ಶಾಸನಬದ್ಧ ಕರ್ತವ್ಯಗಳು

- ಎ.ಆರ್.ಎ.ಸಿ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ., ಕಾರವಾರ ಇದರ ಆಡಳಿತ ಮಂಡಲಿಯ ಎಂಟು(08) ಜನ ನಿರ್ದೇಶಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿರುವುದರಿಂದ ಆಡಳಿತ ಮಂಡಲಿ ಸಭೆ ನಡೆಸಲು ಕೋರಂ ಕೊರತೆ ಉಂಟಾಗಿರುವುದರಿಂದ ಶ್ರೀ ಶ್ರೀಕಾಂತ ಬರುವೆ ಇವರನ್ನು ಸಹಕಾರಿಗೆ ವಿಶೇಷಾಧಿಕಾರಿಯಾಗಿ ನೇಮಿಸಿ ದಿನಾಂಕ 19.04.2018ರಂದು ಆದೇಶಿಸಲಾಗಿದೆ.

2017-18ನೇ ಸಾಲಿಗೆ ಅಂತ್ಯಗೊಂಡಿರುವ ಸೌಹಾರ್ದ ಸಹಕಾರಿಗಳ/ ಬ್ಯಾಂಕುಗಳ ಆರ್ಥಿಕ ಪ್ರಗತಿಯ ಅಂಕಿ-ಅಂಶಗಳು

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಮಾನ್ವಿ

ಮಾನ್ವಿ : ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ದಿನಾಂಕ : 31-03-2018ಕ್ಕೆ ಒಟ್ಟು 21,153 ಸದಸ್ಯರನ್ನು ಹೊಂದಿದ್ದು, ಶೇರು ಬಂಡವಾಳ ಮತ್ತು ನಿಧಿಗಳು - ರೂ.9.20 ಕೋಟಿ, ಠೇವಣಿಗಳು - ರೂ.240.20 ಕೋಟಿ, ಗುಂತಾಯಿಕೆಗಳು - ರೂ.93.85 ಕೋಟಿ, ಸಾಲಗಳು - ರೂ.161.57 ಕೋಟಿ, ಕಾಯ್ದಿಟ್ಟ ನಿಧಿಗಳು - ರೂ.13.46 ಕೋಟಿ, ಒಟ್ಟು ವ್ಯವಹಾರ - ರೂ.401.77 ಕೋಟಿ, ಲಾಭ - ರೂ.4.66 ಕೋಟಿ ಇದ್ದು, ಬ್ಯಾಂಕಿನ ಒಟ್ಟು ಸಾಲಗಾರರು 10226 ಇರುತ್ತಾರೆ.

ಬ್ಯಾಂಕಿನ ಕಾರ್ಯ ಕ್ಷೇತ್ರವನ್ನು ವಿಸ್ತಾರಗೊಳಿಸುವ ಉದ್ದೇಶದಿಂದ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ 10 ಹೊಸ ಶಾಖೆಗಳನ್ನು ಪ್ರಾರಂಭಿಸಿದ್ದು, ಇದರ ನಿರ್ವಹಣೆಗಾಗಿ 126 ಸಿಬ್ಬಂದಿಗಳ ನೇಮಕ ಸೇರಿದಂತೆ ಗ್ರಾಹಕರ ಅನುಕೂಲಕ್ಕಾಗಿ ಎಲ್ಲಾ ಶಾಖೆಗಳಲ್ಲಿ ಎಟಿಎಂ, ತಂತ್ರಜ್ಞಾನ, ಇ-ಕಾಮರ್ಸ್, ಮೊಬೈಲ್ ಅಪ್ಲಿಕೇಷನ್, ಪಾಸ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬ್ಯಾಂಕಿನ ಪ್ರಮುಖ ಕಛೇರಿ ಸೇರಿದಂತೆ ಎಲ್ಲಾ ಶಾಖೆಗಳಲ್ಲಿ ಬ್ಯಾಂಕಿನ ಗ್ರಾಹಕರಿಗೆ ಹಾಗೂ ಸದಸ್ಯರಿಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆರ್‌ಟಿಜಿಎಸ್ ಸೌಲಭ್ಯ, ಕಡಿಮೆ ದರದಲ್ಲಿ ಸೇಫ್ ಡಿಪಾಸಿಟ್ ಲಾಕರ್ಸ್ ಸವಲತ್ತು, ಎಲ್ಲಾ ಎಟಿಎಂಗಳಲ್ಲಿ ನಗದೀಕರಿಸಬಹುದಾದ ಪಿಒಎಸ್, ಸದಸ್ಯರಿಗೆ ಸಾಲ ನೀಡಿಕೆಯಲ್ಲಿ ಸರಳೀಕರಣ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ.

ರಾಜ್ಯದಲ್ಲಿ ಪ್ರಥಮ ಬಾರಿಗೆ ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿಯೇ ಕಿರು ಸಾಲ ಯೋಜನೆಯನ್ನು ಪ್ರಾರಂಭಿಸಿರುವ ಹೆಗ್ಗಳಿಕೆ ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ಸಲ್ಲುತ್ತದೆ. ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದು, ಈ ಸಾಧನೆಗೆ ಬ್ಯಾಂಕಿನ ಎಲ್ಲಾ ಗ್ರಾಹಕರ ಹಾಗೂ ಸದಸ್ಯ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರ ಪ್ರಮುಖವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಆರ್.ತಿಮ್ಮಯ್ಯ ಶೆಟ್ಟಿಯವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಮ್ಯಾನೇಜರ್ ಶ್ರೀ ಎಂ.ನಾಗರಾಜ, ಹೆಚ್‌ಆರ್‌ಡಿ ಶ್ರೀ ಗೋಪಾಲ ಕೃಷ್ಣ, ಅಧಿಕಾರಿ ಶ್ರೀ ಶ್ರೀನಿವಾಸಮೂರ್ತಿರವರು ಉಪಸ್ಥಿತರಿದ್ದರು.

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಗೆ ರೂ.2.98 ಕೋಟಿ ನಿವ್ವಳ ಲಾಭ

ಪುತ್ತೂರು : ಪುತ್ತೂರಿನ ದರ್ಬೆಯಲ್ಲಿ ಪ್ರಧಾನ ಕಛೇರಿ ಹೊಂದಿ ರಾಜ್ಯವ್ಯಾಪಿ ಕಾರ್ಯವ್ಯಾಪ್ತಿ ಹೊಂದಿರುವ ಪ್ರತಿಷ್ಠಿತ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತವು ದಿನಾಂಕ 31-03-2018ಕ್ಕೆ ಕೊನೆಗೊಂಡ ಆರ್ಥಿಕ ವರ್ಷಾಂತ್ಯಕ್ಕೆ ರೂ.2.98 ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ. 2001ರಲ್ಲಿ ಆರಂಭಗೊಂಡ ಸಹಕಾರಿಯು 17 ಶಾಖೆಗಳ ಮೂಲಕ ಕಾರ್ಯಾಚರಿಸುತ್ತಿದ್ದು, ನಿರಂತರ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ.

ಪ್ರಸ್ತುತ 27,192 ಸದಸ್ಯರನ್ನು ಹೊಂದಿದ್ದು, ರೂ.161.17 ಕೋಟಿ ಠೇವಣಿಯನ್ನು ಸಂಗ್ರಹಿಸಿ, ರೂ.111.36 ಕೋಟಿ ಸಾಲ ವಿತರಿಸಿರುವ ಸಹಕಾರಿಯ ದುಡಿಯುವ ಬಂಡವಾಳ ರೂ.181.06 ಕೋಟಿ, ಪಾಲು ಬಂಡವಾಳ ರೂ.6.59 ಕೋಟಿ ಇರುತ್ತದೆ.

ಸಹಕಾರಿಯು ಸದಸ್ಯರಿಂದ ಠೇವಣಾತಿ ಸಂಗ್ರಹಣೆ, ಸದಸ್ಯರಿಗೆ ವಿವಿಧ ಸಾಲ ಸೌಲಭ್ಯ, ಇ-ಸ್ಟ್ಯಾಂಪಿಂಗ್, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ಫರ್, ಎಕ್ಸ್‌ಪ್ರೆಸ್ ಮನಿ, ಮಲ್ಟಿಸಿಟಿ ಚೆಕ್, ಸಾಮಾನ್ಯ ಹಾಗೂ ಜೀವ ವಿಮಾ ಸೌಲಭ್ಯ, ಸೇಫ್ ಲಾಕರ್ ಸೌಲಭ್ಯ, ಪಾನ್ ಕಾರ್ಡ್ ಸೌಲಭ್ಯ, ಮುಂತಾದ ಸೇವೆಗಳನ್ನು ನೀಡುತ್ತಿದೆ ಎಂದು ಸಹಕಾರಿಯ ಅಧ್ಯಕ್ಷರಾದ ಶ್ರೀ ಎಸ್.ಆರ್.ಸತೀಶ್ಚಂದ್ರ ಹಾಗೂ ಸಹಕಾರಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಸಂತ ಎ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಸಹಕಾರಿಯ ಬೆಳವಣಿಗೆಗೆ ಕಾರಣಕರ್ತರಾದ ಸದಸ್ಯರಿಗೆ, ಗ್ರಾಹಕರಿಗೆ, ಹಿತೈಷಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.

ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಬೆಲ್ಲದ ಬಾಗೇವಾಡಿ

ಗ್ರಾಮೀಣ ಪ್ರದೇಶದಲ್ಲಿ ಅಗ್ರಮಾನ್ಯ ಬ್ಯಾಂಕು ಎಂದು ಹೆಸರು ಪಡೆದಿರುವ ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕು 2017-18ನೇ ವರ್ಷದಲ್ಲಿ ರೂ.301.14 ಲಕ್ಷ ಒಟ್ಟು ಲಾಭ ಗಳಿಸುವುದರೊಂದಿಗೆ ಶೇ.99.69ರಷ್ಟು ಸಾಲ ವಸೂಲಿ ಮಾಡಿ ದಾಖಲೆ ನಿರ್ಮಿಸಿದೆ. ಆದಾಯ ತೆರಿಗೆ ಮತ್ತು ಇತರ ಅನುವುಗಳನ್ನು ತೆಗೆದಿರಿಸಿ, ರೂ.130.04 ಲಕ್ಷ ನಿವ್ವಳ ಲಾಭ ಹೊಂದಿದೆ.

ಗ್ರಾಮೀಣ ಜನತೆಯ ಅದರಲ್ಲೂ ರೈತ ಬಾಂಧವರ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ದೃಢ ಸಂಕಲ್ಪದೊಂದಿಗೆ ಸೇವೆ ಸಲ್ಲಿಸುತ್ತಾ ಅಭಿವೃದ್ಧಿ ಹೊಂದುತ್ತಿದೆ. ಬ್ಯಾಂಕು ರೂ.27 ಕೋಟಿ 06 ಲಕ್ಷ ಸ್ವಂತ ಬಂಡವಾಳ ಹೊಂದಿದ್ದು, ರೂ.239 ಕೋಟಿ 79 ಲಕ್ಷ ದುಡಿಯುವ ಬಂಡವಾಳ ಹೊಂದಿದೆ. ರೂ.208 ಕೋಟಿ 61 ಲಕ್ಷ ಠೇವು ಸಂಗ್ರಹಿಸಲಾಗಿದ್ದು, ರೂ.120 ಕೋಟಿ 25 ಲಕ್ಷ ಸಾಲ ವಿತರಿಸಲಾಗಿದೆ. ಬೆಲ್ಲದ ಬಾಗೇವಾಡಿಯಲ್ಲಿ ಪ್ರಧಾನ ಕಛೇರಿ ಹೊಂದಿದ್ದು, ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಒಟ್ಟು 16 ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಾ ಗ್ರಾಹಕರಿಗೆ ತ್ವರಿತ ಗತಿಯಲ್ಲಿ ಸೇವೆ ಸಲ್ಲಿಸುತ್ತಿವೆ.

ಬ್ಯಾಂಕಿನ ಪ್ರಗತಿಗೆ ಬ್ಯಾಂಕಿನ ಸದಸ್ಯರು ಮತ್ತು ಮಾನ್ಯ ಮಾಜಿ ಕೃಷಿ ಸಚಿವರು ಹಾಗೂ ಹುಕ್ಕೇರಿ ಶಾಸಕರಾದ ಶ್ರೀ ಉಮೇಶ ಕತ್ತಿ, ಮಾನ್ಯ ಮಾಜಿ ಸಂಸದರಾದ ಶ್ರೀ ರಮೇಶ ಕತ್ತಿ ಇವರ ಮಾರ್ಗದರ್ಶನ, ನಿರ್ದೇಶಕರ ಮಂಡಲಿಯ ನಿಸ್ವಾರ್ಥ ಸೇವೆ, ಸದಸ್ಯರ, ಗ್ರಾಹಕರ ಅಭಿಮಾನ ಮತ್ತು ಸಿಬ್ಬಂದಿ ಸೇವಾ ಮನೋಭಾವವೇ ಕಾರಣವೆಂದು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುಜೀತ ಮ. ಕತ್ತಿ ಇವರು ತಿಳಿಸಿದ್ದಾರೆ.

ಬ್ಯಾಂಕಿನ ಪ್ರಗತಿಗಾಗಿ ಸಹಕರಿಸಿದ ಎಲ್ಲಾ ಸದಸ್ಯರಿಗೂ ಹಾಗೂ ಠೇವುದಾರರಿಗೂ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.

ಅರಿಹಂತ ಅರ್ಬನ್ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿ., ಹುಲ್ಲೋಳಿ

ಕ್ರ.ಸಂ.	ವಿವರಗಳು	ದಿನಾಂಕ : 31-03-2018ಕ್ಕೆ ಇದ್ದಂತೆ
1	ಸದಸ್ಯರ ಸಂಖ್ಯೆ	6156
2	ವಸೂಲಾದ ಶೇರು ಬಂಡವಾಳ	ರೂ.55,89,400
3	ಕಾಯ್ದಿಟ್ಟ ನಿಧಿ & ಇತರ ನಿಧಿಗಳು	ರೂ.7,04,13,032
4	ಠೇವುಗಳು	ರೂ.93,62,29,149
5	ಗುಂತಾವಣೆಗಳು	ರೂ.41,21,55,760
6	ಸಾಲಗಳು	ರೂ.57,39,11,710
7	ದುಡಿಯುವ ಬಂಡವಾಳ	ರೂ.102,66,30,132
8	ಒಟ್ಟು ವಹಿವಾಟು	ರೂ.552,29,76,404
9	ಒಟ್ಟು ಲಾಭ	ರೂ.1,31,06,514
10	ಲಾಭಾಂಶ ನೀಡಿದ್ದು	ಶೇ.25
11	ಶಾಖೆಗಳು	1+6=7
12	ಸಾಲ ವಸೂಲಾತಿ	ಶೇ.99

ಕಲಬುರಗಿ ಸೌಹಾರ್ದ ಪತ್ತಿನ ಸಹಕಾರಿ ನಿ., ಕಲಬುರಗಿ

ಶೇರು ಬಂಡವಾಳ	ರೂ.78,86,000
ಠೇವಣಿಗಳು	ರೂ.3,95,14,988
ಸಾಲಗಳು	ರೂ.3,52,62,442
ಲಾಭ	ರೂ.23,66,487
ಸದಸ್ಯರು	991

ಪವಮಾನ ಪತ್ತಿನ ಸೌಹಾರ್ದ ಸಹಕಾರಿ ನಿ., ಮಾನವಿ

ಒಟ್ಟು ಠೇವಣಿ	ರೂ.400.86 ಲಕ್ಷ
ಒಟ್ಟು ಸಾಲಗಳು	ರೂ.447 ಲಕ್ಷ
ಶೇರು ಬಂಡವಾಳ	ರೂ.32 ಲಕ್ಷ
ಒಟ್ಟು ವ್ಯವಹಾರ	ರೂ.847.86 ಲಕ್ಷ

2017-18ನೇ ಸಾಲಿನಲ್ಲಿ ಸಹಕಾರಿಯು ರೂ.11.77 ಲಕ್ಷ ಲಾಭ ಗಳಿಸಿದ್ದು, ಈ ವಿಷಯವನ್ನು ಅಧ್ಯಕ್ಷರಾದ ಶ್ರೀ ಸಿದ್ಧಲಿಂಗಪ್ಪರವರು ತಿಳಿಸಿದ್ದಾರೆ. ಸಹಕಾರಿಯ ಎಲ್ಲಾ ನಿರ್ದೇಶಕರುಗಳು ಅಭಿನಂದಿಸಿದ್ದಾರೆ.

ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ಸಹಕಾರಿ ನಿ., ಹೊಸಪೇಟೆ

ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತವು ಹೊಸಪೇಟೆಯಲ್ಲಿ ಪ್ರಾರಂಭವಾಗಿ ಈಗ ಮೊದಲ ವಾರ್ಷಿಕ ಲೆಕ್ಕಾಚಾರವನ್ನು ಮುಗಿಸಿದೆ. ಸಹಕಾರಿಯು ನಿವೃತ್ತ ಬ್ಯಾಂಕ್ ಅಧಿಕಾರಿಗಳಿಂದ ಪ್ರಾರಂಭಗೊಂಡಿದ್ದು, ಮೊದಲ ವರ್ಷದಲ್ಲಿಯೇ ಉತ್ತಮ ಬೆಳವಣಿಗೆ ಕಂಡಿದೆ.

ಕೇವಲ ಹನ್ನೊಂದು ತಿಂಗಳ ಅವಧಿಯಲ್ಲಿ ಸಹಕಾರಿಯ ಒಟ್ಟು ವ್ಯವಹಾರ ರೂ. 11 ಕೋಟಿ ದಾಟಿದೆ. ಸಹಕಾರಿಯು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದು, ಠೇವಣಿಗಳಲ್ಲಿ ಶೇ. 0.50 ಅಧಿಕ ಬಡ್ಡಿಯನ್ನು ನೀಡಿದೆ. ಒಟ್ಟು ಸಾಲಗಳ ಸಂಖ್ಯೆಯಲ್ಲಿ ಶೇ.40ರಷ್ಟು ಮಹಿಳೆಯರಿಗೆ ನೀಡಲಾಗಿದೆ. ಎರಡು ಮಹಿಳಾ ಬಾಧ್ಯತಾ ಗುಂಪುಗಳಿಗೆ ಸಾಲ ಒದಗಿಸಲಾಗಿದೆ. ಹಿರಿಯ ನಾಗರೀಕರಿಗೆ ಅವರ ಠೇವಣಿಗಳ ಮೇಲೆ ಶೇ.0.50ರಷ್ಟು ಅಧಿಕ ಬಡ್ಡಿಯನ್ನು ನೀಡಲಾಗುತ್ತಿದೆ.

ದಿನಾಂಕ 31-03-2018ರಂತೆ ಒಟ್ಟು ಸಾಧನೆಯ ಕಿರುನೋಟ ಈ ಕೆಳಗಿನಂತಿದೆ.

1. ಶೇರು ಬಂಡವಾಳ – ರೂ. 28.87 ಲಕ್ಷ
2. ಠೇವಣಿಗಳು – ರೂ.866.51 ಲಕ್ಷ
3. ಮುಂಗಡಗಳು – ರೂ.208.46 ಲಕ್ಷ
4. ಒಟ್ಟು ವ್ಯವಹಾರ – ರೂ.1103.84 ಲಕ್ಷ
5. ಸಾಲ ಮರುಪಾವತಿ – ಶೇ.99
6. ಸಾಲ ವಿತರಣೆ – 190 ಜನರಿಗೆ ರೂ.2.85 ಕೋಟಿ
7. ಲಾಭ – ರೂ.1.51 ಲಕ್ಷ

ಸಾಮಾನ್ಯವಾಗಿ ಹಣಕಾಸು ಸಂಸ್ಥೆಗಳಲ್ಲಿ ಅಥವಾ ಸಹಕಾರಿ ಸಂಸ್ಥೆಗಳಲ್ಲಾಗಲಿ ಸ್ಥಾಪನೆಯ ಮೊದಲ ವರ್ಷವೇ ಲಾಭ ಗಳಿಸುವುದು ಅಪರೂಪ. ಆದರೆ, ನಮ್ಮ ಸಹಕಾರಿಯು ಮೊದಲ ವರ್ಷದಲ್ಲಿಯೇ ಲಾಭ ಗಳಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ 2 ರಿಂದ 3 ಹೊಸ ಶಾಖೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಹಕಾರಿಯ ಅಧ್ಯಕ್ಷರಾದ ಶ್ರೀ ಕೃಷ್ಣಗುಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ

ಮೈಸೂರು : ಆರಾಧ್ಯ ಸೌಹಾರ್ದ ಸಹಕಾರಿ ನಿ., ಮೈಸೂರು ಸಹಕಾರಿಯ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ : 08-04-2018ರಂದು ಆರಾಧ್ಯ ಮಹಾಸಭಾ, ಚಾಮುಂಡಿಪುರಂ, ಮೈಸೂರು ಇಲ್ಲಿ ಆಯೋಜಿಸಲಾಗಿತ್ತು.

ಸಹಕಾರಿಯ ಉದ್ಘಾಟನೆಯನ್ನು ಮೈಸೂರು ವಿಭಾಗೀಯ ಅಧಿಕಾರಿಯಾದ ಶ್ರೀ ವೈ.ಕುಮಾರ್ ಮತ್ತು ವೇದಿಕೆ ಮೇಲಿದ್ದ ಗಣ್ಯರು ಉದ್ಘಾಟಿಸಿದರು. ನಂತರ ಮೈಸೂರು ವಿಭಾಗೀಯ ಅಧಿಕಾರಿಯಾದ ಶ್ರೀ ವೈ.ಕುಮಾರ್‌ರವರು ತಮ್ಮ ಉದ್ಘಾಟನಾ ಭಾಷಣವನ್ನು ಮಾಡುತ್ತಾ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಚೈತನ್ಯಕ್ಕೆ ಸಹಕಾರ ಕ್ಷೇತ್ರ ಸಹಕಾರಿಯಾಗಿದೆ. ಸಾಮಾನ್ಯ ಜನರ ಜೀವನಾಡಿಗಳೆಂದೇ ಹೇಳಲಾಗುವ ಸಹಕಾರ ಸಂಘಗಳು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದಕ್ಕೆ ಹೆಚ್ಚಿನ ಗಮನ ಹರಿಸಬೇಕಿದೆ. ಯಾವುದೇ ಕ್ಷೇತ್ರವಾಗಲಿ ಸೇವೆಯೇ ಮುಖ್ಯ ಮತ್ತು ಬದಲಾಗುತ್ತಿರುವ ಸನ್ನಿವೇಶದಲ್ಲಿ ತಂತ್ರಜ್ಞಾನಕ್ಕೆ ಹೊಂದಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಭಾಗದ ಕಾನೂನು ಅಧಿಕಾರಿಯಾದ ಶ್ರೀ ಶಿವಕುಮಾರ ಬಿರಾದಾರರವರು ಮಾತನಾಡುತ್ತಾ ಸೌಹಾರ್ದ ಸಹಕಾರಿಗಳು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಖಾಸಗಿ ಬ್ಯಾಂಕ್‌ಗಳ ರೀತಿ ಸೇವಾ-ಸೌಲಭ್ಯಗಳನ್ನು ನೀಡಬೇಕು. ಆಗ ಹೆಚ್ಚಿನ ಗ್ರಾಹಕರನ್ನು ತಮ್ಮ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಬಹುದು ಎಂದು ತಿಳಿಸಿದರು.

ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ., ಗಂಗೊಳ್ಳಿ

ಸಹಕಾರಿಯು ದಿನಾಂಕ : 31-03-2018ಕ್ಕೆ ಅಂತ್ಯವಾಗುವ 2017-18ನೇ ಸಾಲಿನಲ್ಲಿ ಸಹಕಾರಿಯ ಲೆಕ್ಕಪರಿಶೋಧನೆಯ ಪೂರ್ವದಲ್ಲಿ ರೂ.60 ಲಕ್ಷಗಳ ನಿವ್ವಳ ಲಾಭ ಗಳಿಸಿದೆ. ರೂ.7.3 ಕೋಟಿ ಠೇವಣಿ ಹೊಂದಿದ್ದು, ರೂ.7.65 ಕೋಟಿ ಸಾಲ ವಿತರಣೆ ಮಾಡಿ, ರೂ.7.26 ಕೋಟಿ ಸಾಲ ವಸೂಲಿ ಮಾಡಲಾಗಿದೆ. ಸದಸ್ಯರಿಗೆ ನೀಡಿದ ಸಾಲದ ಮೇಲಿನ ಬಡ್ಡಿ ರೂ.90.50 ಲಕ್ಷ ಗರಿಷ್ಠ ವಸೂಲಿಯಾಗಿದ್ದು, ಹೂಡಿಕೆಯ ಮೇಲಿನ ಬಡ್ಡಿಯಿಂದ ರೂ.37.50 ಲಕ್ಷ ಜಮಾ ಬಂದಿರುತ್ತದೆ. ಕ್ಷೇಮ ನಿಧಿಯು ರೂ.1.12 ಕೋಟಿ ಹೊಂದಿದ್ದು, ಹೂಡಿಕೆಯು ವಿವಿಧ ಸಹಕಾರಿ ಬ್ಯಾಂಕು ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ರೂ.4.76 ಕೋಟಿ ಹೂಡಿಕೆಯನ್ನು ಮಾಡಲಾಗಿದೆ. ಸಹಕಾರಿಯು ಪ್ರಾರಂಭವಾದ 8 ವರ್ಷದಲ್ಲಿ ಗರಿಷ್ಠ ಲಾಭ ಹೊಂದಿದ್ದು, 2020ನೇ ಸಾಲಿನಲ್ಲಿ ದಶಮಾನೋತ್ಸವ ಆಚರಿಸಲಿದೆ. ಸದಸ್ಯರು ಸಹಕಾರಿಯ ಮೇಲೆ ಪ್ರೀತಿ ವಿಶ್ವಾಸವಿಟ್ಟು ಠೇವಣಿ ನೀಡಿ ಸಹಕರಿಸಿದವರಿಗೂ ಕ್ಲುಪ್ತ ಸಮಯದಲ್ಲಿ ಸಾಲ ಕಟ್ಟಿ ಚುಕ್ತ ಮಾಡಿದ ಸದಸ್ಯರಿಗೂ ಸಹಕಾರಿಯ ಅಧ್ಯಕ್ಷರಾದ ಶ್ರೀ ರಾಜು ದೇವಾಡಿಗ ತ್ರಾಸಿರವರು ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.

ಶ್ರೀ ಕುರುಹಿನಶೆಟ್ಟಿ ಸೌಹಾರ್ದ ಪತ್ತಿನ ಸಹಕಾರಿ ನಿ., ದಾವಣಗೆರೆ ಸಹಕಾರಿಯ ಉದ್ಘಾಟನಾ ಸಮಾರಂಭ

ಉದ್ಘಾಟನಾ ಕಾರ್ಯಕ್ರಮ

ಪಾಂಡೇಶ್ವರ : ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಪಾಂಡೇಶ್ವರದಲ್ಲಿ ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತವು ದಿನಾಂಕ 09-04-2018ರಂದು ಸ್ಥಳೀಯರಾದ ಶ್ರೀ ರಮೇಶ ರಾವ್‌ರವರ ಉದ್ಘಾಟನೆಯೊಂದಿಗೆ ಆರಂಭಗೊಂಡಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ನಿರ್ದೇಶಕರಾದ ಶ್ರೀ ಮಂಜುನಾಥ ಎಸ್.ಕೆ ಇವರು ಮುಖ್ಯ ಅಥಿತಿಗಳಾಗಿ ಮತ್ತು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾಂತಾ ಭಟ್ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಮಂಜುನಾಥ ಮತ್ತು ಎಲ್ಲಾ ನಿರ್ದೇಶಕರು ಸಭೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಉತ್ಸಾಹಿ ಸದಸ್ಯರ ಪ್ರೋತ್ಸಾಹದೊಂದಿಗೆ ಆಧುನೀಕೃತ ಎಲ್ಲಾ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಸಹಕಾರಿ ಕಾರ್ಯಾರಂಭಗೊಂಡಿದೆ.

ಎಮ್.ಪಿ.ಎಸ್. ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಉದ್ಘಾಟನೆ

ಮಾನ್ವಿ : ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕಿನ ಮುಖ್ಯ ಕಛೇರಿ ಮಾನ್ವಿಯಲ್ಲಿ ಎಮ್.ಪಿ.ಎಸ್. ಮೊಬೈಲ್ ಬ್ಯಾಂಕ್ ಆಪ್‌ನ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಆರ್. ತಿಮ್ಮಯ್ಯ ಶೆಟ್ಟಿಯವರು ಈ ಮೊಬೈಲ್ ಆಪ್ ಅನ್ನು ಉದ್ಘಾಟನೆ ಮಾಡುವುದರ ಮುಖಾಂತರ ಬ್ಯಾಂಕಿನ ಗ್ರಾಹಕರ ಸೇವೆಗಾಗಿ ಸಮರ್ಪಣೆ ಮಾಡಲಾಯಿತು.

ನಂತರ ಮಾತನಾಡಿದ ಅವರು ನಮ್ಮ ಸಹಕಾರಿ ಬ್ಯಾಂಕ್ ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಎ.ಟಿ.ಎಂ. ಸೌಲಭ್ಯ, ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಈಗಾಗಲೇ ಗ್ರಾಹಕರಿಗೆ ನೀಡಲಾಗಿದ್ದು, ಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು, ಗ್ರಾಹಕರು ತಮ್ಮ ಮೊಬೈಲ್ ಮುಖಾಂತರ ಬ್ಯಾಂಕಿನ ವ್ಯವಹಾರಗಳನ್ನು ಮಾಡಲು ಅನುಕೂಲವಾಗುವಂತೆ ಎಮ್.ಪಿ.ಎಸ್. ಮೊಬೈಲ್ ಬ್ಯಾಂಕಿಂಗ್ ಆಪ್ ಸೌಲಭ್ಯ ನೀಡಲಾಗಿರುತ್ತದೆ. ಈ ಸೌಲಭ್ಯವನ್ನು ಬ್ಯಾಂಕಿನ ಎಲ್ಲಾ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಮೊಬೈಲ್ ಬ್ಯಾಂಕಿಂಗ್ ಆಪ್ ಬಗ್ಗೆ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಎಂ.ನಾಗರಾಜ ಇವರು ವಿವರವಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಗ್ರಾಹಕರು, ನಿರ್ದೇಶಕರಾದ ಶ್ರೀ ಹೆಚ್.ಹುಸೇನ ಪಾಷ, ಶ್ರೀಮತಿ ಡಾ.ರೋಹಿಣಿ ಮಾನ್ವಿಕರ, ಶ್ರೀ ಟಿ.ರಾಮಕೃಷ್ಣ, ಶ್ರೀ ಆರ್. ವೈಜನಾಥ, ವ್ಯವಸ್ಥಾಪಕರಾದ ಶ್ರೀ ಗೋಪಾಲ ಕೃಷ್ಣ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಶಾಖೆಯ ಉದ್ಘಾಟನೆ

ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಲಿ., ಕೋಲಾರ ಸಹಕಾರಿಯ 30ನೇ ಶಾಖೆಯನ್ನು ಶಿವರಾಮಕಾರಂತ ನಗರದ ಸ್ವಂತ ಕಟ್ಟಡದಲ್ಲಿ ದಿನಾಂಕ : 18-04-2018ರಂದು ಉದ್ಘಾಟಿಸಲಾಯಿತು.

ಶ್ರೀ ಶುಭಧನಲಕ್ಷ್ಮೀ ಸೌಹಾರ್ದ ವಿವಿಧೋದ್ದೇಶ ಸಹಕಾರಿ ನಿ., ಹೊಸಪೇಟೆ ಸಹಕಾರಿ ವತಿಯಿಂದ ಮತದಾನ ಜಾಗೃತಿ ಕಾರ್ಯ



SRI SHUBHADHANLAXMI
SOU SAH NI.HOSAPETE
* DUPLICATE RECEIPT *
AGENT No. : 001006
RECEIPT DATE: 24/04/18
RECEIPT No. : 20416
ACCOUNT No. : 80
ACC. NAME :
PRV. BAL. : ₹ 9773
DEP. AMT. : ₹ 300
CUR. BAL. : ₹ 10073
ACC. OPN. DT : 28/03/18
* VOTE.FOR.NATION *
YOURVOTE.YOURRIGHT
PLSVOTE.12.05.2018

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ 2018-19ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ

ಕೊಂಬೆಟ್ಟು : ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಪುತ್ತೂರು ಸಹಕಾರಿಯ 2018–19ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯು ಕೊಂಬೆಟ್ಟುವಿನಲ್ಲಿರುವ ಮರಾಠಿ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ದಿನಾಂಕ 07–04–2017ರಂದು ನಡೆಯಿತು. "Dream, Perform, Achieve" ಎಂಬ ಧ್ಯೇಯ ವಾಕ್ಯದೊಂದಿಗೆ ವಾರ್ಷಿಕ ಕ್ರಿಯಾ ಯೋಜನೆಯು ನಡೆಯಿತು.

ಉದ್ಘಾಟಕರಾಗಿ ಆಗಮಿಸಿದ್ದ ಸವಣೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಿ.ವಿ. ಸೂರ್ಯನಾರಾಯಣರವರು ದೀಪ ಪ್ರಜ್ವಲನೆ ಮಾಡಿ "ವಾರ್ಷಿಕ ಕ್ರಿಯಾ ಯೋಜನೆ 2018–19"ನ್ನು ಉದ್ಘಾಟಿಸಿ, ಮಾತನಾಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕರಾದ ಶ್ರೀ ಶ್ಯಾಮಪ್ರಸಾದ್‌ರವರು ಆಗಮಿಸಿ, ಮಾತನಾಡಿದರು. ಸಹಕಾರಿಯ ನಿರ್ದೇಶಕರಾದ ಶ್ರೀ ರಾಮಕೃಷ್ಣ ನಾಯಕ್‌ರವರು ಶಾಖಾವಾರು ಅಂಕಿ–ಅಂಶಗಳು, ಕಾರ್ಯಕ್ಷಮತೆ, ಮುಂದಿರುವ ಸವಾಲುಗಳು, ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಎಸ್.ಆರ್.ಸತೀಶ್ಚಂದ್ರರವರು 2018–19ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡುತ್ತಾ ನೀರು ಹರಿದು ಬರುವಾಗ ತನ್ನ ಮುಂದಿರುವ ಕಸಕಡ್ಡಿಗಳನ್ನು ಬದಿಗೆ ಸರಿಸಿ ಮುನ್ನುಗ್ಗುತ್ತದೆ, ಅದರಂತೆ ನಾವು ಕೂಡಾ ನಮಗೆ ಎದುರಾಗುವ ಎಡರು–ತೊಡರುಗಳನ್ನು, ಸಮಸ್ಯೆಗಳನ್ನು ಬದಿಗೊತ್ತಿ ಮುನ್ನುಗ್ಗುವುದರಿಂದ ಪ್ರಗತಿಯನ್ನು ಕಾಣಬಹುದು. ಜೀವನದಲ್ಲಿ ಶ್ರಮದ ದುಡಿಮೆ ಮತ್ತು ತಾಳ್ಮೆ ಅಳವಡಿಸಿಕೊಂಡಲ್ಲಿ ಯಶಸ್ಸು ಸಾಧ್ಯ. ಧನಾತ್ಮಕ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರಿಂದ ಸರಸ್ವತಿ ಇಂದಿನ ದಿನಗಳಲ್ಲಿ ಯಶವನ್ನು

ಕಾಣಲು ಸಾಧ್ಯವಾಗಿದೆ. ನಮ್ಮ ನಡೆ, ನುಡಿ, ನಗುಮುಖದ ಸೇವೆಯಿಂದ ನಾವು ಸರಸ್ವತಿಯ ಸಿಬ್ಬಂದಿಗಳೆಂದು ಗುರುತಿಸುವಂತಾಗಬೇಕು. ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ನಮ್ಮದೇ ಆದ ಕೊಡುಗೆಗಳನ್ನು ನೀಡಬೇಕು. ನಾವು ತುಳಿದಷ್ಟು ಮತ್ತಷ್ಟು ಚಿಗುರುವ ಗರಿಕೆಗಳಾಗಬೇಕು. ಯಶಸ್ಸು ಎಂಬುದು ಪ್ರಯತ್ನಗಳ ಸಂಕಲನ. ನಮ್ಮ ಕೆಲಸವನ್ನು ಪ್ರೀತಿಯಿಂದ, ಶ್ರದ್ಧೆಯಿಂದ, ಗೌರವದಿಂದ ಅತ್ಯಂತ ಉತ್ಸಾಹದಿಂದ ಮಾಡಬೇಕು ಎಂದು ಹಾರೈಸಿದರು.

2017–18ನೇ ಸಾಲಿನಲ್ಲಿ ಸುಳ್ಯ ಶಾಖೆಯು ಒಟ್ಟಾರೆ ದಾಖಲಿಸಿದ ಉತ್ತಮ ಸಾಧನೆಗಾಗಿ ಉತ್ತಮ ಸಾಧಕ ಎಂದು ಗುರುತಿಸಿ, ಸಹಕಾರಿಯ ಪ್ರಧಾನ ವ್ಯವಸ್ಥಾಪಕರು ಸ್ಮರಣಿಕೆಯನ್ನು ನೀಡಿದರು. ಸಹಕಾರಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಸಂತ ಎ ಇವರು ಪ್ರಾಸ್ತಾವಿಕವಾಗಿ ಮತ್ತು ಉಪಾಧ್ಯಕ್ಷರಾದ ಶ್ರೀ ವಿನಯ ಕುಮಾರ್ ಕೆ ಇವರು ಉಪಸ್ಥಿತರಿದ್ದು, ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಕಾರಿಯ ಎಲ್ಲಾ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

"ಕಿತ್ತೂರ ರಾಣಿ ಚೆನ್ನಮ್ಮ" ಪ್ರಶಸ್ತಿ ಪ್ರದಾನ

ವಿಜಯಪುರ : ವೀರಶೈವ ಲಿಂಗಾಯತ ಜಂಗಮ ಸಮಾಜದಿಂದ "ಕಿತ್ತೂರ ರಾಣಿ ಚೆನ್ನಮ್ಮ" ಪ್ರಶಸ್ತಿ ಪಡೆದ ಶ್ರೀಮತಿ ಮಹಾದೇವಿ ಚ. ಹಿರೇಮಠರವರಿಗೆ ನಗರದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಸನ್ಮಾನಿಸಲಾಯಿತು.

ವೀರಶೈವ ಲಿಂಗಾಯತ ಜಂಗಮ ಸಮಾಜದ ಪ್ರಮುಖರಾದ ಶ್ರೀ ಬಸವರಾಜ ಚೌಕಿಮಠ, ಶ್ರೀ ಗುರು ಗಚ್ಚಿನಮಠ, ಶ್ರೀ ಮಹಾದೇವಯ್ಯ ಗಚ್ಚಿನಮಠ, ಶ್ರೀ ಪ್ರಭುಸ್ವಾಮಿ ಹಿರೇಮಠ, ಶ್ರೀ ಜೈನಾಪೂರ ಗುತ್ತರಗಿಮಠ ಇವರನ್ನೊಳಗೊಂಡು ಕರ್ನಾಟಕ ಸರಕಾರದಿಂದ ಕಿತ್ತೂರ ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯನ್ನು ಮಾರ್ಚ್ 08, 2018ರಂದು ಶ್ರೀಮತಿ ಮಹಾದೇವಿ ಚನ್ನಬಸಯ್ಯ ಹಿರೇಮಠ, ಅಧ್ಯಕ್ಷರು, ಶ್ರೀ ಗುರುಮಾತೆಯರ ಮಹಿಳಾ ಸೌಹಾರ್ದ ಸಹಕಾರಿ ನಿ., ವಿಜಯಪುರ ಹಾಗೂ ನಿರ್ದೇಶಕರಾದ ಶ್ರೀಮತಿ ಮಮತಾ ಶಾ. ಡೋಣೂರಮಠ, ಶ್ರೀಮತಿ ರೀಟಾ ಶ. ಮಠ, ಬೋರಮ್ಮಾ ವಿರಕ್ತಮಠ, ಶ್ರೀಮತಿ ಪ್ರೇಮಾ ಹೊಸಮಠ, ಶ್ರೀಮತಿ ಪುಷ್ಪಾ ಮಾಂತಮಠ, ಶ್ರೀಮತಿ ಕವಿತಾ ಹಿರೇಮಠ, ದ್ರಾಕ್ಷಾಯಣಿ ಹಿರೇಮಠ, ಜ್ಯೋತಿ ಹಿರೇಮಠ ಇವರೆಲ್ಲರನ್ನು ಮಹಿಳಾ ನಾಯಕರಾದ ಶ್ರೀಮತಿ ಜ್ಯೋತಿ ಬಸವರಾಜ ಚೌಕಿಮಠ ಇವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶ್ರೀ ಪ್ರಕಾಶ ಹಿರೇಮಠ, ಶ್ರೀ ವಿಜಯಕುಮಾರ ಹಿರೇಮಠ, ಶ್ರೀ ಪ್ರವೀಣ ವಂದಾಲಮಠ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಚನಬಸಯ್ಯ ಹಿರೇಮಠ ಮತ್ತು ನೈಸರ್ಗಿಕ ವಿವಿದೋದ್ದೇಶಗಳ ಸಂಘದ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ಕಲ್ಮಠ (ಬೇಬಿ) ಉಪಸ್ಥಿತರಿದ್ದರು.

ಅಧ್ಯಕ್ಷರು - ಉಪಾಧ್ಯಕ್ಷರ ಆಯ್ಕೆ
ದಿವ್ಯಚೇತನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ., ತೀರ್ಥಹಳ್ಳಿ

ಶ್ರೀಮತಿ ರೋಜಾ ಜೀನಾ ಡಿಸೋಜಾ
ಮಾನ್ಯ ಅಧ್ಯಕ್ಷರು

ಶ್ರೀ ಜಾರ್ಜ್ ಮಾರ್ಟಿನ್ ಲೂಥರ್
ಮಾನ್ಯ ಉಪಾಧ್ಯಕ್ಷರು

ಸಾಮೂಹಿಕ ವಿವಾಹ ಮತ್ತು ಅಭಿನಂದನಾ ಕಾರ್ಯಕ್ರಮ

ದೇವದುರ್ಗ : ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ., ದೇವದುರ್ಗ ಸಹಕಾರಿಯ ಸಹಯೋಗದೊಂದಿಗೆ ದಿನಾಂಕ : 04.03.2018ರಂದು 25 ಜೋಡಿಗಳ ಸಾಮೂಹಿಕ ವಿವಾಹವನ್ನು ಮತ್ತು ಅಭಿನಂದನಾ ಕಾರ್ಯಕ್ರಮವನ್ನು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹೋಬಳಿಯ ಲಿಂಗದಹಳ್ಳಿ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದ ಆವರಣದಲ್ಲಿ ಜರುಗಿಸಲಾಯಿತು.

ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು
(ರಾಷ್ಟ್ರೀಯ ಸಹಕಾರಿ ತರಬೇತಿ ಮಂಡಳಿ)
ಹೈಯರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ (ಹೆಚ್.ಡಿ.ಸಿ.ಎಂ.)
(ಕರೆಸ್ಪಾಂಡೆನ್ಸ್ ಕೋರ್ಸ್)

ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು (ಆರ್.ಐ.ಸಿ.ಎಂ.) 2018-19ರ ಹೈಯರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿಗೆ ಪತ್ರ ವ್ಯವಹಾರದ ಮೂಲಕ ಸೇರಲು ಅಭ್ಯರ್ಥಿಗಳಿಂದ ಅರ್ಜಿಯನ್ನು ಕೋರಲಾಗಿದೆ. (ಹೆಚ್.ಡಿ.ಸಿ.ಎಂ. ಕರೆಸ್ಪಾಂಡೆನ್ಸ್ ಕೋರ್ಸ್). ತರಬೇತಿಯು 26 ವಾರಗಳಲ್ಲಿ 13 ವಿವಿಧ ವಿಷಯಗಳನ್ನು ಒಳಗೊಂಡಿದ್ದು, 2 ಹಂತಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಸೇರ್ಪಡೆಯಾಗ ಬಯಸುವವರು ಕನಿಷ್ಠ ಪದವೀಧರರಾಗಿರಬೇಕು. ಸಹಕಾರ ಸಂಘ/ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಯೋಮಿತಿ ನಿರ್ಬಂಧವಿರುವುದಿಲ್ಲ.

ತರಬೇತಿಯ ವಿವರಗಳು :

ಅಧಿವೇಶನ	ಕಾರ್ಯಕ್ರಮದ ಸ್ಥಳ	ಸಮನ್ವಯ ಅಧಿಕಾರಿ	ಪ್ರಾರಂಭ ದಿನಾಂಕ	ಮುಕ್ತಾಯ ದಿನಾಂಕ
14ನೇ ಅಧಿವೇಶನ	ಬೆಂಗಳೂರು	ಶ್ರೀ ಪಿ.ಎನ್.ಸುರೇಶ್/ ಡಾ. ಬಿ.ಕಿಶೋರ್	04-06-2018	02-12-2018
15ನೇ ಅಧಿವೇಶನ	ಶಿರಸಿ	ಶ್ರೀ ಪಿ.ಎನ್.ಸುರೇಶ್	11-07-2018	08-01-2019
16ನೇ ಅಧಿವೇಶನ	ವಿಜಯಪುರ	ಡಾ. ಬಿ.ಕಿಶೋರ್	11-07-2018	08-01-2019
17ನೇ ಅಧಿವೇಶನ	ಮಂಗಳೂರು	ಡಾ. ಬಿ.ಕಿಶೋರ್	11-09-2018	11-03-2019

ಕಾರ್ಯಕ್ರಮದ ಶುಲ್ಕ ರೂ.10,000/- + ಶೇ.18 ಜಿ.ಎಸ್.ಟಿ. (ಒಟ್ಟು ರೂ.11,800/-) ಗಳಾಗಿರುತ್ತದೆ. ತರಬೇತಿಗೆ ಸೇರಬಯಸುವವರು ದಿನಾಂಕ 01-05-2018 ರಿಂದ ರೂ.200/-ಗಳನ್ನು ಡಿ.ಡಿ. ಅಥವಾ ನಗದು ರೂಪದಲ್ಲಿ ನಿರ್ದೇಶಕರು, ಪ್ರಾದೇಶಿಕ ಸಹಕಾರಿ ನಿರ್ವಹಣಾ ಸಂಸ್ಥೆ, ಬೆಂಗಳೂರು ಇಲ್ಲಿಗೆ ಪತ್ರ ಮುಖೇನ ಅಥವಾ ಖುದ್ದಾಗಿ ಪಾವತಿಸಿ ಅರ್ಜಿಯನ್ನು ಪಡೆಯಬಹುದು. ಅರ್ಜಿ ಪಡೆಯಲು ಕೊನೆಯ ದಿನಾಂಕ 21-05-2018.

ಕಾರ್ಯಕ್ರಮದ ಸಮನ್ವಯಾಧಿಕಾರಿ :

ಶ್ರೀ ಪಿ.ಎನ್.ಸುರೇಶ್ : 7411007095/ 9448225816 – sureshpnarayanan@gmail.com

ಡಾ. ಬಿ.ಕಿಶೋರ್ : 9483267268 – bkishor1971@gmail.com

ಈ ಕಾರ್ಯಕ್ರಮವನ್ನು ಪ್ರಸ್ತುತ ಸಹಕಾರ ಸಂಸ್ಥೆಗಳಲ್ಲಿ ಹಾಗೂ ಹೊಸದಾಗಿ ಉದ್ಯೋಗ ಅರಸಿ ಬರುವ ನೂತನ ಪದವೀಧರರಿಗೆ ತುಂಬಾ ಉಪಯುಕ್ತವಾಗಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ ಸಹಕಾರ ಅಭಿವೃದ್ಧಿ ಹಾಗೂ ಸಿಬ್ಬಂದಿಯಲ್ಲಿರುವ ಸಾಮರ್ಥ್ಯವನ್ನು ಉತ್ತೇಜಿಸುವುದು, ಕೌಶಲ್ಯ ಮತ್ತು ಜ್ಞಾನ ವೃದ್ಧಿಗೊಳಿಸುವುದರಿಂದ ಸಹಕಾರ ನಿರ್ವಹಣೆ ಹಾಗೂ ಆಡಳಿತದಲ್ಲಿ ಉತ್ಕೃಷ್ಟತೆಯನ್ನು ಕಾಪಾಡುವಂತಾಗುತ್ತದೆ.

ಒಂದು ತಿಂಗಳಲ್ಲಿ ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ

ಹೊಸದಿಲ್ಲಿ : ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಮೂಲಕ ತೆರಿಗೆ ಸಂಗ್ರಹವಾಗಿದೆ. ಇದೇ ಮೊದಲ ಬಾರಿಗೆ ತಿಂಗಳೊಂದರಲ್ಲಿ ಅತಿ ಹೆಚ್ಚು ಮೊತ್ತದ ಆದಾಯ ಸಂಗ್ರಹವಾಗಿದೆ. ಹಣಕಾಸು ಇಲಾಖೆ ಹಾಗೂ ತೆರಿಗೆ ವಿಭಾಗದ ಎಲ್ಲ ಅಧಿಕಾರಿಗಳು ಹಣಕಾಸು ಸಚಿವರಾದ ಶ್ರೀ ಅರುಣ್ ಜೇಟ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಒಟ್ಟಾರೆ 1,03,458 ಕೋಟಿ ರೂ. ಜಿಎಸ್‌ಟಿ ಆದಾಯವಾಗಿದ್ದು, ಈ ಪೈಕಿ 18,652 ಕೋಟಿ ರೂ. ಕೇಂದ್ರದ ಪಾಲಾಗಿದೆ (ಸಿಜಿಎಸ್‌ಟಿ). ರಾಜ್ಯಗಳ ಪಾಲು (ಎಸ್‌ಜಿಎಸ್‌ಟಿ) 25,704 ಕೋಟಿ ರೂ. ಹಾಗೂ ಇಂಟಿಗ್ರೇಟೆಡ್ (ಐಜಿಎಸ್‌ಟಿ) ವಿಭಾಗದಿಂದ 50,548 ಕೋಟಿ ರೂ. ಆದಾಯ ಗಳಿಕೆಯಾಗಿದೆ. 8,554 ಕೋಟಿ ರೂ.ಗಳಷ್ಟು ಸೆಸ್‌ನಿಂದ ಸಂಗ್ರಹವಾಗಿರುವುದಾಗಿ ಹಣಕಾಸು ಇಲಾಖೆ ಮಾಹಿತಿ ನೀಡಿದೆ.

ಜಿಎಸ್‌ಟಿ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ. ಒಟ್ಟು 87.12 ಲಕ್ಷ ಆದಾಯ ತೆರಿಗೆ ಪಾವತಿದಾರರಲ್ಲಿ 60.12 ಲಕ್ಷ ಮಂದಿ ಜಿಎಸ್‌ಟಿಆರ್–3ಣ ಫೈಲ್ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಜಿಎಸ್‌ಟಿಯಡಿ ಕಾಂಪೋಸಿಷನ್ ಡೀಲರ್ಸ್‌ಗಳಿಂದ ತ್ರೈಮಾಸಿಕ ರಿಟರ್ನ್ ಪಡೆಯಬೇಕಿದ್ದು, 19.31 ಲಕ್ಷ ಕಾಂಪೊಸಿಷನ್ ಡೀಲರ್‌ಗಳ ಪೈಕಿ 11.47 ಲಕ್ಷ ಮಂದಿ ರಿಟರ್ನ್ ಫೈಲ್ ಮಾಡಿದ್ದಾರೆ. ಒಟ್ಟಾರೆ 579 ಕೋಟಿ ರೂ. ಜಿಎಸ್‌ಟಿ ಆದಾಯ ಈ ವಿಭಾಗದಲ್ಲಿ ಬಂದಿರುವುದಾಗಿ ಇಲಾಖೆ ಹೇಳಿದೆ. ಆದಾಯ ತೆರಿಗೆ ಸಲ್ಲಿಕೆಯ ಪ್ರಕ್ರಿಯೆಗಳಲ್ಲಿ ಇ–ವೇ ಬಿಲ್‌ಗಳನ್ನು ಪರಿಚಯಿಸಲಾಗಿರುವುದು ವ್ಯವಹಾರಗಳನ್ನು ಮತ್ತಷ್ಟು ಪಾರದರ್ಶಕವನ್ನಾಗಿಸಿದೆ.

ಆರ್ಥಿಕ ವಿಭಾಗದ ಸುಧಾರಣೆಗೆ ಇಲೆಕ್ಟ್ರಾನಿಕ್ ದಾಖಲಾತಿಗಳನ್ನು ಒದಗಿಸುವುದು ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ರಾಜ್ಯಗಳ ನಡುವಿನ ಇ–ವೇ ಬಿಲ್ ಪ್ರಕ್ರಿಯೆಗಳು ಏಪ್ರಿಲ್ 1 ರಿಂದ ಜಾರಿಗೊಳಿಸಲಾಗಿದೆ. ಮೇ 4 ರಂದು ಜಿಎಸ್‌ಟಿ ಮಂಡಳಿ ಸಭೆ ನಿರ್ಣಯಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

'ಇ'–ಸ್ಟ್ಯಾಂಪಿಂಗ್ ಪೇಪರ್‌ಗೆ 6 ತಿಂಗಳು ವಾಯ್ದೆ

ಕರ್ನಾಟಕ ಸ್ಟಾಂಪ್ ಕಾಯ್ದೆ, 1957 ಕಲಂ 52 ಬಿ ಪ್ರಕಾರ 'ಇ'–ಸ್ಟ್ಯಾಂಪಿಂಗ್ (ಛಾಪಾ ಕಾಗದಗಳ ವಾಯ್ದೆ) ಕಾಗದಗಳನ್ನು ಕಾಗದ ಖರೀದಿಯ ದಿನದಿಂದ 6 ತಿಂಗಳುಗಳವರೆಗೆ ವಾಯ್ದೆಯಿರುವುದಾಗಿಯೂ 6 ತಿಂಗಳು ನಂತರ ಅವುಗಳ ಉಪಯೋಗವಲ್ಲದ ಛಾಪಾಕಾಗದಗಳೆಂದು ತಿಳಿಸಲಾಗಿದೆ.

'ಇ'–ಸ್ಟ್ಯಾಂಪಿಂಗ್ ಕೇಂದ್ರ ಹೊಂದಿರುವ ರಾಜ್ಯದ ಸೌಹಾರ್ದ ಸಹಕಾರಿಗಳು ತಮ್ಮಲ್ಲಿ ಛಾಪಾ ಕಾಗದ ಖರೀದಿಸುವ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡುವ ಬಗ್ಗೆ ತಮ್ಮ ಸಹಕಾರಿಯ ನೋಟೀಸ್ ಫಲಕದಲ್ಲಿ ತಿಳುವಳಿಕೆ ನೀಡುವ ವಿವರ ತಿಳಿಸಲು ಸೂಚಿಸಿದೆ.

PGDCBM ತರಬೇತಿ

ವೈಕುಂಠ ಮೆಹ್ತಾ ರಾಷ್ಟ್ರೀಯ ಸಹಕಾರಿ ಪ್ರಬಂದನ ಸಂಸ್ಥೆ, ಪುಣೆ, ಭಾರತ ಸರ್ಕಾರ ಇವರು ಸಹಕಾರ ಪ್ರಬಂದನೆಯಲ್ಲಿ PGDCBM 52ನೇ ತಂಡದ ತರಬೇತಿಯನ್ನು ಕರೆದಿದ್ದು, ಆಸಕ್ತ ಸಹಕಾರಿಗಳು ಅವರ ಉದ್ಯೋಗಿಗಳನ್ನು ಕಳುಹಿಸಿಕೊಡಲು ಕೋರಿದೆ.

ತರಬೇತಿಯು ಒಟ್ಟು 36 ವಾರಗಳಾಗಿದ್ದು, ಅದರಲ್ಲಿ 12 ವಾರಗಳ ಕ್ಯಾಂಪಸ್ ತರಬೇತಿ ಇದ್ದು, ಉಳಿದ 8 ವಾರಗಳು ಪ್ರಾಜೆಕ್ಟ್ ತಯಾರಿಗೆ ತಮ್ಮ ಮಾತೃ ಸಂಸ್ಥೆಗೆ ವಾಪಸು ಬರುವುದು. ಮತ್ತೆ 10 ದಿನ ಪುಣೆಯಲ್ಲಿ ಹೋಗಿ ಪ್ರಾಜೆಕ್ಟ್ ಸಲ್ಲಿಸುವುದು. ಒಟ್ಟಾರೆ ತರಬೇತಿಯು 3 ಸೆಮಿಸ್ಟರ್‌ಗಳಲ್ಲಿ ವಿಭಾಗಿಸಿದ್ದು, ಮೊದಲ 2 ಸೆಮಿಸ್ಟರ್‌ಗಳು ಸಹಕಾರಿಯ ವ್ಯವಸ್ಥಾಪನೆ, ಆಡಳಿತ, ವ್ಯವಹಾರ ಅಭಿವೃದ್ಧಿ, ಮಾನವ ಸಂಪನ್ಮೂಲಗಳ ಅಭಿವೃದ್ಧಿ ಬಗ್ಗೆ ತರಬೇತಿ ನೀಡಲಾಗುತ್ತದೆ. ಮೊದಲನೇ ಸೆಮಿಸ್ಟರ್‌ನಲ್ಲಿ ಅತ್ಯುತ್ತಮ ಸಹಕಾರಿ ಸಂಸ್ಥೆಗಳಿಗೆ ಭೇಟಿ ಮತ್ತು ಅಧ್ಯಯನ ತರಬೇತಿ ಇರುತ್ತದೆ. ತರಬೇತಿಯ ಶುಲ್ಕವು 40,000/– ಆಗಿದ್ದು, ಪುಣೆಯಲ್ಲಿ ವಸತಿ ಹಾಗೂ ಊಟ, ತರಬೇತಿ, ಅಧ್ಯಯನ ಸಾಮಾಗ್ರಿ ಒದಗಿಸಲಾಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ ಯಾವುದೇ ಪದವಿ ಮತ್ತು ಸಹಕಾರಿಯಲ್ಲಿ ಕೆಲಸ ಮಾಡಿದ ಅನುಭವವಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಉತ್ತಮ ವಿದ್ಯಾರ್ಥಿಗಳಿಗೆ ಶ್ರೀಲಂಕಾ ದೇಶದ ಪ್ರವಾಸದ ಅವಕಾಶವಿದ್ದು, ಸಂಸ್ಥೆಯು ಎಲ್ಲಾ ಖರ್ಚು–ವೆಚ್ಚಗಳನ್ನು ಭರಿಸುತ್ತದೆ. ವಿದ್ಯಾರ್ಥಿಗಳ ಹತ್ತಿರ ಪಾಸ್‌ಪೋರ್ಟ್ ಇರುವುದು ಅವಶ್ಯವಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ www.vamnicom.gov.in, 020–66221000, ಕೋ–ಆರ್ಡಿನೇಟರ್ – ಡಾ. ಸೋಮೊರೇಂದ್ರೊ ಸಿಂಗ್ – 09612934424 ಇವರನ್ನು ಸಂಪರ್ಕಿಸುವುದು.

ಪ್ರಸ್ತುತ 51ನೇ ತಂಡದ PGDCBMನಲ್ಲಿ
ಶಿರಾದ ದಿ ಶಿರಾ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿಯಿಂದ
ಶ್ರೀ ಡಿ.ಕುಮಾರಸ್ವಾಮಿ, ನಿರ್ದೇಶಕರು ಇವರು ತರಬೇತಿ ಪಡೆದಿದ್ದಾರೆ.

ವಿಶೇಷ ಸೂಚನೆ :

ಫೆಲೋಶಿಪ್‌ಗೆ (ಆರ್ಥಿಕ ನೆರವಿಗಾಗಿ) NCUI ಮತ್ತು NCDC ನಲ್ಲಿ ಅವಕಾಶ

ಆಸಕ್ತ ಅಭ್ಯರ್ಥಿಗಳು 40,000/– ಶುಲ್ಕದ ಸಹಾಯಕ್ಕಾಗಿ NCUI ಮತ್ತು NCDC ಫೆಲೋಶಿಪ್‌ಗಾಗಿ ಸದರಿ ಸಂಸ್ಥೆಯ ಅಧಿಕಾರಿಗಳನ್ನು ಹಾಗೂ ಈಗಾಗಲೇ ಫಲಾನುಭವಿಯಾದ ಶ್ರೀ ಡಿ.ಕುಮಾರ ಸ್ವಾಮಿ 9902801348 ಇವರನ್ನು ಸಂಪರ್ಕಿಸಬಹುದು. E-mail Id : swamykumara223@gmail.com.

ಸಾಮಾಜಿಕ ಬ್ಯಾಂಕಿಂಗ್ ಪರಿಕಲ್ಪನೆ ಎನ್ನುವ ಯಶಸ್ಸಿನ ಮಾರ್ಗ

▸▸ **ರಘುನಂದನ ಕೆ.,** ಸಹಪ್ರಧಾನ ವ್ಯವಸ್ಥಾಪಕ, ಕರಾಸೌಸಂಸನಿ., ಬೆಂಗಳೂರು.

ಎಲ್ಲಾ ಸಾಮಾಜಿಕ ಕಾರ್ಯಗಳನ್ನು ಸಹಕಾರಿಯ ಹಣದಿಂದಲೇ ಮಾಡಬೇಕು ಎಂದಿಲ್ಲ, ಸಹಕಾರಿ ನೇತೃತ್ವ ವಹಿಸಿದರೆ ಸಾಕು, ಜನ ಬಲ, ಹಣ ಬಲ ತಾನಾಗಿಯೇ ಕೂಡಿ ಬರುತ್ತದೆ. "ಸಾಮಾಜಿಕ ಬ್ಯಾಂಕಿಂಗ್" ಎನ್ನುವ ಹೊಸ ಸೇವಾ ಪರಿಕಲ್ಪನೆಯನ್ನು ಜಾರಿಗೆ ತರುವ ಹಾಗೂ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರ ಗಮನಹರಿಸಬೇಕಿದೆ. ಈ ಕಾರ್ಯಗಳಿಗೆ ಬುಲ್ಡಾನಾ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ., ಇದರ ಕಾರ್ಯಗಳು ಮಾದರಿ ಹಾಗೂ ಸ್ಫೂರ್ತಿ.

ಸಮಾನ ವಿಚಾರಧಾರೆಯ ವ್ಯಕ್ತಿಗಳು ಒಂದೆಡೆ ಸೇರಿ ಕಾರ್ಯನಿರ್ವಹಿಸುವ ನಿಶ್ಚಯ ಮಾಡಿದಾಗ ಹೊಸ ಸಾಧ್ಯತೆಗಳ ಮಾರ್ಗದ ಆವಿಷ್ಕಾರವಾಗುತ್ತದೆ. ಹೊಸ ಯೋಚನೆಗಳು ಯೋಜನೆಗಳಾಗಿ ಮಹಾನ್ ಕಾರ್ಯ ಮಾಡುವ ಅವಕಾಶವನ್ನು ಸೃಷ್ಟಿಸುತ್ತದೆ. ಇಂತಹ ಸಾಧನೆಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಸಹಕಾರ ಕ್ಷೇತ್ರ ಸಮಾನ ಮನಸ್ಕರು ಸೇರಿ ಪ್ರಾರಂಭಿಸಿದ ಸಂಸ್ಥೆಗಳ ವ್ಯವಸ್ಥೆ. ಇದರಲ್ಲಿ ಸಾಧನೆಗಳ, ಮಹತ್ಕಾರ್ಯಗಳ ಅವಕಾಶಗಳು ಹೆಚ್ಚು. ಸಹಕಾರಿಗಳು, ಸಹಕಾರ ಸಂಸ್ಥೆಗಳು ಪ್ರಯತ್ನ ಮಾಡಬೇಕಷ್ಟೆ. ಆರ್ಥಿಕತೆಯಲ್ಲಿ ಹಾಗೂ ಸೇವೆಯಲ್ಲಿ ಕಾರ್ಪೋರೇಟ್ ಸಂಸ್ಥೆಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ಸಹಕಾರ ಸಂಸ್ಥೆಗಳು ಬೆಳೆದಿವೆ, ಬೆಳೆಯುತ್ತಿವೆ. ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸುವಲ್ಲಿ ಸಹಕಾರ ಸಂಸ್ಥೆಗಳು ಮುಂಚೂಣಿಯಲ್ಲಿವೆ. ಇಫ್ಕೋ, ಕ್ರಿಭ್ಕೋ, ಕೆಎಮ್ಎಫ್, ಕ್ಯಾಂಪ್ಕೋ, ಅಮುಲ್, ಸೇವಾ, ಸಾರಸ್ವತ ಬ್ಯಾಂಕ್, ಕಾಸ್ಮೋಸ್ ಬ್ಯಾಂಕ್ ಇವೆಲ್ಲ ಸಹಕಾರ ಶಕ್ತಿಯಾಗಿ ಬೆಳೆದಿರುವ ಸಂಸ್ಥೆಗಳೇ. ಇಂತಹ ಇನ್ನಷ್ಟು ಸಂಸ್ಥೆಗಳು ಈ ಕ್ಷೇತ್ರದಿಂದ ಹೊರಹೊಮ್ಮಬೇಕಿದೆ.

ಗ್ರಾಮೀಣಾಭಿವೃದ್ಧಿಯ ಸಾಧನವಾಗಿ, ರೈತರ ಹಾಗೂ ಮಹಿಳೆಯರ ಆರ್ಥಿಕ ಸಬಲತೆಯ ಸಾಧ್ಯತೆಯಾಗಿ ಆರಂಭವಾದ ಸಹಕಾರ ಚಳುವಳಿ ಇಂದು ಎಲ್ಲ ಕ್ಷೇತ್ರಗಳನ್ನು ವ್ಯಾಪಿಸುತ್ತ ಸ್ವಾವಲಂಬನೆಯ ಮಾರ್ಗವನ್ನು ತೆರೆದಿಡುತ್ತ ಬೆಳೆಯುತ್ತಾ ಬಂದಿದೆ. ಅಂತಹದೇ ಸ್ವಾವಲಂಬನೆಯ ಮಾರ್ಗ ತೋರುತ್ತಾ ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದ ಜಿಲ್ಲೆಯೊಂದನ್ನು ಅಭಿವೃದ್ಧಿಪಡಿಸಿದ, ಸಹಕಾರ ಕ್ಷೇತ್ರಕ್ಕೆ ಮಾದರಿಯಾಗುವಂತಹ ಸಂಸ್ಥೆಯೊಂದು ಮಹಾರಾಷ್ಟ್ರದ ಬುಲ್ಡಾನಾದಲ್ಲಿದೆ. ಒಂದು ಬಿಲಿಯನ್ ಡಾಲರ್ ಕೋ ಆಪರೇಟಿವ್ ಎಂದೇ ಪ್ರಸಿದ್ಧಿಯಾಗಿರುವ ಬುಲ್ಡಾನಾ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ., ಬುಲ್ಡಾನಾ ಇದು 1986ರಲ್ಲಿ 72 ಸದಸ್ಯರೊಂದಿಗೆ ರೂ.12000/– ಶೇರು ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ. ಪ್ರಸ್ತುತ ಈ ಸಂಸ್ಥೆ 419 ಶಾಖೆಗಳನ್ನು, 300 ಗೋದಾಮುಗಳನ್ನು, ಐದು ಸಾವಿರದ ನಾಲ್ಕು ನೂರು ಕೋಟಿ ಠೇವಣಿಯನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ಯಶಸ್ವಿ ಸಂಸ್ಥೆಯಾಗಿದೆ.

ಬುಲ್ಡಾನಾ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ., ಬುಲ್ಡಾನಾ : 1986ರಲ್ಲಿ ಆರಂಭವಾದಾಗ 72 ಸದಸ್ಯರು, ರೂ.12000/– ಶೇರು ಬಂಡವಾಳ ಈ ಸಂಸ್ಥೆಯದು. ಇಂದು ಇದು ಭಾರತದ ಅತಿ ದೊಡ್ಡ ಕೋ ಆಪರೇಟಿವ್ ಸೊಸೈಟಿ. ಪ್ರಸ್ತುತ ಇದರ ಸದಸ್ಯರ ಸಂಖ್ಯೆ 7,50,000, ಇದರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ 5,500ಕ್ಕೂ ಹೆಚ್ಚು, 419 ಶಾಖೆಗಳು, 300 ಗೋದಾಮುಗಳು ಇದರ ಬೆಳವಣಿಗೆಗೆ ಸಾಕ್ಷಿ.

ಈ ಸಹಕಾರಿಯಿಂದ ಗೃಹ ಸಾಲ, ಆಭರಣ ಸಾಲ, ವೈಯಕ್ತಿಕ ಸಾಲ, ಶಿಕ್ಷಣ ಸಾಲ, ವಾಹನ ಸಾಲ, ವೇರ್‌ಹೌಸ್ ಸಾಲಗಳನ್ನು ಶೇ.11 ರಿಂದ ಶೇ.14ರವರೆಗಿನ ಬಡ್ಡಿದರದಲ್ಲಿ ನೀಡಲಾಗುತ್ತದೆ. ನಾಲ್ಕು ಸಾವಿರದ ಮೂರು ನೂರು ಕೋಟಿಯಷ್ಟು ಹಣವನ್ನು ಸಾಲವಾಗಿ ವಿತರಣೆ ಮಾಡಲಾಗಿದೆ. ಸಹಕಾರಿಯ ಮೂಲಕ ವಿದ್ಯುತ್ ಬಿಲ್ ಪಾವತಿ, ವಿಮಾನ ಯಾನ ಟಿಕೆಟ್ ಬುಕಿಂಗ್, ಸೌಂದರ್ಯ ವರ್ಧಕಗಳ ಮಾರಾಟ, ಬಟ್ಟೆ ವ್ಯಾಪಾರಗಳನ್ನು ಕೂಡ ಮಾಡಲಾಗುತ್ತಿದೆ.

ತಂತ್ರಜ್ಞಾನ ಅಳವಡಿಕೆಯಲ್ಲಿ ಕೂಡ ಮುಂದಿರುವ ಈ ಸಂಸ್ಥೆ ಎಸ್ಎಂಎಸ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ, ಲಾಕರ್ ಸೌಲಭ್ಯವನ್ನು ತನ್ನ ಸದಸ್ಯರಿಗೆ ಒದಗಿಸಿದೆ. ಮೊಬೈಲ್ ವ್ಯಾನ್‌ಗಳ ಮೂಲಕ ಕೂಡ ಸಹಕಾರಿಯ ಸೇವೆಗಳನ್ನು ಮತ್ತು ವ್ಯವಹಾರವನ್ನು ಸದಸ್ಯರಿಗೆ ತಲುಪಿಸಲಾಗುತ್ತಿದೆ.

ಈ ಸಂಸ್ಥೆಯನ್ನು ಒಂದು ಬಿಲಿಯನ್ ಡಾಲರ್ ಕೋ ಆಪರೇಟಿವ್ ಆಗಿ ಬೆಳೆಸುವಲ್ಲಿ ವ್ಯವಸ್ಥಾಪಕರಾದ ಡಾ. ಸುಖೇಶ್ ಜಾಮವಾರ್ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಜಾಗತಿಕ ಸಹಕಾರಿ ಯುವ ಸಂಪರ್ಕ ಜಾಲದ ಉಪಾಧ್ಯಕ್ಷರಾದ ಮೊದಲ ಭಾರತೀಯ, ಐಸಿಎ ಏಷಿಯಾ ಫೆಸಿಪಿಕ್ ವಿಭಾಗದ ಯುವ ಸಮಿತಿಯ ಅಧ್ಯಕ್ಷರಾದ ಮೊದಲ ಭಾರತೀಯ, BRICS (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌಥ್ ಆಫ್ರಿಕಾ) ಕೋ ಆಪರೇಟಿವ್ ಬ್ಯಾಂಕ್ ರಚನಾ ಸಮಿತಿಯ ಸಲಹೆಗಾರ ಇಂತಹ ಮಹತ್ವದ ಹುದ್ದೆ ನಿಭಾಯಿಸಿದ ಅನುಭವ ಹೊಂದಿರುವ ಇವರು ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಇಂತಹ ಅತ್ಯುತ್ತಮ ವ್ಯವಸ್ಥಾಪಕರ ನೇತೃತ್ವದಲ್ಲಿ, ಆಡಳಿತ ಮಂಡಲಿಯ ಸಹಕಾರ, ಸಿಬ್ಬಂದಿಗಳ ಶಿಸ್ತು ಹಾಗೂ ಕಾರ್ಯದಕ್ಷತೆಯಿಂದಾಗಿ ಇಂದು ಬುಲ್ಡಾನ ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ.

ಬುಲ್ಡಾನಾ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ., ಬುಲ್ಡಾನಾ ಇದರ ವಿಶಿಷ್ಠ ಕಾರ್ಯಚಟುವಟಿಕೆಗಳು :

ಪರಿಸರ ರಕ್ಷಣೆ : ಪರಿಸರ ಕಾಳಜಿಗಾಗಿ ವೃಕ್ಷಾರೋಪಣ, ವೃಕ್ಷ ಸಂವರ್ಧನ, ವೃಕ್ಷ ಸಂರಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಹಕಾರಿಯಿಂದ ಪ್ರತಿ ವರ್ಷ 50,000 ಸಸಿಗಳನ್ನು ನೆಡುವ ಹಾಗೂ ರಕ್ಷಿಸುವ ಕಾರ್ಯ ಮಾಡಲಾಗುತ್ತಿದೆ. ಸಹಕಾರಿಯ ಏಳು ಶಾಖೆಗಳನ್ನು ಸೋಲಾರ್ ಹಾಗೂ ವಾಯು ಶಕ್ತಿಯಿಂದಲೇ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸೋಲಾರ್ ಲ್ಯಾಂಪ್‌ಗಳನ್ನು ಸಹಕಾರಿಯಿಂದ ಮಾರಾಟ ಮಾಡಲಾಗುತ್ತಿದೆ. ಹಸಿರು ಬ್ಯಾಂಕ್ ಎನ್ನುವ ಧಾನ್ಯ ಹಂಚಿಕೆ ಕಾರ್ಯವನ್ನು ಮಾಡಲಾಗುತ್ತಿದೆ.

ಗ್ರಾಮ ದತ್ತು ಯೋಜನೆ : ಸಹಕಾರಿಯಿಂದ 50,000 ಜನಸಂಖ್ಯೆಯುಳ್ಳ ಗ್ರಾಮವನ್ನು ದತ್ತು ಪಡೆಯಲಾಗಿದ್ದು, ಈ ಗ್ರಾಮವನ್ನು ಪರಿಸರ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಜೈವಿಕ ಅನಿಲ, ಸೌರ ಶಕ್ತಿ ವಾಯು ಶಕ್ತಿಯಿಂದಲೇ ನಡೆಸುವ ಪ್ರಯತ್ನ ಜಾರಿಯಲ್ಲಿದೆ. ಗ್ರಾಮದಲ್ಲಿ ರಸ್ತೆಗಳು, ಕುಡಿಯುವ ನೀರು, ಬೀದಿ ದೀಪಗಳು, ಒಳ ಚರಂಡಿ ವ್ಯವಸ್ಥೆಗಳನ್ನು ನಿರ್ಮಿಸುವ ಯೋಜನೆ ಅನುಷ್ಠಾನದಲ್ಲಿದೆ.

ರಸ್ತೆ ನಿರ್ಮಾಣ : ದೇಶದಲ್ಲೇ ಮೊದಲ ಬಾರಿಗೆ ಸಹಕಾರಿ ಸಂಸ್ಥೆಯೊಂದರಿಂದ ನಿರ್ಮಿಸಲಾಗಿರುವ 74 ಕಿ.ಮೀ. ರಸ್ತೆ ಈ ಸಹಕಾರಿಯ ವಿಶೇಷತೆಗಳಲ್ಲೊಂದು. ಈ ರಸ್ತೆಯ ಟೋಲ್ ಸಂಗ್ರಹದ ಕಾರ್ಯವನ್ನು 20 ವರ್ಷಗಳ ಲೀಸ್ ಅವಧಿಗೆ ಸಹಕಾರಿಯಿಂದ ಮಾಡಲಾಗುತ್ತಿದೆ.

ಶೈಕ್ಷಣಿಕ ಕಾರ್ಯಚಟುವಟಿಕೆಗಳು : ಬುಲ್ಡಾನಾ ಕೋ ಆಪರೇಟಿವ್ ಸೊಸೈಟಿಯ ಮೂಲಕ ಬುಲ್ಡಾನಾ ಚಾರಿಟೇಬಲ್ ಟ್ರಸ್ಟ್‌ನ ಅಡಿಯಲ್ಲಿ "ಸಹಕಾರ ವಿದ್ಯಾ ಮಂದಿರ" ಎಂದು ಕರೆಯಲ್ಪಡುವ 22 ಶಾಲೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ, ಡಿಜಿಟಲ್ ಶಿಕ್ಷಣ ವ್ಯವಸ್ಥೆ ಹಾಗೂ ತಾಂತ್ರಿಕ ಶಿಕ್ಷಣದ ವಿಶೇಷ ಅಧ್ಯಯನಕ್ಕೆ ಅವಕಾಶವನ್ನು ಒದಗಿಸಲಾಗಿದೆ. ಹೆಚ್ಚಿನ ಶಿಕ್ಷಣಕ್ಕೆ ಪುಣೆಗೆ ಹೋಗುವ ಸದಸ್ಯರ ಮಕ್ಕಳಿಗಾಗಿ ಪುಣೆಯಲ್ಲಿ ಹಾಸ್ಟೆಲ್ ನಡೆಸಲಾಗುತ್ತಿದೆ. ಮಹಿಳೆಯರಿಗಾಗಿ ಬುಲ್ಡಾನಾದಲ್ಲಿ ವರ್ಕಿಂಗ್ ವುಮೆನ್ ಹಾಸ್ಟೆಲ್ ಸೌಕರ್ಯ ಒದಗಿಸಲಾಗಿದೆ. ಶಿರಡಿಯಲ್ಲಿ ಸಹಕಾರಿ ಮಾನವ ಸಂಪನ್ಮೂಲ ಕೇಂದ್ರವಾಗಿ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಒಂದನ್ನು ನಡೆಸಲಾಗುತ್ತಿದೆ.

ಕಡಿಮೆ ವೆಚ್ಚದ ಸ್ಪಿನ್ನಿಂಗ್ ಮಿಲ್ : ಗ್ರಾಮೀಣ ಭಾಗದ ನಿರುದ್ಯೋಗ ತೊಂದರೆ ನಿವಾರಣೆಗಾಗಿ ಬುಲ್ಡಾನಾ ಅರ್ಬನ್ ಕ್ರೆಡಿಟ್ ಕೇರ್ ಎನ್ನುವ ಅಂಗ ಸಂಸ್ಥೆಯ ಅಡಿಯಲ್ಲಿ ಕಡಿಮೆ ವೆಚ್ಚದ ಸ್ಪಿನ್ನಿಂಗ್ ಮಿಲ್ ಆರಂಭಿಸಲಾಗಿದೆ. ಇದರಲ್ಲಿ 200ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಸಾಮಾಜಿಕ ಕಾರ್ಯಗಳು : ಅನಾಥ ಶವಗಳಿಗೆ ಶವವಾಹನ ಹಾಗೂ ಸಂಸ್ಕಾರದ ವ್ಯವಸ್ಥೆ, ಕಾರಾಗೃಹಗಳಲ್ಲಿನ ಕೈದಿಗಳ ಜ್ಞಾನವೃದ್ಧಿಗಾಗಿ ಜ್ಞಾನವರ್ಧನ ಕಾರ್ಯಕ್ರಮಗಳು, ಸೈನಿಕರ ಮಕ್ಕಳ ಹಾಗೂ ಕುಟುಂಬಗಳ ಪೋಷಣೆ, ಅಂಗವಿಕಲರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳು, ಶಸ್ತ್ರಕ್ರಿಯೆ ಸೌಲಭ್ಯ, ಉಪಕರಣಗಳ ಹಂಚಿಕೆ ಮುಂತಾದ ಕಾರ್ಯಕ್ರಮಗಳನ್ನು ಈ ಸಂಸ್ಥೆಯು ನಡೆಸುತ್ತಾ ಬಂದಿದೆ. ಗೋ ಶಾಲೆಯೊಂದನ್ನು ನಡೆಲಾಗುತ್ತಿದೆ. ಪೆಟ್ ಎನಿಮಲ್ ಕಾಳಜಿ ಅಭಿಯಾನವನ್ನು ಆಯೋಜಿಸಲಾಗುತ್ತದೆ. ಜೀವನ ಸಂಧ್ಯಾ ವೃದ್ಧಾಶ್ರಮವನ್ನು ನಡೆಸಲಾಗುತ್ತಿದೆ.

ಧಾರ್ಮಿಕ ಕಾರ್ಯಕ್ರಮ : ಬುಲ್ಡಾನಾ ಕ್ರೆಡಿಟ್ ಕೋ ಆಪರೇಟಿವ್‌ನಿಂದ ಧಾರ್ಮಿಕ ಸ್ಥಳಗಳಾದ ತಿರುಪತಿ, ಮಹೂರ್, ಶಿರಡಿ, ಓಂಕಾರೇಶ್ವರಗಳಲ್ಲಿ ಐದು ಅತಿಥಿ ಗೃಹಗಳನ್ನು ನಿರ್ಮಿಸಲಾಗಿದೆ, ಸುಮಾರು 700 ಜನರು ಇಲ್ಲಿ ವಸತಿ ಮಾಡಬಹುದಾಗಿದ್ದು, ಇದುವರೆಗೆ 2,00,000ಕ್ಕೂ ಹೆಚ್ಚು ಸದಸ್ಯರು ಇದರ ಲಾಭ ಪಡೆದಿದ್ದಾರೆ, ಬುಕ್ಕಿಂಗ್ ವ್ಯವಸ್ಥೆಯನ್ನು ಶಾಖೆಗಳ ಮೂಲಕ ಮಾಡಲಾಗುತ್ತಿದೆ. ಪ್ರಾಚೀನ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ವೇದಶಾಲೆಯನ್ನು ಆರಂಭಿಸಲು ಯೋಜಿಸಲಾಗಿದೆ.

ಇನ್ನಿತರ ಕಾರ್ಯಚಟುವಟಿಕೆಗಳು : 3 ಸ್ಟಾರ್ ವ್ಯವಸ್ಥೆಯುಳ್ಳ ಹೋಟೆಲ್ ಒಂದನ್ನು ಸಹಕಾರಿಯು ಬುಲ್ಡಾನಾ ನಗರದಲ್ಲಿ ನಿರ್ಮಾಣ ಮಾಡಿದೆ. ಕುಡಿಯುವ ನೀರು ಒದಗಿಸುವ ವಾಟರ್ ಎಟಿಎಂನ್ನು ನಿರ್ಮಾಣ ಮಾಡಲಾಗಿದೆ. 3000 ಸದಸ್ಯರಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಒದಗಿಸಲಾಗಿದೆ. ಸಾಮೂಹಿಕ ವ್ಯವಸಾಯಕ್ಕೆ ಪ್ರೋತ್ಸಾಹ, ನೌಕರ ಮೇಳ, ಸದಸ್ಯರ ಸಮಾವೇಶ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ.

ಸಹಕಾರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು : ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಆಳವಾದ ಹಣಕಾಸಿನ ನಾವೀನ್ಯತೆಗಾಗಿ ಫಿಲಿಪೈನ್ಸ್ ಮನಿಲಾದಲ್ಲಿ CUMI Award, ಅತ್ಯುತ್ತಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಎಂದು ಎರಡು ಬಾರಿ ಎನ್‌ಸಿಯುಐ ನಿಂದ ಪ್ರಶಸ್ತಿ, ಇನ್ನೋವೇಟಿವ್ ಬ್ಯಾಂಕಿಂಗ್ ಕುರಿತು ಥಾಯ್‌ಲ್ಯಾಂಡ್ ಪ್ರಶಸ್ತಿ, ಸಿಎಂಎ, ಏಷಿಯಾದಿಂದ ಜಾಗತಿಕ ಕಾರ್ಪೋರೇಟ್ ಉತ್ಕೃಷ್ಟತೆ ಅವಾರ್ಡ್, ಪ್ರತಿಷ್ಠಿತ ಬ್ಯಾಂಕಿಂಗ್ ಫ್ರಾಂಟಿಯರ್ ನಿಯತಕಾಲಿಕದ ಅತ್ಯುತ್ತಮ ಯುವ ಸಿಇಒ ಪ್ರಶಸ್ತಿ, ಭಾರತ ಸರ್ಕಾರದ ಕೃಷಿ ಸಚಿವಾಲಯವು ನೀಡಿದ ಸಾಮಾಜಿಕ ಬ್ಯಾಂಕಿಂಗ್‌ನ ಮೊದಲಿಗ (ಪಯನೀರ್) ಎನ್ನುವ ವಿಶೇಷ ಮನ್ನಣೆಯ ಪ್ರಶಸ್ತಿ, ಪಂಜಾಬಿನ ಸಂತ ನಾಮದೇವ ಪುರಸ್ಕಾರಗಳು ಈ ಸಹಕಾರಿಯ ಸಾಧನೆಗಳಿಗೆ ಮನ್ನಣೆ ನೀಡಿವೆ. ವಿಶ್ವಸಂಸ್ಥೆಯು ಆಯೋಜಿಸಿದ ಕೊಲೊಂಬೊದಲ್ಲಿನ ವಿಶ್ವ ಯುವ ಸಮಾವೇಶದಲ್ಲಿ ಗುರುತಿಸಲ್ಪಟ್ಟು, ಸುಸ್ಥಿರ ಅಭಿವೃದ್ಧಿಯ 2016ರ ವಿಶ್ವ ಯುವ ಕಾರ್ಯಸೂಚಿಯ ಕರಡು ರಚನೆಯಲ್ಲಿ ಭಾಗವಹಿಸಲು ವಿಶೇಷ ಅವಕಾಶ ನೀಡಲಾಗಿದೆ.

ಎಲ್ಲಾ ಸಾಮಾಜಿಕ ಕಾರ್ಯಗಳನ್ನು ಸಹಕಾರಿಯ ಹಣದಿಂದಲೇ ಮಾಡಬೇಕು ಎಂದಿಲ್ಲ, ಸಹಕಾರಿ ನೇತೃತ್ವ ವಹಿಸಿದರೆ ಸಾಕು, ಜನ ಬಲ, ಹಣ ಬಲ ತಾನಾಗಿಯೇ ಕೂಡಿ ಬರುತ್ತದೆ ಎನ್ನುವ ನಂಬಿಕೆಯೊಂದಿಗೆ ಕೂಡ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕೆ ನಿದರ್ಶನ ಬುಲ್ಡಾನಾ ನಗರಕ್ಕೆ ನೀರು ಒದಗಿಸುವ ಡ್ಯಾಮ್ ಹೂಳೆತ್ತುವ ಯೋಜನೆಯ ಯಶಸ್ಸು. "ಜನರ ಹಣವನ್ನು ಜನರ ಒಳಿತಿಗಾಗಿಯೇ ಬಳಸಬೇಕು ಎನ್ನುವ ಸಾಮಾಜಿಕ ಬ್ಯಾಂಕಿಂಗ್ ಪರಿಕಲ್ಪನೆ ಈ ಯಶಸ್ಸಿಗೆ ಕಾರಣ, ಜನರಿಂದ ಬಂದ ಹಣವನ್ನು ಸಾಮಾಜಿಕ ಅಭಿವೃದ್ಧಿಗೆ ಮೀಸಲಾಗಿಡುತ್ತಾ ಹೋದದ್ದರಿಂದ ಮತ್ತಷ್ಟು ಜನರಿಗೆ ಈ ಸೊಸೈಟಿಯ ಬಗ್ಗೆ ಮಾಹಿತಿ ದೊರೆಯುತ್ತಾ ಹೋಯಿತು, ಜನರ ವಿಶ್ವಾಸ ವೃದ್ಧಿಯಾಯಿತು, ಇದರಿಂದಾಗಿ ಹಣದ ಒಳಹರಿವು ಹೆಚ್ಚುತ್ತಾ ಹೋಯಿತು, ಮತ್ತಷ್ಟು ಜನೋಪಯೋಗಿ ಯೋಜನೆ ರೂಪಿಸಲು ಸಾಧ್ಯವಾಯಿತು" ಎನ್ನುತ್ತಾರೆ ಸಹಕಾರಿಯ ಅಧ್ಯಕ್ಷರು.

The sky is the limit for growth. ಜನೋಪಯೋಗಿ ಕಾರ್ಯಗಳನ್ನು ಮಾಡಬೇಕು, ಸಾಮಾಜಿಕ ಅಭಿವೃದ್ಧಿ, ನಿರುದ್ಯೋಗ ನಿವಾರಣೆಯ ಭಾಗವಾಗಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಹೊರಟ ಸಂಸ್ಥೆಯೊಂದರ ಯಶಸ್ಸನ್ನು, ಈ ಸಂಸ್ಥೆಯಿಂದ ನಡೆಸಲಾಗುತ್ತಿರುವ ಬೃಹತ್ ಪ್ರಮಾಣದ ಕಾರ್ಯಚಟುವಟಿಕೆಗಳನ್ನು ನಾವೀಗ ಗಮನಿಸಿದ್ದೇವೆ. ಇದೇ ಮಾದರಿಯಲ್ಲಿ ಆರ್ಥಿಕ ಚಟುವಟಿಕೆಗಳ ಜೊತೆಜೊತೆಗೆ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಲು ಕರ್ನಾಟಕದ ಸಹಕಾರ ಕ್ಷೇತ್ರ ಕೂಡ ಸಜ್ಜಾಗಬೇಕಿದೆ. ಸಾಮಾಜಿಕ ಬ್ಯಾಂಕಿಂಗ್ ಎನ್ನುವ ಹೊಸ ಸೇವಾ ಪರಿಕಲ್ಪನೆಯನ್ನು ಜಾರಿಗೆ ತರುವ ಹಾಗೂ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರ ಗಮನಹರಿಸಬೇಕಿದೆ. ಈ ಕಾರ್ಯಗಳಿಗೆ ಬುಲ್ಡಾನಾ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ., ಇದರ ಕಾರ್ಯಗಳು ಮಾದರಿ ಹಾಗೂ ಸ್ಫೂರ್ತಿಯಾಗಲಿ.

ಸಹಕಾರಿಯ ಸಂಪರ್ಕ ವಿವರ : ಶ್ರೀಮತಿ ಕೋಮಲ್ ಜಾಮ್‌ವಾರ್ ಇವರು ಸಹಕಾರಿಯ ಅಧ್ಯಕ್ಷರಾಗಿ, ಡಾ. ಸುಖೇಶ್ ಜಾಮವಾರ್ ಇವರು ಸಹಕಾರಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬುಲ್ಡಾನಾ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ., ಬುಲ್ಡಾನಾ ಇದರ ಕೇಂದ್ರ ಕಛೇರಿ ಸಹಕಾರ ಸೇತು, ಹುತಾತ್ಮಾ ಘೋರೆ ಪಥ, ಬುಲ್ಡಾನಾ – 443001 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಕಾರಿಯ ದೂರವಾಣಿ : 07262–242705/243705, ಸಹಕಾರಿಯ ವೆಬ್‌ಸೈಟ್ : http://buldanaurban.in/

ಸೌಹಾರ್ದ ಸಹಕಾರಿಗಳಲ್ಲಿ ಹಣಕಾಸು ನಿರ್ವಹಣೆ, ನಿಧಿಗಳ ಸಂಗ್ರಹ, ವಿನಿಯೋಗ ಹಾಗೂ ಹೂಡಿಕೆಗಳು

▸▸ **ಜಿ.ಎಸ್.ಟೋಪಣ್ಣವರ,** ಸೌಹಾರ್ದ ಸಹಕಾರಿಗಳ ಪರಿವೀಕ್ಷಣೆ ಹಾಗೂ ಲೆಕ್ಕಪರಿಶೋಧನಾ ವರದಿಗಳ ಪರಿಶೀಲನಾ ಅಧಿಕಾರಿ, ಬೆಳಗಾವಿ ವಿಭಾಗ.

ಸೌಹಾರ್ದ ಸಹಕಾರಿಗಳು ಬೇರೆ ಬೇರೆ ಆರ್ಥಿಕ ಹಾಗೂ ವಿವಿಧೋದ್ದೇಶಗಳ ಚಟುವಟಿಕೆಗಳನ್ನು ಸದಸ್ಯರ ಸಲುವಾಗಿ ಕೈಗೊಳ್ಳಲು ಸದಸ್ಯರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಗಳಾಗಿದ್ದು, ಅವುಗಳಲ್ಲಿ ಬಹಳಷ್ಟು ಸಂಸ್ಥೆಗಳು ಆರ್ಥಿಕ (ಕ್ರೆಡಿಟ್) ವ್ಯವಹಾರಗಳನ್ನು ನಿರ್ವಹಿಸುತ್ತಿರುತ್ತವೆ.

ಈ ಸಂಸ್ಥೆಗಳ ವ್ಯವಹಾರಗಳ ರೀತಿ, ನೀತಿ ಹಾಗೂ ಮಿತಿಗಳನ್ನು ಅವುಗಳು ನೋಂದಣಿ ವೇಳೆಗೆ ಹೊಂದಿದ ಉಪವಿಧಿಗಳು, ಕರ್ನಾಟಕ ಸೌಹಾರ್ದ ಸಹಕಾರಿ ಕಾನೂನು, ನಿಯಮಗಳು, ಸಂಯುಕ್ತ ಸಹಕಾರಿಯು ಮೇಲಿಂದ ಮೇಲೆ ಹೊರಡಿಸುವ ಸುತ್ತೋಲೆಗಳಿಗೆ ಒಳಪಟ್ಟಿರುತ್ತವೆ. ಸೌಹಾರ್ದ ಸಹಕಾರಿ ನಿಯಮ 2004ರ ಕಲಂ 3(4)(ಸಿ) ರನ್ವಯ ತಾನು ಸ್ವೀಕರಿಸಬಹುದಾದ ಠೇವುಗಳು, ಎತ್ತಬಹುದಾದ ಸಾಲಗಳ ಒಟ್ಟು ಪ್ರಮಾಣ ತನ್ನ ಸಂದಾಯಿತ ಶೇರು ಬಂಡವಾಳ, ಮೀಸಲು ನಿಧಿ ಮತ್ತು ಕಟ್ಟು ನಿಧಿಗಳನ್ನು ಕೂಡಿಸಿದಾಗ ಬರುವ ಮೊತ್ತದ 50 ಪಟ್ಟು ಮೊಬಲಗಿನಲ್ಲಿ ಸಂಚಿತ ನಷ್ಟವನ್ನು ಕಳೆದಾಗ ಪ್ರಾಪ್ತವಾಗುವ ಮೊತ್ತವನ್ನು ಮೀರತಕ್ಕದ್ದಲ್ಲ. ಹೀಗೆ ಸಂಗ್ರಹಿಸಿದ ಹಣದಲ್ಲಿ ಸಾಲ ಮುಖಾಂತರ ಪಡೆದ ಹಣವನ್ನು ಪೂರ್ತಿಯಾಗಿ ಹಾಗೂ ಠೇವುಗಳ ರೂಪದಲ್ಲಿ ಪಡೆದ ಹಣದ 80 ಪ್ರತಿಶತ ಮತ್ತು ಶೇರು ಹಣದ ಪೂರ್ಣ ಪ್ರಮಾಣದಷ್ಟು ಹಣವನ್ನು ಉಪವಿಧಿಗಳ ಪ್ರಕಾರ ತಾನು ಕೈಗೊಳ್ಳಬೇಕಾದ ಸದಸ್ಯರಿಗೆ ಮಂಜೂರು ಮಾಡುವ ಸಾಲದ ವ್ಯವಹಾರಗಳಿಗೆ ಉಪಯೋಗಿಸಬಹುದಾಗಿದೆ.

ಠೇವು ಹಣದ ಉಳಿದ 20 ಪ್ರತಿಶತ ಹಣವನ್ನು ಸೌಹಾರ್ದ ಸಹಕಾರಿ ಕಾನೂನಿನ ಖಂಡಿಕೆ 18ರ ಪ್ರಕಾರ ನಿರಂತರವಾಗಿ ದ್ರವ್ಯಾಸ್ತಿ ಹೊಂದಲು ಅರ್ಹ ಸಂಸ್ಥೆ ಮತ್ತು ಸರಕಾರದಿಂದ ಅನುಮೋದಿತವಾದ ಯಾವುದೇ ಭದ್ರತೆಗಳಲ್ಲಿ ಜಮಾ ಹೊಂದಬೇಕಾಗುತ್ತದೆ. ಸಾಲದ ವಿಷಯದಲ್ಲಿ ಸೌಹಾರ್ದ ಸಹಕಾರಿ ಕಾನೂನು/ನಿಯಮ ಹಾಗೂ ಸಂಯುಕ್ತ ಸಹಕಾರಿಯ ಸುತ್ತೋಲೆಗಳಲ್ಲಿ ಏನಾದರೂ ಉಲ್ಲೇಖವಿದ್ದರೂ ಸಹ ಸೌಹಾರ್ದ ಸಹಕಾರಿ ಬ್ಯಾಂಕುಗಳು ಅವುಗಳನ್ನು ಅನುಸರಿಸದೇ ಭಾರತೀಯ ರಿಸರ್ವ್ ಬ್ಯಾಂಕಿನವರು ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಸಾಲದ ವಿಷಯಗಳಲ್ಲಿ ಮೇಲಿಂದ ಮೇಲೆ ಹೊರಡಿಸುವ ನಿರ್ದೇಶನಗಳು, ಪರಿಪತ್ರಗಳು ಹಾಗೂ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಬೇಕಾಗುತ್ತದೆ.

ಸಹಕಾರಿಗಳು ತಮ್ಮ ಉಪವಿಧಿಗಳಲ್ಲಿ, ಸಾಲ ನಿಯಮಗಳಲ್ಲಿ ವಿವರಿಸಿದ ಪ್ರಕಾರ ಸದಸ್ಯರಿಗೆ ಅವರವರ ಸಾಲದ ಉದ್ದೇಶ, ಸಾಲ ತುಂಬುವ ಸಾಮರ್ಥ್ಯ ಹಾಗೂ ಅವರು ಸಾಲಕ್ಕೆ ಒದಗಿಸುವ ಭದ್ರತೆಗಳ ಅನುಸಾರ ಸಾಲಗಳನ್ನು ಮಂಜೂರು ಮಾಡಬೇಕಾಗಿರುತ್ತದೆ. ಹಲವಾರು ಸಹಕಾರಿಗಳು ತಮ್ಮ ಉಪವಿಧಿಗಳಲ್ಲಿ ಭದ್ರತೆ ಸಾಲಗಳ ಮಂಜೂರು ಮಾಡುವ ವಿಷಯದಲ್ಲಿ ಬೇರೆ ಬೇರೆ ಸಾಲಗಳ ನಮೂನೆ, ಭದ್ರತೆಗಳ ವಿವರ, ಭದ್ರತೆಗಳ ಮೇಲೆ ಕೊಡುವ ಸಾಲಗಳ ಪ್ರತಿಶತ, ಆಕರಿಸುವ ಬಡ್ಡಿದರ ಹಾಗೂ ಸಾಲ ಮರುಪಾವತಿ ಮಾಡಲು ಒದಗಿಸುವ ಅವಧಿ ಮತ್ತು ಭದ್ರತೆ ರಹಿತ ಸಾಲಗಳ ವಿಷಯಗಳಲ್ಲಿ ಸಾಲದ ಮಿತಿ, ಪಡೆಯಬೇಕಾದ ಜಾಮೀನುದಾರರ ಸಂಖ್ಯೆ, ಆಕರಿಸುವ ಬಡ್ಡಿದರ ಹಾಗೂ ಸಾಲದ ಮರುಪಾವತಿ ಅವಧಿ ಮುಂತಾದವುಗಳನ್ನು ನಮೂದಿಸಲ್ಪಟ್ಟಿರುತ್ತದೆ.

ಇನ್ನೂ ಕೆಲವು ಉಪವಿಧಿಗಳಲ್ಲಿ ಸಾಲ ಮಂಜೂರಿಗೆ ಸಂಬಂಧಪಟ್ಟ ಮೇಲೆ ತಿಳಿಸಿದ ಎಲ್ಲಾ ವಿವರಗಳನ್ನು ನಮೂದಿಸದೇ ಅವುಗಳಿಗೆ ಪ್ರತ್ಯೇಕವಾಗಿ ಪ್ರತಿವರ್ಷ/ಮೇಲಿಂದ ಮೇಲೆ ಅವಶ್ಯಕತೆಗೆ ಅನುಸಾರವಾಗಿ ಸಾಮಾನ್ಯ ಸಭೆಯಲ್ಲಿ

ಮಂಜೂರಿ ಪಡೆದು ದೈನಂದಿನ ವ್ಯವಹಾರಗಳಲ್ಲಿ ಅಳವಡಿಸಲಾಗುತ್ತದೆ. ಸಹಕಾರಿಗಳು ಮಂಜೂರು ಮಾಡಿದ ಸಾಲಗಳಲ್ಲಿ ಭದ್ರತೆ ಸಾಲಗಳು **(secured loans)** ಒಟ್ಟು ಸಾಲದ ರಕಂಗೆ 70 ಪ್ರತಿಶತಕ್ಕೆ ಕಡಿಮೆ ಇರದಂತೆ ಹಾಗೂ ಜಾಮೀನು ಸಾಲಗಳು (Unsecured Loans) 30 ಪ್ರತಿಶತಕ್ಕೆ ದಾಟದಂತೆ ಸಹಕಾರಿಯ ನಿಧಿಗಳ ಹಿತದೃಷ್ಟಿಯಿಂದ ನಿಯಮಗಳನ್ನು ಅಳವಡಿಸುವುದು ಅವಶ್ಯಕವಾಗಿರುತ್ತದೆ.

ಸಹಕಾರಿಯು ಯಾವುದೇ ಒಂದೇ ತರಹದ ಭದ್ರತೆಗಳ ಮೇಲೆ ಹಾಗೂ ಒಂದೇ ತರಹದ ಉದ್ದೇಶಕ್ಕಾಗಿ ಹೆಚ್ಚಿಗೆ ಸಾಲ ಕೊಡುವುದು ಸಮಂಜಸವಲ್ಲ. ಸಹಕಾರಿಯು ಒಬ್ಬ ಸದಸ್ಯನಿಗೆ ಮಂಜೂರು ಮಾಡುವ ಭದ್ರತೆ ಸಹಿತ ಹಾಗೂ ಭದ್ರತೆ ರಹಿತ ಸಾಲಗಳ ಒಟ್ಟು ರಕಂಗಳು ಉಪವಿಧಿಯಲ್ಲಿ ನಮೂದಿಸಿದ ರಕಂ ಅಥವಾ ಸಂಯುಕ್ತ ಸಹಕಾರಿಯು ಹೊರಡಿಸಿದ ಸುತ್ತೋಲೆ ಅನ್ವಯ ಸಹಕಾರಿಯ ದುಡಿಯುವ ಬಂಡವಾಳದ 5 ಪ್ರತಿಶತ ಇವುಗಳಲ್ಲಿ ಕಡಿಮೆ ಇರುವ ರಕಂಗಳಿಗೆ ಮೀರತಕ್ಕದ್ದಲ್ಲ. ಸಹಕಾರಿಯ ಎಲ್ಲಾ ನಿರ್ದೇಶಕರು ಹಾಗೂ ಅವರ ಸಂಬಂಧಿಕರು ಎಲ್ಲರೂ ಕೂಡಿಕೊಂಡು ಅವರಿಗೆ ಮಂಜೂರು ಮಾಡುವ ಭದ್ರತೆ ಸಹಿತ ಹಾಗೂ ರಹಿತ ಸಾಲದ ಒಟ್ಟು ರಕಂ ಉಪವಿಧಿಗಳಲ್ಲಿರುವ ಮಿತಿಗಳು ಅಥವಾ ಸಂಯುಕ್ತ ಸಹಕಾರಿಯ ಸುತ್ತೋಲೆನ್ವಯ ಸಹಕಾರಿಯ ದುಡಿಯುವ ಬಂಡವಾಳದ 10 ಪ್ರತಿಶತ ಇವೆರಡರಲ್ಲಿ ಕಡಿಮೆ ಇರುವ ರಕಂಗೆ ಮೀರತಕ್ಕದಲ್ಲ.

ಸದಸ್ಯರಿಗೆ ಕೊಡುವ ಸಾಲಗಳ ವಿಷಯದಲ್ಲಿ ಆಡಳಿಯ ಮಂಡಲಿಯು ಸಾಲ ಮಂಜೂರಿಯ ಸರ್ವಸಾಮಾನ್ಯ ತತ್ವಗಳನ್ನು ಅನುಸರಿಸಬೇಕಾಗುತ್ತದೆ. ಸಾಲಕ್ಕೆ ಅರ್ಜಿ ಹಾಕಲ್ಪಟ್ಟ ವ್ಯಕ್ತಿಯ ಸ್ವಭಾವ/ನಡತೆ, ಸಾಲ ತುಂಬುವ ಸಾಮರ್ಥ್ಯ, ಸಾಲದ ವ್ಯವಹಾರದ ಬೆಳವಣಿಗೆಗೆ ಬೇಕಾದಲ್ಲಿ ಅವನ ಹತ್ತಿರ ಇರುವ ಬಂಡವಾಳ, ಸಾಲಕ್ಕೆ ಕೊಡುವ ಭದ್ರತೆ ಬಗ್ಗೆ ಅಭ್ಯಸಿಸಬೇಕಾಗುತ್ತದೆ. ಕೊಡುವ ಭದ್ರತೆಯು ಪೇಟೆಯಲ್ಲಿ ಉತ್ತಮ ಬೆಲೆ ಬರುವ (Ascertainment of value) ಹಾಗೂ ತ್ವರಿತ ಮಾರಾಟ ಆಗಬಲ್ಲ (Marketability), ವ್ಯವಹಾರದಲ್ಲಿ ಸ್ಥಿರತೆವುಳ್ಳ (Stability) ಹಾಗೂ ತ್ವರಿತ ವರ್ಗಾವಣೆ (Transferability) ಗುಣಗಳನ್ನು ಹೊಂದಿರಬೇಕು. ಸಹಕಾರಿಯು ವ್ಯವಹಾರಕ್ಕೆ ಸಾಲ ಪಡೆಯುವ ವ್ಯಕ್ತಿಯು ತಾನು ಮಾಡುವ ವ್ಯವಹಾರಗಳ ಮೂರು ವರ್ಷಗಳ ಆರ್ಥಿಕ ತಃಖ್ತೆ, ಆಯಕರ ಹಾಗೂ ವ್ಯಾಪಾರಿಕರಗಳ ಆಕರಣೆ ಆಜ್ಞೆಗಳನ್ನು ಪರಿಶೀಲಿಸಬೇಕು. ಅರ್ಜಿದಾರನ ಸಾಲದ

ಉದ್ದೇಶ, ಅದರಿಂದ ಬರುವ ಉತ್ಪನ್ನಗಳು, ಉದ್ಯೋಗದಲ್ಲಿನ ಸ್ಥಿರತೆ, ಸದರಿ ಉದ್ಯೋಗದಲ್ಲಿ ಅರ್ಜಿದಾರನ ಅನುಭವ ಹಾಗೂ ಸಾಲ ತುಂಬುವ ಸಾಮರ್ಥ್ಯ ಅರ್ಜಿದಾರರ ವ್ಯವಹಾರಗಳ ಪದ್ಧತಿ, ಕೊಡಲಿರುವ ಭದ್ರತೆ ಇವೆಲ್ಲವುಗಳನ್ನು ಅಭ್ಯಸಿಸಿ ಸಾಲ ಮಂಜೂರಿ ಮಾಡುವುದು.

ಸಹಕಾರಿಗಳು ಸರ್ವೆ ಸಾಮಾನ್ಯವಾಗಿ ಸ್ಥಿರಾಸ್ತಿ, ಬಂಗಾರದ ಒಡವೆ, ವಾಹನಗಳು, ರಾಷ್ಟ್ರೀಯ ಉಳಿತಾಯ ಪತ್ರ, ವಿಮಾ ಪಾಲಿಸಿ, ವ್ಯಾಪಾರಿ ಸರಕುಗಳು, ಸರಕಾರಿ ಸಾಲ/ಟ್ರಸ್ಟಿ ಭದ್ರತೆಗಳು, ಠೇವು ರಸೀದಿಗಳು, ಭದ್ರತೆಗೆಂದು ಇಡಲ್ಪಟ್ಟ ಉಗ್ರಾಣ ರಸೀದಿಗಳ ಒತ್ತಿಯ ಮೇಲೆ ಬೇರೆ ಬೇರೆ ತರಹದ ಸಾಲಗಳನ್ನು ಮಂಜೂರು ಮಾಡಲಾಗುತ್ತದೆ. ವ್ಯಾಪಾರ/ಉದ್ಯಮದ ಬೆಳವಣಿಗೆಗಾಗಿ ರೋಖ ಪತ್ತಿನ ಸಾಲ, ವಾಹನ ಖರೀದಿಗಾಗಿ ಸಾಲ, ಮಕ್ಕಳ ಶಿಕ್ಷಣ ಸಾಲ, ಗೃಹ ನಿರ್ಮಾಣ ಸಾಲ, ಬಳಿಕೆ ಸಾಲ, ನೌಕರರಿಗೆ ವೇತನ ಸಾಲ ಮುಂತಾದ ಕಂತು ಸಾಲಗಳನ್ನು ಉಪವಿಧಿ/ಸಾಲನಿಯಮಗಳ ಪ್ರಕಾರ ಮಂಜೂರು ಮಾಡಲಾಗುತ್ತದೆ. ಸ್ಥಿರಾಸ್ತಿಗಳ ಮೇಲೆ ಸಾಲ ಮಂಜೂರು ಮಾಡುವಾಗ ಅರ್ಜಿದಾರರಿಂದ ಸ್ಥಿರಾಸ್ತಿಯ ಲೆಟೆಸ್ಟ್ ಉತಾರ, 14 ವರ್ಷಗಳ ಭೋಜಾ ಸರ್ಟಿಫಿಕೇಟ್, ಕರ ಪಾವತಿ ರಸೀದಿ, ಮೂಲ ಖರೀದಿ ಪತ್ರ/ವಾಟನಿ ಪತ್ರ/ಭಕ್ಷಿಸ ಪತ್ರಗಳನ್ನು ಹಾಗೂ ಸ್ಥಿರಾಸ್ತಿಯ ಮೌಲ್ಯಮಾಪನ ಪತ್ರವನ್ನು ಅನುಮೋದಿಸಲ್ಪಟ್ಟ ಮೌಲ್ಯಮಾಪಕರಿಂದ ಪಡೆಯಬೇಕಾಗುವುದು.

ಗೃಹ ನಿರ್ಮಾಣ ಸಾಲದಲ್ಲಿ ಗೃಹ ನಿರ್ಮಾಣದ ವೆಚ್ಚದ ಅಂದಾಜುಗಳು (Cost Estimates), ನೀಲಿ ನಕ್ಷೆ ಹಾಗೂ ಗೃಹ ನಿರ್ಮಾಣದ ಪರವಾನಿಗೆ ಪತ್ರಗಳನ್ನು ಪಡೆಯಬೇಕು. ಸ್ಥಿರಾಸ್ತಿಗಳ ವಿಷಯದಲ್ಲಿ ಅರ್ಜಿದಾರರು ಸದರಿ ಆಸ್ತಿಗಳ ಮೇಲೆ ಸಾಲ ಪಡೆಯಲು ಅವನಿಗೆ ಇರುವ ಅರ್ಹತೆಗಳನ್ನು ತಿಳಿದುಕೊಳ್ಳಲು ಕಾನೂನು ತಜ್ಞರಿಂದ ಅಭಿಪ್ರಾಯ ಪಡೆಯಲು ಗೃಹ ನಿರ್ಮಾಣ ಸಾಲದಲ್ಲಿ ಮಂಜೂರು ಮಾಡಿದ ಸಾಲದ ರಕಂನ್ನು ಗೃಹ ನಿರ್ಮಾಣದ ಕೆಲಸವು ಮುಗಿದ ಹಾಗೇ ಹಂತ ಹಂತವಾಗಿ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಬೇಕು.

ಸಾಲ ಬಿಡುಗಡೆ ಮುಂಚೆ ಎಲ್ಲಾ ತರಹದ ಸಾಲಗಳಿಗೆ ಅನ್ವಯಿಸುವ ಡಾಕ್ಯುಮೆಂಟ್‌ಗಳನ್ನು, ಪತ್ರಗಳನ್ನು ಪಡೆಯಬೇಕು ಮತ್ತು ಅವಶ್ಯಕತೆಗೆ ಅನುಸಾರ ಸಂಬಂಧಪಟ್ಟ ಕಛೇರಿಗಳಲ್ಲಿ ಸಹಕಾರಿಯ ಸಾಲ ಭೋಜಾ ನೋಂದಣಿ ಮಾಡಬೇಕು. ಸಹಕಾರಿಯು ಸದಸ್ಯರಿಂದ ಬಂಗಾರದ ಒಡವೆಗಳನ್ನು ಒತ್ತಿಗೆ ಸ್ವೀಕರಿಸಿದಲ್ಲಿ ಅವುಗಳನ್ನು ಸಂಬಂಧಿಸಲ್ಪಟ್ಟ ಬಂಗಾರದ ಒಡವೆ ಅಪ್ರೆಸರ್‌ರಿಂದ ವ್ಯವಸ್ಥಿತವಾಗಿ ಮೌಲ್ಯಮಾಪನ ಮಾಡಿಕೊಳ್ಳಬೇಕು.

ನಂತರ ಒಡವೆಗಳನ್ನು ಸೀಲ್ ಮಾಡಿದ ಪಾಕೀಟ್‌ಗಳಲ್ಲಿ ಇಟ್ಟು, ಪೇಟೆಧಾರಣೆಯನ್ನು ಗಣನೆಗೆ ತೆಗೆದುಕೊಂಡು ಸಾಲಗಳನ್ನು ಮಂಜೂರು ಮಾಡಬೇಕು. ಸಹಕಾರಿಗಳು ನಾಶಕವಲ್ಲದ ತ್ವರಿತ ಮಾರಾಟವಾಗಬಲ್ಲ ವ್ಯಾಪಾರಿ ಸರಕುಗಳ ಒತ್ತಿ ಮೇಲೆ ಅಥವಾ ಅವುಗಳನ್ನು ಸುರಕ್ಷಿತವಾಗಿ ಶೇಖರಣೆ ಮಾಡಿ ಕೊಡಲ್ಪಟ್ಟ ಉಗ್ರಾಣಗಳ ರಸೀದಿಗಳ ಮೇಲೆ ಸಾಲ ಮಂಜೂರು ಮಾಡಬಹುದು.

ಸಹಕಾರಿಗಳು ಸದಸ್ಯರ ರಾಷ್ಟ್ರೀಯ ಉಳಿತಾಯ ಪತ್ರಗಳು, ಸಹಕಾರಿ ಸಾಲ ಮತ್ತು ಟ್ರಸ್ಟಿ ಪತ್ರಗಳ ಮೇಲೆ, ಅವುಗಳ ಬೆಲೆಗಳ ಅನುಸಾರ ಸಾಲಗಳನ್ನು ಉಪವಿಧಿ ಪ್ರಕಾರ ಮಂಜೂರು ಮಾಡಬಹುದು. ಅದಲ್ಲದೇ, ಜೀವ ವಿಮಾ ಪಾಲಿಸಿಗಳ ಸರಂಡರ್ ವ್ಯಾಲ್ಯುಗಳ ಮೇಲೆ ಉಪವಿಧಿ ಪ್ರಕಾರ ಸಾಲ ಮಂಜೂರು ಮಾಡಬಹುದಾಗಿದೆ. ಸಹಕಾರಿಗಳು ನೌಕರಿಯಲ್ಲಿದ್ದ ಸದಸ್ಯರಿಗೆ ವೇತನ ಆಧಾರದ ಮೇಲೆ ವೇತನವನ್ನು ಮಂಜೂರು ಮಾಡುವ ಅಧಿಕಾರದಿಂದ ಸಾಲದ ಮಾಸಿಕ ಕಂತುಗಳ ಮರುಪಾವತಿಗಾಗಿ ಅಂಡರ್‌ಟೇಕಿಂಗ್ ಪಡೆದು ಉಪವಿಧಿಯ ಪ್ರಕಾರ ಸಾಲವನ್ನು ಮಂಜೂರು ಮಾಡಬಹುದು ಮತ್ತು ಹಳೆಯ ವಾಹನಗಳ ಖರೀದಿಗಾಗಿ ಸಹ ಸಹಕಾರಿಯು ಮೌಲ್ಯಮಾಪನದ ಪತ್ರದ ಮೇಲೆ ಉಪವಿಧಿ ಪ್ರಕಾರ ಅವುಗಳ ಖರೀದಿಗೂ ಸಹ ಸಾಲ ಮಂಜೂರು ಮಾಡಬಹುದು. ಎಲ್ಲಾ ಭದ್ರತೆಗಳ ಮೇಲಿನ ಸಹಕಾರಿಯ ಸಾಲ ವಸೂಲಿಯ ಹಿತಾಸಕ್ತಿಗಾಗಿ ಬೆಂಕಿ (Fire), ಮುಷ್ಕರ, ದಂಗೆ, ಲೂಟಿ (Strike, riot and civil commotion) ಹಾಗೂ ದರೋಡೆ (burglery)ಗಳ ಆಪತ್ತುಗಳಿಂದ ಸಾಲ ವಸೂಲಿ ಮಾಡಲು ಜನರಲ್ ವಿಮಾ ಪಾಲಿಸಿಗಳನ್ನು ಪಡೆಯಬೇಕು.

ಸಹಕಾರಿಯು ದೈನಂದಿಕವಾಗಿ ಸಾಲದ ವ್ಯವಹಾರ ಮಾಡುವ ಜೊತೆಗೆ ಠೇವುಗಳನ್ನು ಸ್ವೀಕರಿಸುತ್ತಿದ್ದು, ಕೆಲವೆಡೆ ಸಾಲ ವಸೂಲಿ ಹೆಚ್ಚಿಗೆ ಆದಾಗ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಠೇವುಗಳು ಜಮೆ ಆಗಿ ನಿಧಿಗಳು ವಿನಿಯೋಗವಾಗದೇ ಉಳಿದಾಗ (Ideal Funds) ಅಂತಹ ರಕಂನ್ನು ಅನಿವಾರ್ಯವಾಗಿ ಸಹಕಾರಿಯು ಅಲ್ಪಾವಧಿಗಾಗಿ ಹೊರಗಡೆ ಕಾನೂನು ಖಂಡಿಕೆ 18ರ ಪ್ರಕಾರ ಹೂಡಿಕೆ ಮಾಡಬೇಕಾಗುತ್ತದೆ. ಸರ್ವೆ ಸಾಮಾನ್ಯವಾಗಿ ದೈನಂದಿನ ವ್ಯವಹಾರದಲ್ಲಿ ನಿಧಿಗಳನ್ನು ಹೊರಗಿನ ಬ್ಯಾಂಕುಗಳಲ್ಲಿ ಕಾನೂನು ಖಂಡಿಕೆ 18ರ ಪ್ರಕಾರ ಚಾಲ್ತಿ ಖಾತೆ, ಉಳಿತಾಯ ಖಾತೆ, ಕರೆ ಠೇವು, ಅವಧಿ ಠೇವುಗಳಲ್ಲಿ ಇಡಬೇಕಾಗುವುದು. ಸಾಲ ವ್ಯವಹಾರಗಳನ್ನು ಹೊರತುಪಡಿಸಿ ನಿಧಿಗಳನ್ನು ಹೊರಗೆ ಹೂಡಿಕೆ ಮಾಡುವಾಗ ಸಾಮಾನ್ಯವಾಗಿ ಈ ಕೆಳಗೆ ತಿಳಿಸಿದ ಕೆಲವು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ.

1. ಹಣವನ್ನು ಹೊರಗೆ ಹೂಡಿಕೆ ಮಾಡುತ್ತಾ ವ್ಯವಹರಿಸುವಾಗ ಯಾವುದೇ ಕಾರಣಕ್ಕೂ ದ್ರವ್ಯಾಸ್ಥಿಗಳನ್ನು ಹೊಂದಲು ಅವಶ್ಯಕತೆ ಇದ್ದ ಹಣಕ್ಕಿಂತ ಕಡಿಮೆ ಹಣವನ್ನು ಜಮೆ ಇರಕೂಡದು.
2. ದೈನಂದಿನ ವ್ಯವಹಾರಕ್ಕೆ ಅವಶ್ಯಕತೆಗಿಂತ ಹೆಚ್ಚಿಗೆ ಹಣವನ್ನು ಚಾಲ್ತಿ ಖಾತೆಯಲ್ಲಿ ಜಮೆ ಇಡಬಾರದು. ಅಂತಹ ಹಣವನ್ನು ಉಳಿತಾಯ ಖಾತೆಯಲ್ಲಿ ಒಂದು ವೇಳೆ ಇನ್ನೂ ಹಣವು ಹೆಚ್ಚಿಗೆ ಇದ್ದಲ್ಲಿ ಅಲ್ಪಕಾಲಿಕ ಅವಧಿ ಠೇವು ಖಾತೆಗಳಲ್ಲಿ ಬಡ್ಡಿ ಉತ್ಪನ್ನ ಹೆಚ್ಚಿಸಲು ಜಮೆ ಇಡಬೇಕು.
3. ಸಾಲ ವ್ಯವಹಾರಗಳಿಗೆ ಇರುವ ಅವಶ್ಯಕತೆ ಬಗ್ಗೆ ತಿಳಿದು ಅಷ್ಟು ಹಣವು ಬೇಗನೆ ಸಿಗುವ ಹಾಗೆ ಅವಧಿಯನ್ನು ನಿರ್ಧರಿಸಿ ಅಲ್ಪಕಾಲಿಕ ಅವಧಿ ಠೇವುಗಳಲ್ಲಿ ಹಣ ಜಮೆ ಮಾಡಬೇಕು.
4. ಒಂದು ವೇಳೆ ಯಾವುದೇ ಕಾರಣಕ್ಕೆ ಅವಧಿ ಠೇವುಗಳ ಮೇಲೆ/ಸಹಕಾರಿಯು ತನ್ನ ಭದ್ರತೆಯ ಮೇಲೆ ಸಾಲ ಪಡೆದಿದ್ದಲ್ಲಿ ಅಂತಹ ಸಾಲಗಳನ್ನು ಶಕ್ಯತೆ ಹಾಗೂ ಅನುಕೂಲತೆ ಅನುಸಾರ ಬಡ್ಡಿ ಸಮೇತ ಮರುಪಾವತಿ ಮಾಡಬೇಕು.
5. ಕಡಿಮೆ ಬಡ್ಡಿದರದ ಠೇವುಗಳನ್ನು/ಭದ್ರತೆಗಳನ್ನು ಸರಿಯಾದ ವೇಳೆಗೆ ವಾಪಸ್ಸು ಪಡೆದು ಲಾಭದಾಯಕವಾಗಿ ಮತ್ತೆ ಪುನರ್ ಹೂಡಿಕೆ ಮಾಡಬಹುದು.
6. ಕೈ ಶಿಲ್ಕುಗಳನ್ನು ಮಿತಿಗಿಂತ ಹೆಚ್ಚಿಗೆ ಹೊಂದಬಾರದು. ಹಾಗೇ ಆಗುವ ಸಂದರ್ಭದಲ್ಲಿ ಅಂತಹ ಹಣವನ್ನು ಬ್ಯಾಂಕಿನ ಖಾತೆಗೆ ಜಮೆ ಮಾಡಬೇಕು.
7. ಸಹಕಾರಿಯಿಂದ ದೂರದ ಅಂತರದಲ್ಲಿರುವ/ಹೆಚ್ಚಿಗೆ ಸಾರಿಗೆ ವಹಿವಾಟು ಇರುವ ರಸ್ತೆಗಳ ಮೂಲಕ ಬ್ಯಾಂಕುಗಳಿಗೆ ಹಣದ ರವಾನೆ ಅಥವಾ ಅಲ್ಲಿಂದ ಹಣ ತರುವುದನ್ನು ನಿರ್ಬಂಧಿಸಿಕೊಳ್ಳಬೇಕು. ಸಮೀಪದ ಹಾಗೂ ಅನುಕೂಲತೆ ಇರುವ ಬ್ಯಾಂಕುಗಳಲ್ಲಿ ಖಾತೆಗಳನ್ನು ವ್ಯವಹರಿಸಬೇಕು.
8. ಹಣದ ವ್ಯವಹಾರವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕೆಲಸದ ವೇಳೆ ಅನುಕೂಲಕರ ಇರುವ ಹಾಗೂ ಸಹಕರಿಸುವ ಬ್ಯಾಂಕುಗಳ ಜೊತೆಗೆ ಸಹಕಾರಿಯು ಖಾತೆಗಳನ್ನು ಹೊಂದಿ ವ್ಯವಹರಿಸಬೇಕು.

WHO WILL WATCH THE WATCHMAN

▶▶ **ಭಾವುರಾವ್ ಕುಲಕರ್ಣಿ,** ಶ್ರೀ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿ., ಸಿಂಧನೂರು.

"WHO WILL WATCH THE WATCHMAN" ಅನ್ನುವ ಒಂದು ವಾಕ್ಯವನ್ನು ರೋಮನ್ ಕವಿ ಜುವೇನಲ್ ಅವರು ತಮ್ಮ ವಿಡಂಬನಾತ್ಮಕ ಕಾದಂಬರಿಯಲ್ಲಿ ಉಲ್ಲೇಖಿಸಿದ್ದಾರೆ. ಅವರು ಈ ವಾಕ್ಯವನ್ನು ಯಾವ ಸಂದರ್ಭದಲ್ಲಿ ಯಾವ ಉದ್ದೇಶವಿಟ್ಟುಕೊಂಡು ಬರೆದಿದ್ದಾರೋ, ಆದರೆ ಪ್ರಸ್ತುತದಲ್ಲಿ ಈ ವಾಕ್ಯ ಎಲ್ಲಿ ಯಾರಿಗೆ ಯಾವಾಗ ಅನ್ವಯವಾಗಬಹುದು ಎನ್ನುವ ಸಾಧ್ಯತೆಗಳನ್ನು ನೋಡೋಣ.

ಈಗ ಮತ್ತೊಮ್ಮೆ ನಾವು ಸ್ವಲ್ಪ ಆ ಮೇಲಿನ ವಾಕ್ಯದ ಬಗ್ಗೆ ಯೋಚನೆ ಮಾಡಿದರೆ, ಹೌದಲ್ವಾ! ಈ ಬಗ್ಗೆ ನಾವ್ಯಾರು ಯೋಚಯನ್ನೇ ಮಾಡಿಲ್ಲಲ್ವಾ ಅಂತ ಅನಿಸುತ್ತೆ ಅಲ್ಲವೇ?. ಹೌದು ನಾವ್ಯಾರು ಈ ಬಗ್ಗೆ ಯೋಚನೆ ಮಾಡಿಲ್ಲ ಮತ್ತು ಮಾಡೋದು ಇಲ್ಲ ಹಾಗೂ ಸಮಯ ಸಮಯಕ್ಕೆ ನಾವ್ಯಾರೂ ಕಾವಲುಗಾರನಿಗೆ ನಿಗದಿಗೊಳಿಸಿದ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದಾನೋ ಇಲ್ಲವೋ ಅಂತ ಪರಿಶೀಲನೆಯನ್ನೂ ಮಾಡುವುದಿಲ್ಲ. ಯಾಕೆಂದರೆ, ಕಾವಲುಗಾರನಿಂದ ಯಾವುದೇ ಅವಘಡಗಳು ಸಂಭವಿಸಿರುವುದಿಲ್ಲ. ಅವಘಡಗಳು ಆಗುವವರೆಗೂ ನಮಗೆ ಎಚ್ಚರ ಆಗುವುದಿಲ್ಲ.

ಈಗ ಸಂಕ್ಷಿಪ್ತವಾಗಿ ಕಾವಲುಗಾರ ಅಂದರೆ ಯಾರು ಅಂತ ನೋಡೋಣ : ಸಾಮಾನ್ಯವಾಗಿ ಆಸ್ತಿಗಳು, ಸ್ವತ್ತುಗಳು ಮತ್ತು ಜನರ ಸಂರಕ್ಷಣೆ ಮಾಡುವವರಿಗೆ ಕಾವಲುಗಾರ ಅನ್ನಬಹುದು. ಇನ್ನೂ ವಿಸ್ತೃತವಾಗಿ ಕಾವಲುಗಾರ ಶಬ್ಧವನ್ನು ಅರ್ಥೈಸುವುದಾದರೆ ವಾಸ್ತವದಲ್ಲಿ ನಾವೆಲ್ಲರೂ ಒಂದೊಂದು ರೂಪ, ವೇಷ ಮತ್ತು ಪಾತ್ರದಲ್ಲಿ ಕಾವಲುಗಾರರೇ. ಯಾಕೆಂದರೆ ಸಮಾಜದಲ್ಲಿ, ಕುಟುಂಬದಲ್ಲಿ ಮತ್ತು ಉದ್ಯೋಗದಲ್ಲಿನ ಜವಾಬ್ಧಾರಿಯನ್ನು ನಿಭಾಯಿಸುವ ಮತ್ತು ಹಿತಾಸಕ್ತಿಗಳನ್ನು ಕಾಪಾಡುವ "ಕಾವಲುಗಾರ"ನ ಜವಾಬ್ಧಾರಿ ನಮ್ಮ ಮೇಲಿರುತ್ತದೆ. ಕಾವಲುಗಾರನಾದವನು ತನ್ನ ಕೆಲಸದಲ್ಲಿ ಅಪ್ರಮಾಣಿಕನಾದರೆ, ಅದಕ್ಷನಾದರೆ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗುತ್ತದೆ. ಹೀಗಾಗಿ ಕಾವಲುಗಾರನಿಗೆ ಜವಾಬ್ಧಾರಿಯಿಂದ ನಡೆದುಕೊಳ್ಳುವ ಜವಾಬ್ಧಾರಿಯಿರುತ್ತದೆ.

ಇಷ್ಟೆಲ್ಲಾ ಪೀಠಿಕೆ ಯಾಕೆ? ಅಂದರೆ, ಕಾವಲುಗಾರ ಅದಕ್ಷ ನಾದರೆ ಬೇಜವಾಬ್ಧಾರಿಯಿಂದ ನಡೆದುಕೊಂಡರೆ ಏನೆಲ್ಲಾ ಅನಾಹುತಗಳಾಗುತ್ತವೆ ಅನ್ನುವುದು ಈ ಕೆಳಗಿನ ಘಟನೆಗಳಿಂದ ಕಂಡುಬರುತ್ತದೆ.

ಪ್ರಸ್ತುತ ನಮ್ಮ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿಯ ಹಗರಣಗಳನ್ನು ಗಮನಿಸಿ, ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್‌ನೊಂದಿಗೆ ಇತರೆ 17 ಬ್ಯಾಂಕುಗಳು ಸೇರಿ ವಿಜಯ ಮಲ್ಯ ಇವರಿಗೆ ನೀಡಿದ ರೂ. 9,000.00 ಕೋಟಿ ಸಾಲ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ ಇತರೆ ಬ್ಯಾಂಕುಗಳು ಸೇರಿ ನೀರವ ಮೋದಿಗೆ ನೀಡಿದ ರೂ. 11,000.00 ಕೋಟಿ ಸಾಲ, ಖಾಸಗಿ ರಂಗದ ದೊಡ್ಡ ಬ್ಯಾಂಕ್ ಐ.ಸಿ.ಐ.ಸಿ.ಐ. ಬ್ಯಾಂಕ್ ವೀಡಿಯೋಕಾನ್ ಕಂಪನಿಗೆ ನೀಡಿದ ರೂ. 3,250.00 ಕೋಟಿ ಸಾಲ ಮತ್ತು ಸಿಂಡಿಕೇಟ್ ಬ್ಯಾಂಕ್ ಪ್ರಕಾಶ ಇಂಡಸ್ಟ್ರೀಸ್‌ಗೆ ನೀಡಿದ ರೂ. 130.00 ಕೋಟಿ (ಇ.ಸಿ.ಬಿ) ಸಾಲ. (ಪ್ರಕಾಶ ಇಂಡಸ್ಟ್ರೀಸ್‌ಗೆ ರೂ. 130.00 ಕೋಟಿ External Commercial Borrowings ಸಾಲದ ವ್ಯವಸ್ಥೆ ಮಾಡಿದಕ್ಕೆ ಲಂಚ ಪಡೆದು, ಸಿಂಡಿಕೇಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್. ಕೆ.ಜೈನ್ ಅಮಾನತ್ತುಗೊಂಡಿದ್ದಾರೆ. ಅತಿ ಕಡಿಮೆ ಅಂದರೆ, 57ನೇ ವಯಸ್ಸಿನಲ್ಲೇ

ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾಗಿ ಹೆಸರು ಮಾಡಿದವರು ಮತ್ತು ಹೆಸರು ಹಾಗೂ ಹುದ್ದೆಯನ್ನು ಕಳೆದುಕೊಂಡವರು)

ಇವು ಕೆಲವು ಉದಾಹರಣೆಗಳು ಮಾತ್ರ. ಇನ್ನೂ ಇಂತಹ ಸಾಲ ನೀಡಿದ ಸಾಲು ಸಾಲು ಪ್ರಕರಣಗಳು ಬಯಲಿಗೆ ಬರದೇ ಹೂತು ಹೋಗಿರಬಹುದು. ಇಂತಹ ದೊಡ್ಡ ಮೊತ್ತದ ಎಲ್ಲಾ ಸಾಲಗಳು, ಆಯಾ ಬ್ಯಾಂಕುಗಳ, ಆರ್ಥಿಕ/ಬ್ಯಾಂಕಿಂಗ್ ತಜ್ಞರಾಗಿರುವಂತಹ ಉನ್ನತ ಅಧಿಕಾರಿಗಳಾದ ಎಂ.ಡಿ. ಮತ್ತು ಸಿ.ಇ.ಒ. ಇವರುಗಳು ಸಾಲಗಾರನ ವ್ಯವಹಾರ, ಸಾಲ ಮರುಪಾವತಿ ಸಾಮರ್ಥ್ಯ, ಸಾಲಕ್ಕೆ ನೀಡಬಹುದಾದ ಭದ್ರತೆ ಮತ್ತು ದಾಖಲೆಗಳನ್ನು ಪಡೆದು ಪರಿಶೀಲಿಸಿ ಕಾನೂನು ಅಭಿಪ್ರಾಯ ಪಡದೇ? ಸಾಲ ವಿತರಣೆ ಮಾಡಿರುತ್ತಾರೆ ಅಲ್ಲವೇ? ಆದರೂ ಸಾಲಗಳು ಸುಸ್ತಿಯಾಗುತ್ತವೆ. ಸಾಲ ಪಡೆದವನು ನಾನು ಸಾಲ ಪಡೆದೇ ಇಲ್ಲ ಹಾಗೇ ಹೀಗೆ ಅಂತ ವಿತಂಡವಾದ ಮಾಡುತ್ತಾನೆ. ಸಾಲ ಕೊಟ್ಟವನನ್ನೇ ವ್ಯಂಗ ಮಾಡಿ, ಸಂದರ್ಭ/ಪರಿಸ್ಥಿತಿಯ ಲಾಭ ಪಡೆದು ಸಾಲ ಕೊಟ್ಟವನ ವಿರುದ್ಧವೇ ನ್ಯಾಯಾಲಯದಲ್ಲಿ ದಾವೆ ಹೂಡುವ ಬೆದರಿಕೆ ಹಾಕುತ್ತಾನೆ. "ಕೊಟ್ಟವ ಕೋಡಂಗಿ, ಇಸ್ಕಂಡವ ಇರಭದ್ರ" ಅನ್ನುವ ಹಾಗೆ, "ಇರಭದ್ರ" (ಸಾಲಗಾರ) ಸಾಲ ವಸೂಲಿಗೆ ಕಾನೂನು ತೊಡಕುಗಳುನ್ನು ಸೃಷ್ಟಿಸಿ ದೇಶ ಬಿಟ್ಟು ಹೋಗುತ್ತಾನೆ.

"ಸಾಲವನು ಕೊಂಬಾಗ ಹಾಲೋಗರ ಉಂಡಂತೆ, ಸಾಲಿಗನು ಬಂದು ಕೇಳುವಾಗ ಕಿಬ್ಬದಿಯ ಕೀಲು ಮುರಿದಂತೆ" ಈ ಉಕ್ತಿ ಪ್ರಸ್ತುತ ಸನ್ನಿವೇಶದಲ್ಲಿ ತಿರುವು ಮುರುವು ಆಗಿ ಕಾಣಿಸ್ತಾ ಇದೆ. ಸಾಲ ಕೊಟ್ಟು ಕಿಬ್ಬದಿಯ ಕೀಲು ಮುರಿಸಿಕೊಳ್ಳುವ ಪರಿಸ್ಥಿತಿ ಸಾಲಿಗನಿಗೆ ಬಂದೊದಗಿದೆ!.

ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸಿದರೆ, ಕೆಳಹಂತದ ನೌಕರನಿಂದ ಹಿಡಿದು ಎಂ.ಡಿ./ಸಿ.ಇ.ಒ.ವರೆಗಿನ ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ/ದಕ್ಷತೆಯಿಂದ "ಕಾವಲುಗಾರ"ನ ಕೆಲಸ ಮಾಡದಿರುವುದು ಎದ್ದು ಕಾಣುತ್ತದೆ.

ಒಂದು ಸಂಸ್ಥೆಯ ಆಸ್ತಿ/ಸ್ವತ್ತುಗಳನ್ನು ಜವಾಬ್ಧಾರಿಯಿಂದ ಕಾವಲು ಕಾಯಬೇಕಾದ ಮುಖ್ಯಸ್ಥರೇ ಹೀಗೆ ಮಾಡಿದರೆ ಅವರನ್ನು ಕಾಯುವ "ಕಾವಲುಗಾರ" ಯಾರು? "ಬೇಲಿನೇ ಎದ್ದು ಹೊಲ ಮೇಯ್ದರೆ" ಹೇಗೆ? ಅಲ್ಲವೇ? ಇದು "ಸಹಕಾರಿಗಳಿಗೆ" ಪಾಠವಾಗಬಹುದೇ? ಯೋಚಿಸಿ.

ಈಗ ಈ ಘಟನೆಯನ್ನು ನೋಡೋಣ "ಕಾವಲುಗಾರ"ನನ್ನು ಕಾಯಲು ಹೋದರೆ ಏನೆಲ್ಲಾ ಆಗುತ್ತದೆ.

ಮುಂದಿನ ಪುಟಕ್ಕೆ...

"ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ"
ತುಳಿದು ಬದುಕುವುದಕ್ಕಿಂತ ತಿಳಿದು ಬದುಕು

▶▶ ಎಂ.ಬಸಪ್ಪ, ಸಹಕಾರ ಸಂಘಗಳ ಉಪನಿಬಂಧಕರು (ನಿವೃತ್ತ), ಬೆಂಗಳೂರು.

ವೈಜ್ಞಾನಿಕವಾಗಿ ಮೇರುಪರ್ವತದಂತೆ ಬೆಳೆದಿರುವವನಾದರೂ ಮಾನವತೆರಹಿತ ಹಾಗೂ ದೈವತ್ವರಹಿತರಾದ ಇಂದಿನ ನಮ್ಮಗಳಿಗೆ ನುಡಿದಂತೆ ನಡೆದು ಜೀವನ ನಿರ್ವಹಿಸಿದ ಡಿ.ವಿ.ಜಿ.ಯವರು ಅತ್ಯಂತ ಸಮಯೋಚಿತವಾದ ಹಾಗೂ ಅತ್ಯವಶ್ಯಕವಾದ ಉದಾಹರಣೆಗಳ ಮೂಲಕ ಅಂತರಂಗ ಪರಿವರ್ತನೆ ಕೋರಿ ಬರೆದಿರುವ ಈ ಪದ್ಯ ಬಹುಜನಪ್ರಿಯವಾದುದ್ದಾಗಿದೆ. ಎಲ್ಲರ ನಾಲಗೆಯ ಮೇಲೂ ನರ್ತಿಸುವ ಪದ್ಯವಾಗಿ ಪರಿವರ್ತಿತವಾಗಿದೆ. ಮಲ್ಲಿಗೆ ಹೂವಿನಷ್ಟೇ ಸೊಗಸಿನ ಪದ್ಯವಿದಾಗಿದೆ.

ಇಂದಿನ ಜನರ ಮೂಲ ಸ್ವಭಾವವೇ "ಕಂಡದ್ದನೆಲ್ಲಾ ಅನ್ಯಾಯವಾಗಿಯಾಗಲೀ, ಭ್ರಷ್ಟಾಚಾರದ ಮೂಲಕವಾಗಲೀ ತನ್ನದಾಗಿಸಿಕೊಂಡು ಬೀಗುವಂತಹ ಮನೋಭಾವದವರಾಗಿರುವುದನ್ನು ಕಂಡು ಅಂತಹ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಕರೆ ಕೊಡುತ್ತಿದ್ದಾರೆ. ಪ್ರಜಾಪ್ರತಿನಿಧಿಗಳಾದ ಎಲ್ಲಾ ಶಾಸಕರು, ಸಂಸದರು, ಮಂತ್ರಿಗಳು ಹಾಗೂ ಆಡಳಿತದ ಹೊಣೆ ಹೊತ್ತ ಅಧಿಕಾರಿಗಳು ಓದಿ ಜೀರ್ಣಿಸಿಕೊಳ್ಳಬೇಕಾದ ಪದ್ಯವಿದಾಗಿದೆ.

"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ,
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು–ಮಂಕುತಿಮ್ಮ"

ನಾವುಗಳು ಬದುಕುವ ಸ್ವಾರ್ಥಪರ ರೀತಿ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳನ್ನು ಬಿಡಿರೆಂದು, ಬದಲಾಗಿ ಹೇಗೆ ನಡೆದುಕೊಂಡರೆ ಚೆನ್ನ ಎನ್ನುವ ಬಗ್ಗೆ ಬೆಟ್ಟದ ಬುಡದಲ್ಲಿರುವ ಹುಲ್ಲಿನಂತಿರು, ಒಂದೊಮ್ಮೆ ಬೆಟ್ಟದ ತುದಿಯಿಂದ ಯಾರಾದರೂ ಜಾರಿ ಬಿದ್ದರೂ, ಪೆಟ್ಟು ಬೀಳದಂತೆ ತಡೆದು ಸುಖವಾಗಿರಿಸು. ಹಾಗೇ ಬೆಳೆದ ಹುಲ್ಲು ಹಸು–ಕರುಗಳ ಆಹಾರವಾಗಿ ಅವುಗಳು ತೃಪ್ತಿ ಪಡೆ–ಯಲಿ – ಸಾರ್ವಜನಿಕ ಸೇವೆಯೆಂಬ ಸೋಗಿನಿಂದ ಕೇವಲ ಹೊರಗಿನವರ ಸಂಪರ್ಕಗಳಲ್ಲಿಯೇ ಕಾಲ ಕಳೆಯುವ ಬದಲು, ನಿನ್ನ ಮನೆಯವರಿಗೂ ನೀನು ಬೇಕಾದವನಾಗು. "ಮನೆಗೆ ಮಲ್ಲಿಗೆಯಾಗು" ಸುಗಂಧವನ್ನು ಬೀರುವ ಮಲ್ಲಿಗೆಯಷ್ಟು ಅಪ್ಯಾಯಮಾನವಾಗು. ವೈಯಕ್ತಿಕವಾದ ಜೀವನದಲ್ಲಿ ಕಷ್ಟಗಳ ಸಾಲು ಸಾಲೇ ಬಂದರೂ ಸೃಷ್ಟಿ ಸ್ಥಿತಿ ಲಯ ಕರ್ತನಾದ ದೇವರನ್ನು "ಕ್ಷಮಿಸಿ ಕಾಪಾಡು, ಹರಸಿ ಹಾರೈಸಿ, ಮನ್ನಿಸಿ, ಮುನ್ನಡೆಸಿ" ಎಂದು ಬೇಡುತ್ತಾ ಕಷ್ಟದ ದಿನಗಳನ್ನು ಕರಗಿಸಿ, ಸಂತೋಷದಾಯಕವಾದಂತಹ ಐಸ್ ಕ್ರೀಂ ಆಗಿ ಎಂದಿದ್ದಾರೆ. ಸೂರಿಲ್ಲದವರ, ರಕ್ಷಕರಿಲ್ಲದ ದೀನದುರ್ಬಲರಿಗೆ ಹಿತವನ್ನೇ ಬಯಸುವ ರಕ್ಷಣೆಯನ್ನು ನೀಡಬಲ್ಲ ಸಿಹಿಯಾದ ಬೆಲ್ಲ ಸಕ್ಕರೆಯಾಗೆಂದು ಕರೆ ಕೊಟ್ಟಿರುತ್ತಾರೆ.

ತುಳಿದು ಬದುಕುವುದಕ್ಕಿಂತ ತಿಳಿದು ಬದುಕು
ತುಳಿದು ಬದುಕಿದವರು ಬಹುಬೇಗ ಅಳಿದಿದ್ದಾರೆ ತಿಳಿ
ತಿಳಿದು ಬದುಕಿದವರು ಅಳಿದ ಮೇಲೂ ಸ್ಮೃತಿಯಲ್ಲಿ ಉಳಿದಿರುತ್ತಾರೆ
ತಿಳಿದವರು ಹೇಳಿದ ಅಚ್ಚಳಿಯದ ನಿಚ್ಚಳ ಸತ್ಯವೆಂದಿರುತ್ತಾರೆ.

ಸಹಕಾರ ಕ್ಷೇತ್ರ ಸರ್ವರ ಬದುಕಿಗೆ ಸುವರ್ಣ ಸೇತುವೆ. ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರು ಈ ಪದ್ಯವನ್ನು ಓದಿ ಪ್ರೇರಿತರಾಗಿ ಕಾರ್ಯನಿರತನಾದಲ್ಲಿ ಸರ್ವರ ಅಭ್ಯುದಯ ಖಿಡಾಖಂಡಿತ ಎಂಬುದೇ ಈ ಪದ್ಯದ ಆಂತರ್ಯದ ಅಳಲು.

... ಹಿಂದಿನ ಪುಟದಿಂದ

(ಕೆಲ ವರ್ಷಗಳ ಹಿಂದೆ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

"ಒಂದಾನೊಂದು ಕಾಲದಲ್ಲಿ, ರಾಜಸ್ತಾನದ ಮರುಭೂಮಿಯ ನಡು ಮಧ್ಯೆ ಭಾರತ ಸರಕಾರಕ್ಕೆ ಸೇರಿದ ಒಂದು ವಿಸ್ತಾರವಾದ ಜಮೀನಿತ್ತು. ಆ ಜಮೀನನ್ನು ಸರಕಾರದ ಗುಜರಿ ವಸ್ತುಗಳನ್ನೆಲ್ಲಾ ಪೇರಿಸಿಡಲು ಉಪಯೋಗಿಸುತ್ತಿದ್ದರು. ಅದಕ್ಕೊಂದು ಕಾಪೌಂಡಾಗಲೀ ಕಾವಲುಗಾರನಾಗಲೀ ಇರಲಿಲ್ಲ. ಇದ್ದಕ್ಕಿದ್ದಂತೆ, ಯಾವುದೋ ಒಬ್ಬ ಅಧಿಕಾರಿಗೆ ಆ ಜಮೀನಲ್ಲಿರುವುದನ್ನೆಲ್ಲಾ ಯಾರಾದರೂ ಕಳವು ಮಾಡಲಾರಂಭಿಸಿದರೇನು ಗತಿ ಅನ್ನೋ ಚಿಂತೆ ಹತ್ತಿತು. ತನ್ನ ಚಿಂತೆಗೆ ಒಂದು ಕಡತ ರೂಪ ಕೊಟ್ಟು ಮಿನಿಸ್ಟರ್ ಎದುರು ಇಟ್ಟ. ಸರಿ ಒಂದು "ಕಾವಲುಗಾರನ" ಹುದ್ದೆ ಸೃಷ್ಟಿ ಮಾಡಿ ಯಾರನ್ನಾದರೂ ನೇಮಕಾತಿ ಮಾಡಿಕೊಳ್ಳಿ ಎಂಬ ಆದೇಶ ಬಂತು. ಒಬ್ಬ ಕಾವಲುಗಾರ ಕೆಲಸಕ್ಕೆ ಸೇರಿಕೊಂಡ.

ಇದಾದ ಆರು ತಿಂಗಳ ತರುವಾಯ, ಲೋಕಸಭೆ ಮುಂಗಡ ಪತ್ರ ಚರ್ಚೆಯಲ್ಲಿ ಈ ಕಾವಲುಗಾರನ ವಿಷಯ ಪ್ರಸ್ತಾಪವಾಯಿತು. ಅರೆ, ಯಾರದ್ದೂ ಸೂಚನೆಗಳಿಲ್ಲದೇ ಕಾವಲುಗಾರ ಹ್ಯಾಗೆ ಕೆಲಸ ಮಾಡೋಕಾಗುತ್ತೆ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿತು. ಸರಿ ಲೋಕಸಭೆ ಆದೇಶದ ಮೇರೆಗೆ ಅಧಿಕಾರಿಗಳು ಒಂದು ಯೋಜನಾ ವಿಭಾಗವನ್ನು ಸೃಷ್ಟಿ ಮಾಡಿ ಇಬ್ಬರು ಕೆಲಸಗಾರರನ್ನು ನೇಮಕ ಮಾಡಿಕೊಂಡರು. ಈ ಪೈಕಿ ಒಬ್ಬನ ಕೆಲಸ ಕಾವಲುಗಾರನಿಗೆ ಆಗಿಂದಾಗ್ಗೆ ನಿರ್ದಿಷ್ಟ ಸೂಚನೆಗಳನ್ನು ಬರೆದು ಕಳಿಸುವುದು. ಇನ್ನೊಬ್ಬನದು ಕೆಲಸದ ವೇಳಾಪಟ್ಟಿ ನಿರ್ವಹಣೆ ಮಾಡುವುದು.

ಲೋಕಸಭೆಯಲ್ಲಿ ಮತ್ತೆ ಯಾರೋ ಕ್ಯಾತೆ ತೆಗೆದರು, "ಕಾವಲುಗಾರ" ಸರಿಯಾಗಿ ಕೆಲಸ ಮಾಡ್ತಿದ್ದಾನೆ ಅಂತ ಗೊತ್ತಾಗೋದು ಹ್ಯಾಗೆ? ಅದನ್ನು ನೋಡಿಕೊಳ್ಳೋದಕ್ಕೆ ಅಂತ ಒಂದು ಗುಣಮಟ್ಟ ನಿಯಂತ್ರಣ ವಿಭಾಗವನ್ನು ಆರಂಭಿಸಲಾಯಿತು. ಏನೇನು ಕೆಲಸ ನಡೀತಿದೆ, ಕಾವಲುಗಾರ ಹೇಗೆ ಕೆಲಸ ಮಾಡ್ತಿದ್ದಾನೆ ಅಂತ ಅಧ್ಯಯನ ಮಾಡೋಕೊಬ್ಬ ಮತ್ತು ಅಧ್ಯಯನದ ವಿವರಗಳನ್ನೆಲ್ಲಾ ವರದಿ ರೂಪಕ್ಕಿಳಿಸೋದಕ್ಕೆ ಅಂತ ಮತ್ತಿಬ್ಬರು ನೇಮಕವಾದರು. ಸರಿ, ಇದಕ್ಕೆಲ್ಲಾ ಉತ್ತರದಾಯಿತ್ವ ಯಾರು ಅನ್ನೋ ಪ್ರಶ್ನೆ ಎದುರಾಗಿದ್ದೆ ಕ್ವಾಲಿಟಿ ಕಂಟ್ರೋಲ್ ಬಂದ ಆರು ತಿಂಗಳ ನಂತರ, ಮತ್ತೆ ಲೋಕಸಭೆಯಲ್ಲಿ ಚರ್ಚೆಯಾಯಿತು. ಸರ್ವಾನುಮತದಿಂದ ಒಂದು ಅಡ್ಮಿನ್ ವಿಭಾಗವನ್ನು ಸ್ಥಾಪಿಸಿ, ಒಬ್ಬ ಅಡ್ಮಿನ್ ಅಧಿಕಾರಿ, ಒಬ್ಬ ಸಹಾಯಕ ಅಡ್ಮಿನ್ ಅಧಿಕಾರಿ ಹಾಗೂ ಒಬ್ಬ ಲೀಗಲ್ ಸೆಕ್ರೆಟರಿಯನ್ನು ನೇಮಿಸಿಕೊಳ್ಳಲು ನಿರ್ಧಾರವಾಯಿತು.

ಆದರೆ, ಕಥೆ ಇಲ್ಲಿಗೇ ಮುಗಿಯಲಿಲ್ಲ, ಮುಂದಿನ ಬಜೆಟ್ ಹೊತ್ತಿಗೆ ಮತ್ತೆ ಈ ಜಮೀನಿನ ಮತ್ತು ಅದರ ನಿರ್ವಹಣೆಯ ವಿಷಯ ಪ್ರಸ್ತಾಪಕ್ಕೆ ಬಂತು. ಕಳೆದ ಒಂದೂವರೆ ವರುಷದಲ್ಲಿ ಬರೀ ಈ ಜಮೀನಿನ ಕಾಯುವ ಕೆಲಸಕ್ಕಾಗೇ ಸರಕಾರ ಒಂದು ಕೋಟಿ ರೂಪಾಯಿ ಖರ್ಚು ಮಾಡಿದೆ ಅಂತ ವಿರೋಧ ಪಕ್ಷಗಳು ಖ್ಯಾತೆ ತೆಗೆದವು. ಸರಿ, ಖರ್ಚು ವಿಪರೀತ ಜಾಸ್ತಿಯಾಗಿದೆ ಅಂತ ಒಪ್ಪಿಕೊಂಡ ಸಚಿವರು, ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತ ಮಾಡಿ ಆದೇಶ ಕೊಟ್ಟರು.

ಕಾವಲುಗಾರ ಕೆಲಸ ಕಳೆದುಕೊಂಡ!

ನಿಮ್ಮ ಪ್ರಶ್ನೆ – ನಮ್ಮ ಉತ್ತರ ಈ ಅಂಕಣವನ್ನು ಪ್ರತಿ ಸಂಚಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಸೌಹಾರ್ದ ಸಹಕಾರಿಗಳು ತಮ್ಮ ದಿನನಿತ್ಯದ ಕಾರ್ಯಾಚರಣೆಯಲ್ಲಿ ಎದುರಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಅವುಗಳನ್ನು ಪ್ರಶ್ನೆಗಳ ರೂಪದಲ್ಲಿ ಸಂಯುಕ್ತ ಸಹಕಾರಿಗೆ ಲಿಖಿತವಾಗಿ ಕಳುಹಿಸಲು ಕೋರಿದೆ. ನಿಮ್ಮ ಪ್ರಶ್ನೆಗೆ ಸಂಯುಕ್ತ ಸಹಕಾರಿಯು ನೀಡಿದ ಉತ್ತರ ಬೇರೆ ಸೌಹಾರ್ದ ಸಹಕಾರಿಗಳಿಗೂ ಮಾರ್ಗದರ್ಶನವಾಗುತ್ತದೆ. – ಸಂಪಾದಕರು

ನಿಮ್ಮ ಪ್ರಶ್ನೆ

ನಮ್ಮ ಉತ್ತರ

– ಶ್ರೀಕಾಂತ ಬರುವೆ
ವಿಭಾಗೀಯ ಅಧಿಕಾರಿ, ಬೆಳಗಾವಿ

ಪ್ರಶ್ನೆ 1 : ಸೌಹಾರ್ದ ಸಹಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ, 2005 ಅನ್ವಯವಾಗುವುದೇ?

ಉತ್ತರ : ಸೌಹಾರ್ದ ಸಹಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ, 2005 ಅನ್ವಯವಾಗುವುದಿಲ್ಲ. ಈ ಕುರಿತು ಭಾರತದ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:9017/2013 (ಅರ್ರೈಸಿಂಗ್ ಔಟ್ ಆಫ್ ಎಸ್‌ಎಲ್‌ಪಿ:24290/2012) ಪ್ರಕರಣದಲ್ಲಿ ಸಹಕಾರ ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರವಲ್ಲದ ಕಾರಣ ಮಾಹಿತಿ ಹಕ್ಕು ಅಧಿನಿಯಮ ಅನ್ವಯವಾಗುವುದಿಲ್ಲವೆಂದು ತೀರ್ಪನ್ನು ನೀಡಿರುತ್ತದೆ. ಆದರೆ, ಸೌಹಾರ್ದ ಸಹಕಾರಿಗಳು ಸಹಕಾರಿಯ ಸದಸ್ಯನಿಗೆ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997ರ ಕಲಂ 32(2)ರನ್ವಯ ಈ ಕೆಳಗಿನ ಮಾಹಿತಿಗಳನ್ನು ಪೂರೈಸಬೇಕಿರುತ್ತದೆ.

1. ಪ್ರತಿಯೊಂದು ಸಹಕಾರಿಯ ಪ್ರತಿ ಸದಸ್ಯನಿಗೆ ಸಂಬಂಧಪಟ್ಟಂತೆ ತನ್ನ ದೈನಂದಿನ ವ್ಯವಹಾರದಲ್ಲಿ ನಿರ್ವಹಿಸುವ ಪುಸ್ತಕಗಳನ್ನು, ಲೆಕ್ಕಪತ್ರಗಳನ್ನು, ತತ್ಸಂಬಂಧದ ಮಾಹಿತಿಗಳನ್ನು ನೋಡಲು ಅವಕಾಶ ಕಲ್ಪಿಸತಕ್ಕದ್ದು.
2. ಮಂಡಲಿಯ ಮತ್ತು ಸಾಮಾನ್ಯ ಸಭೆಗಳಲ್ಲಿನ ನಿರ್ಣಯಗಳು, ಮತದಾರರ ಪಟ್ಟಿ, ಉಪವಿಧಿಗಳು, ವಾರ್ಷಿಕ ಲೆಕ್ಕಪತ್ರಗಳ ವಿವರಪತ್ರ ಮತ್ತು ಸದಸ್ಯರಿಗೆ ಸಂಬಂಧಪಟ್ಟಂತ ಲೆಕ್ಕಗಳ ಪ್ರತಿಗಳು, ಸಹಕಾರಿಯು ನಿರ್ಣಯಿಸಬಹುದಾದ ಅವಶ್ಯಕ ಶುಲ್ಕವನ್ನು ಸಂದಾಯ ಮಾಡಿದ ತರುವಾಯ ವ್ಯವಹಾರದ ವೇಳೆಯಲ್ಲಿ ಸದಸ್ಯನಿಗೆ ಲಭ್ಯವಾಗುವಂತೆ ಮಾಡತಕ್ಕದ್ದು.

ಪ್ರಶ್ನೆ 2 : ಸಹಕಾರಿಯ ನಿರ್ದೇಶಕನು ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕನಾಗಬಹುದೇ?

ಉತ್ತರ : ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997ರ ಕಲಂ 31ರನ್ವಯ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕನು ಸಿಬ್ಬಂದಿಯಾಗಿದ್ದು, ಸಹಕಾರಿಯ ನಿರ್ದೇಶಕನು ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸುವಂತಿಲ್ಲ. ನಿರ್ದೇಶಕ ಸ್ಥಾನವು ಚುನಾಯಿತ ಸ್ಥಾನವಾಗಿದ್ದು, ಉಚಿತ ಸೇವೆಯಾಗಿರುತ್ತದೆ.

ಪ್ರಶ್ನೆ 3 : ಸಹಕಾರಿಯು ತನ್ನ ಉಪವಿಧಿಯಲ್ಲಿ ನಿರ್ದೇಶಕನಾಗಲು ಅರ್ಹತೆಗಳನ್ನು ನಿಗದಿಪಡಿಸಿಕೊಳ್ಳಬಹುದೇ?

ಉತ್ತರ : ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997ರ ಕಲಂ 25(1)(ಸಿ)ರನ್ವಯ ಸಹಕಾರಿಯು ತನ್ನ ಉಪವಿಧಿಯಲ್ಲಿ ಕಾಯ್ದೆಯಲ್ಲಿ ಹೇಳಿರುವ ಅನರ್ಹತೆಗಳ ಹೊರತಾಗಿ ಇನ್ನಾವುದೇ ಅನರ್ಹತೆಗಳನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿರುತ್ತದೆ. ಈ ಪ್ರಾವಧಾನವು ಹೊರತುಪಡಿಸುವಿಕೆಯ ಪ್ರಾವಧಾನವಾಗಿರುತ್ತದೆ (Exclusion Provision). ಆದ್ದರಿಂದ, ಸಹಕಾರಿಯು ತನ್ನ ಉಪವಿಧಿಯಲ್ಲಿ ನಿರ್ದೇಶನಾಗಲು ಅರ್ಹತೆಗಳನ್ನು ನಿಗದಿಪಡಿಸಿಕೊಳ್ಳಬಹುದು. (ಗಮನಿಸಿ: ಸಾಮಾನ್ಯ ಚುನಾವಣೆಯಲ್ಲಿ ಮತ ಚಲಾಯಿಸಲು 18 ವರ್ಷವಾದರೆ ಸಾಕು, ಆದರೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 25 ವರ್ಷವಾಗಿರತಕ್ಕದ್ದು.)

ಪ್ರಶ್ನೆ 4 : ಸನ್ನದು ಲೆಕ್ಕಪರಿಶೋಧಕರನ್ನು ಎಷ್ಟು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಬದಲಾಯಿಸಲೇಬೇಕು? ಬದಲಾಯಿಸದಿದ್ದರೆ ಆಗುವ ಪರಿಣಾಮವೇನು?

ಉತ್ತರ : ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು, 2004ರ ನಿಯಮ 8ಬಿ(6)ರನ್ವಯ ಯಾವುದೇ ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧನಾ ಸಂಸ್ಥೆಗಳು ಅನುಕ್ರಮವಾಗಿ ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ನೇಮಕ ಮಾಡಿಕೊಳ್ಳುವಂತಿಲ್ಲ. ಆದ್ದರಿಂದ, ಸೌಹಾರ್ದ ಸಹಕಾರಿಗಳು ಎರಡು ವರ್ಷಗಳಿಗೊಮ್ಮೆ ಲೆಕ್ಕಪರಿಶೋಧಕರನ್ನು ಬದಲಾಯಿಸುವುದು ಕಡ್ಡಾಯವಾಗಿರುತ್ತದೆ. ಎರಡು ವರ್ಷಗಳಿಗೊಮ್ಮೆ ಲೆಕ್ಕಪರಿಶೋಧಕರನ್ನು ಬದಲಾಯಿಸದೇ ಅದೇ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ನಡೆಸಿದಲ್ಲಿ ನಿಯಮಬಾಹಿರವಾಗಿ ಹಿಂದಿನ ಲೆಕ್ಕಪರಿಶೋಧಕರನ್ನೇ ಎರಡು ವರ್ಷಗಳಿಗೂ ಹೆಚ್ಚಿನ ಅವಧಿಗೆ ಲೆಕ್ಕಪರಿಶೋಧಕರಾಗಿ ಮುಂದುವರೆಸಿರುವ ಕಾರಣ ಅಂತಹ ಲೆಕ್ಕಪರಿಶೋಧನೆಯು ಪ್ರಾರಂಭದಿಂದಲೇ ಅನೂರ್ಜಿತವಾಗುತ್ತದೆ (void abintio). ಲೆಕ್ಕಪರಿಶೋಧನಾ ಇಲಾಖೆಯು ಅನೂರ್ಜಿತವಾದ ಲೆಕ್ಕಪರಿಶೋಧನೆಯನ್ನು ಲೆಕ್ಕಪರಿಶೋಧನೆ ನಡೆಸಿಲ್ಲವೆಂಬಂತೆ ಪರಿಗಣಿಸಿ ಸಹಕಾರಿಯ ಲೆಕ್ಕಪರಿಶೋಧನೆಗೆ ಇನ್ನೋರ್ವ ಲೆಕ್ಕಪರಿಶೋಧಕರನ್ನು ನೇಮಕ ಮಾಡಬಹುದು.

ಸಹಕಾರಿಗಳಲ್ಲಿ ವ್ಯವಹಾರ ಸೇವೆಗಳ ಮಹತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆ

ವಿಜಯ್ ಬಿ.ಎಸ್., ಸೌಹಾರ್ದ ಅಭಿವೃದ್ಧಿ ಅಧಿಕಾರಿ, ಕಲಬುರಗಿ ವಿಭಾಗ.

ಇಂದಿನ ಜಗತ್ತು ಕಠಿಣ ಪೈಪೋಟಿಯದ್ದಾಗಿದೆ. ಶಕ್ತನಾದವನಿಗೆ ಮಾತ್ರ ಅಸ್ತಿತ್ವ ಎಂಬುದು ನಿಯಮವಾಗಿದೆ. ಇಲ್ಲಿ ಕಳಪೆ ಪ್ರದರ್ಶನಕ್ಕೆ ಜಾಗವಿಲ್ಲ. ಆದ್ದರಿಂದ, ಎಲ್ಲಾ ವ್ಯವಹಾರ ಸಂಸ್ಥೆಗಳು ತಾವು ಏನನ್ನು ಅತ್ಯುತ್ತಮವಾಗಿ ಸಾಧಿಸಬಲ್ಲೆವು ಎಂಬುದನ್ನು ಕಾಯುತ್ತಿರುತ್ತವೆ. ವ್ಯವಹಾರ ಸಂಘಟನೆಗಳು ಪೈಪೋಟಿಯಲ್ಲಿರುವ ಸಲುವಾಗಿ ಹೆಚ್ಚು ಹೆಚ್ಚಾಗಿ ವಿಶಿಷ್ಟ ವ್ಯವಹಾರ ಸೇವೆಗಳ ಮೇಲೆ ಅವಲಂಬಿತವಾಗಿವೆ.

ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ 1991ರ ಉದಾರೀಕರಣದ ನಂತರ ಸೇವಾ ವಲಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಒಂದು ಅಂದಾಜಿನ ಪ್ರಕಾರ ಶೇ.63.3ರಷ್ಟು ಪಾಲನ್ನು ದೇಶದ ಬೆಳವಣಿಗೆಗೆ ಸೇವಾ ವಲಯ ಕೊಡುಗೆಯನ್ನು ನೀಡುತ್ತಿದೆ. ಸೇವಾ ವಲಯದಲ್ಲಿ ತೊಡಗಿರುವ ಸಹಕಾರಿಗಳ ಪಾಲು ಸಹ ಇದರಲ್ಲಿ ಅಡಕವಾಗಿದೆ. ಆದ್ದರಿಂದ, ನಮಗೆ ಸ್ಪಷ್ಟವಾಗಿ ಗೋಚರಿಸುವುದೇನೆಂದರೆ ಆಧುನಿಕ ಯುಗದ ಸಹಕಾರಿಗಳು ಸಹ ತನ್ನ ಅಸ್ತಿತ್ವಕ್ಕಾಗಿ ಇತರ ಸಹಕಾರಿ ಸಂಸ್ಥೆಗಳೊಂದಿಗೆ ದಿನನಿತ್ಯ ಪೈಪೋಟಿಯನ್ನು ಎದುರಿಸುತ್ತಿರುವುದು ತಿಳಿಯುತ್ತದೆ. ಈಗಾಗಲೇ ಹಣಕಾಸು ವರ್ಷ ಮುಗಿದಿರುವುದು ಹಾಗೂ ತಮ್ಮ ತಮ್ಮ ಸಹಕಾರಿಗಳು ಮಾಡಿರುವ ಸಾಧನೆ ಹಾಗೂ ಮಾಡಿರುವ ತಪ್ಪುಗಳ ಬಗ್ಗೆ ತಮಗೆ ಅರಿವಾಗಿರುತ್ತದೆ. ಕೆಲ ಸಹಕಾರಿಗಳು ಉತ್ತಮ ವ್ಯವಹಾರವನ್ನು ನಡೆಸಿ ಉತ್ತಮ ಸಾಧನೆ ಗಳಿಸಿದ್ದರೆ ಮತ್ತೆ ಕೆಲ ಸಹಕಾರಿಗಳು ಹಿಂದಿನ ವರ್ಷಕ್ಕಿಂತ ಕಳಪೆ ವ್ಯವಹಾರ ನಡೆಸಿರುತ್ತವೆ. ಕಳಪೆ ವ್ಯವಹಾರವನ್ನು ನಡೆಸಿರುವ ಸಂಸ್ಥೆಗಳು ತಾನು ಮಾಡಿರುವ ವ್ಯವಹಾರದ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಬೇಕು ಹಾಗೂ ಇತರ ಸಂಸ್ಥೆಗಳು ತಮ್ಮಂತೆ ಹಣಕಾಸು ಸಂಸ್ಥೆಗಳೇ, ಆದರೆ ತಮಗಿಂತ ಹೆಚ್ಚಿನ ವ್ಯವಹಾರವನ್ನು ನಡೆಸಲು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ವಿಶ್ಲೇಷಣೆ ನಡೆಸುವುದರ ಮೂಲಕ ಹಾಗೂ ಅವರು ಅಳವಡಿಸಿಕೊಂಡ ವ್ಯವಹಾರ ವಿಧಾನ ಹಾಗೂ ತಾವು ಅಳವಡಿಸಿಕೊಂಡಿರುವ ವ್ಯವಹಾರ ವಿಧಾನಗಳ ಬಗ್ಗೆ ಹೋಲಿಕೆ ಮಾಡಿಕೊಳ್ಳುವುದರ ಮೂಲಕ ತಮ್ಮದೇ ಆದ ವಿನೂತನ ಹಾಗೂ ಹೊಸ ಮಾದರಿಯ ಯೋಜನೆಗಳ ಬಗ್ಗೆ ತಮ್ಮ ಸದಸ್ಯರಿಗೆ ಆಸಕ್ತಿ ಬರುವ ಹಾಗೇ ವಿವರಣೆ ನೀಡಬೇಕು.

ಕೆಲ ಸಂಸ್ಥೆಗಳು ವ್ಯಕ್ತಿಗಳ ವರ್ಚಸ್ಸಿನಿಂದ ಬೆಳವಣಿಗೆಯನ್ನು ಹೊಂದಿದರೆ ಮತ್ತೆ ಕೆಲವು ತಾವು ನೀಡುವ ಸೇವೆ ಹಾಗೂ ಜಾಹೀರಾತಿನಿಂದ ಉತ್ತಮ ವ್ಯವಹಾರಿಕ ಸಂಸ್ಥೆಗಳಾಗಿ ಬದಲಾಗುತ್ತವೆ, ಅದಕ್ಕೆ ಉತ್ತಮ ಉದಾಹರಣೆ ಡಾಕ್ಟರ್ ಕಾರ್ಸನ್ ಭಾಯ್ ಖೋದಿದಾಸ್ ಪಟೇಲ್. ಇವರು ಒಂದು ಕಾಲದಲ್ಲಿ ಡೋರ್ ಟು ಡೋರ್ ಸೇಲ್ಸ್‌ಮನ್ ಆಗಿ ಕೆಲಸ ಮಾಡಿದವರು, ಆದರೆ ಇಂದು ಒಂದು ದೊಡ್ಡ ಸಂಸ್ಥೆಯ ಹುಟ್ಟಿಗೆ ಕಾರಣವಾದವರು, ಅದುವೇ ನಿರ್ಮಾ ಗ್ರೂಪ್. ನಿರ್ಮಾ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಅವರು ನೀಡುತ್ತಿದ್ದ ಜಾಹೀರಾತು ಆಗ ಅದು ಸಂಚಲನ. ವಿದೇಶಿ ಬ್ರಾಂಡ್‌ಗಳನ್ನು ಪಕ್ಕಕ್ಕೆ ಸರಿಸಿ ದೇಶಿಯ ಬ್ರಾಂಡ್‌ನ ಅತಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುತ್ತದೆ. 1969ರಲ್ಲಿ ವಿದೇಶಿ ಬ್ರಾಂಡ್ ಆದ ಹಿಂದೂಸ್ತಾನ್ ಲಿವರ್ ಒಂದು ಕೆ.ಜಿ. 13 ರೂ.ನಂತೆ ಮಾರುತ್ತಿದ್ದರು. ಆದರೆ, ಪಟೇಲರು ಕೇವಲ 3ಕ್ಕೆ ಕೆ.ಜಿ. ಕೊಡುತ್ತಿದ್ದರು. ಅಷ್ಟೇ ಅಲ್ಲದೇ ಪೌಡರ್ ಸಹ ಉತ್ತಮ ಗುಣಮಟ್ಟದಿಂದ ಕೂಡಿತ್ತು. ಇನ್ನೇನು ಅದು ಮಾರುಕಟ್ಟೆಯನ್ನು ಆಕ್ರಮಿಸಲು ಪ್ರಾರಂಭಿಸಿತು ಹಾಗೂ ಜನರು ಕೊಳ್ಳಲು ಪ್ರಾರಂಭಿಸಿದರು. ಸಂಸ್ಥೆ ಉತ್ತಮ ಲಾಭದಾಯಕತೆಯತ್ತ ಮುನ್ನುಗಲು ಪ್ರಾರಂಭಿಸಿತು. ಯಾಕೆ ಇಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆಯೆಂದರೆ ಇಂದಿನ ದಿನಗಳಲ್ಲಿ ಜನರು ಸೂಕ್ಷ್ಮ ಆಯ್ಕೆದಾರರಾಗಿದ್ದು, ತಮ್ಮ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸಬೇಕೆಂದು ಆಶಿಸುತ್ತಾರೆ ಹಾಗೂ ಅವರ ಬಳಿ ಆಯ್ಕೆಗಳು ಸಹ ಹೆಚ್ಚಾಗಿವೆ. ಯಾರು ಕಡಿಮೆ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಾರೋ ಅಂತಹ ಸಂಸ್ಥೆಗಳನ್ನೇ ಹುಡುಕುತ್ತಿರುತ್ತಾರೆ ಹಾಗೂ ಸಂಸ್ಥೆಗಳಿಗೆ ಇದು ಅನುಕೂಲವೇ ಆಗಿದೆ. ಏಕೆಂದರೆ ಹೆಚ್ಚಿನ ದರದಲ್ಲಿ ಒಬ್ಬರಿಗೆ ಸಾಲವನ್ನು ನೀಡುವುದರ ಬದಲಾಗಿ ಕಡಿಮೆ ದರದಲ್ಲಿ ಹೆಚ್ಚು ಜನರಿಗೆ ಸಾಲವನ್ನು ವಿತರಿಸಿದರೆ ಸಂಸ್ಥೆಗೆ ಸಾಲ ಮರುಪಾವತಿಯಲ್ಲಿ ಆಗುವ ಅಪಾಯ ಕಡಿಮೆಯಾಗುತ್ತದೆ ಹಾಗೂ ಹೆಚ್ಚು ಸದಸ್ಯರಿಗೆ ತಲುಪಲು ಸಹಕಾರಿಯಾಗುತ್ತದೆ.

ಸೇವೆಯಲ್ಲಿ ಮುಖ್ಯವಾಗಿ ಐದು ಅಂಶಗಳು ಅಡಕವಾಗಿರುತ್ತದೆ (five 'I's of service) ಅವುಗಳೆಂದರೆ Intangibility (ಅಗೋಚರತೆ), Inconsistency (ಅಸಂಗತತೆ), Inseparability (ಬೇರ್ಪಡಿಸಲಾಗದಿರುವಿಕೆ), Invventory (ದಾಸ್ತಾನು) ಹಾಗೂ Involvement (ತೊಡಗಿಸಿಕೊಳ್ಳುವಿಕೆ) ಹೀಗೆ ಪ್ರತಿ ಹಂತದಲ್ಲೂ ಸಹ ಒಂದಕ್ಕೊಂದು ಪೂರಕವಾಗಿ ಅಳವಡಿಸಿಕೊಂಡು ಕಾರ್ಯನಿರ್ವಹಿಸಿದ್ದೇ ಆದಲ್ಲಿ ಸದಸ್ಯರಿಗೆ ಗುಣಮಟ್ಟದ ಹಾಗೂ ನಿರಂತರ ಸೇವೆಯನ್ನು ನೀಡಬಹುದಾಗಿದೆ.

ಸಮಾಜದ ಉದ್ದೇಶಗಳು ಮತ್ತು ಮೌಲ್ಯಗಳ ದೃಷ್ಟಿಯಿಂದ ಅಪೇಕ್ಷಣೀಯವಾದ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಕಾರ್ಯಗಳನ್ನು ಮಾಡುವುದು ವ್ಯವಹಾರದ ಹೊಣೆಗಾರಿಕೆಯಾಗಿದೆ. ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವುದರಿಂದ ವ್ಯವಹಾರವು ಸಮಾಜದ ಆಶೋತ್ತರಗಳನ್ನು ಗೌರವಿಸಿದಂತಾಗುತ್ತದೆ ಮತ್ತು ತಮ್ಮ ಲಾಭದ ಆಸಕ್ತಿಯ ಜೊತೆಗೆ ಜನರ ಆಶೋತ್ತರಗಳ ಸಾಧನೆಗೆ ಕೊಡುಗೆ ನೀಡಿದಂತಾಗುತ್ತದೆ. ಸಾಮಾಜಿಕ ಹೊಣೆಗಾರಿಕೆಯು ಸಂಸ್ಥೆಯು ಸಮಾಜದ ಒಳಿತಿಗಾಗಿ ಕೈಗೊಳ್ಳುವ ಸ್ವಯಂ ಪ್ರೇರಿತ ಕಾರ್ಯದ ಅಂಶವನ್ನು ಒಳಗೊಂಡಿರುತ್ತದೆ. ವ್ಯವಹಾರ ಸಂಸ್ಥೆಯು ಸಮಾಜದ ನಿರೀಕ್ಷೆಗಳನ್ನು ಪೂರ್ಣಗೊಳಿಸುವ ರೀತಿಯಲ್ಲಿ ವ್ಯವಹಾರವನ್ನು ನಡೆಸಬೇಕು ಮತ್ತು ಲಾಭವನ್ನು ಗಳಿಸಬೇಕು. ಈ ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೆಲವೊಂದು ಸಾಮಾಜಿಕ ಜವಾಬ್ದಾರಿಗಳಿವೆ. ಆತ ಸಾಮಾಜಿಕ ಮೌಲ್ಯಗಳು ಮತ್ತು ನಡವಳಿಕೆಯ ಆದರ್ಶಗಳನ್ನು ಗೌರವಿಸಬೇಕು. ಪ್ರತಿ ವ್ಯವಹಾರ ಸಂಸ್ಥೆಯು ತನ್ನ ಔದ್ಯಮಿಕ ಅಥವಾ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಮತ್ತು ಲಾಭ ಸಂಪಾದಿಸಲು ಸಮಾಜದ ಒಪ್ಪಿಗೆಯನ್ನು ಪಡೆದಿದೆ. ಆದರೆ, ಸಮಾಜದ ದೃಷ್ಟಿಕೋನದಿಂದ ಅನಪೇಕ್ಷಿತವಾದ ಯಾವುದೇ ಕಾರ್ಯವನ್ನು ಮಾಡದಿರುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಸಮಾಜದಲ್ಲಿ ವಾಸಿಸುವ ಜನರೊಂದಿಗೆ ನಿರಂತರ ಒಡನಾಟ ಹೊಂದಿರುವ ಸಹಕಾರಿ ಸಂಸ್ಥೆಗಳಿಗೂ ಸಹ ಕೆಲ ಸಾಮಾಜಿಕ ಜವಾಬ್ದಾರಿಗಳಿರುತ್ತವೆ. ಕೇವಲ ಲಾಭ ಗಳಿಕೆಯೊಂದೇ ಪರಮೋಚ್ಚ ಧ್ಯೇಯವಾಗಿರದೇ ಕೆಲ ಸಾಮಾಜಿಕ ಜವಾಬ್ದಾರಿಗಳನ್ನು ಹಾಗೂ ಚಟುವಟಿಕೆಗಳನ್ನು ಸಹ ಸಹಕಾರಿಗಳು ನಿರ್ವಹಿಸಬೇಕಾಗುತ್ತದೆ. ಆಗ ಮಾತ್ರ ಸಹಕಾರಿ ವಲಯದ ಅಸ್ತಿತ್ವವು ಅರ್ಥದಾಯಕವಾಗುತ್ತದೆ.

ಪ್ರಕೃತಿ ವಿಕೋಪ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಸಹಕಾರಿಗಳ ಪಾತ್ರ

...ಹಿಂದಿನ ಸಂಚಿಕೆಯಿಂದ

ಶಿವಪ್ರಸಾದ ಟಿ., ಕಿರಿಯ ಸಹಾಯಕ, ಕರಾಸೌಸಂಸನಿ.,

ನೈಸರ್ಗಿಕ ವಿಕೋಪದಿಂದಾದ ನಷ್ಟ		
ಪ್ರವಾಹದಿಂದ ಹಾನಿಯಾದ ಒಟ್ಟಾರೆ ನಷ್ಟದ ವಿವರ		
ಹಾನಿಗೊಳಗಾದ ವಿವರ	ಸರಾಸರಿ	ನಷ್ಟ (ವರ್ಷ)
ಭೂ ಪ್ರದೇಶ (ಮಿಲಿಯನ್ ಹೆಕ್ಟೇರ್‌ಗಳಲ್ಲಿ)	7.225	17.50 (1978)
ಕೃಷಿ ಯೋಗ್ಯ ಭೂ ಪ್ರದೇಶ (ಮಿಲಿಯನ್ ಹೆಕ್ಟೇರ್‌ಗಳಲ್ಲಿ)	3.789	12.30 (1988)
ಜನಜೀವನದ ಮೇಲೆ ಪರಿಣಾಮ (ಮಿಲಿಯನ್‌ಗಳಲ್ಲಿ)	32.43	70.45 (1978)
ಮಾನವರ ಸಾವು (ಸಂಖ್ಯೆಗಳಲ್ಲಿ)	1653	11,316 (1977)
ಜಾನುವಾರುಗಳ ಸಾವು (ಸಂಖ್ಯೆಗಳಲ್ಲಿ)	96593	6,18,248 (1979)
ಮನೆಗಳ ನಾಶ (ಸಂಖ್ಯೆಗಳಲ್ಲಿ)	1254954	35,07,542 (1978)
ಬೆಳೆಗಳ ನಷ್ಟ (ಕೋಟಿಗಳಲ್ಲಿ)	1118.81	7307.23 (2003)
ವಸತಿ ಗೃಹಗಳ ನಷ್ಟ (ಕೋಟಿಗಳಲ್ಲಿ)	565.65	10809.79 (2009)
ಸಾರ್ವಜನಿಕ ಆಸ್ತಿ ನಷ್ಟ (ಕೋಟಿಗಳಲ್ಲಿ)	1867.85	17509.35 (2009)
ಸಾರ್ವಜನಿಕ ಆಸ್ತಿ–ಪಾಸ್ತಿ, ಮನೆಗಳು, ಬೆಳೆಗಳ ಒಟ್ಟಾರೆ ನಷ್ಟ (ಕೋಟಿಗಳಲ್ಲಿ)	3612.12	32554.77 (2009)

ಮಾಹಿತಿ : ಕೇಂದ್ರ ಜಲ ಕಮಿಷನ್, ಜಲ ಸಂಪನ್ಮೂಲ ಸಚಿವಾಲಯ, ಭಾರತ ಸರ್ಕಾರ.

ಭಾರತದ ಸಮುದ್ರ ಭಾಗ ವಿಸ್ತೀರ್ಣವು 7516 ಕಿ.ಮೀ. ಒಳಗೊಂಡಿದ್ದು, ಅದರಲ್ಲಿ ಶೇ.10ರಷ್ಟು ಸೈಕ್ಲೋನ್ ಅನಾಹುತಕ್ಕೆ ತುತ್ತಾಗಿದೆ. ಅವುಗಳಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಒರಿಸ್ಸಾ ಮತ್ತು ಬಂಗಾಳದ ಶೇ.71ರಷ್ಟು ಭಾಗವು ನಷ್ಟವನ್ನು ಹೊಂದಿದೆ.

ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ : ಭಾರತವು ವಿಪತ್ತುಗಳನ್ನು ಗುರುತಿಸುವ ಉತ್ತಮ ಮಟ್ಟದ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಜ್ಞಾನವನ್ನು ಹೊಂದಿದೆ. ಆದರೆ, ಇವು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು, ಚಟುವಟಿಕೆಗಳು, ಯೋಜನೆಗಳನ್ನು ರೂಪಿಸುವಲ್ಲಿ ಹೆಚ್ಚಾಗಿ ಬಳಕೆಯಾಗಿಲ್ಲ. ವಿಪತ್ತು ನಿರ್ವಹಣೆಯು ಈಗ ಕೇವಲ ವಿಪತ್ತು ನಿರ್ವಹಣೆ ಮಾತ್ರವಾಗಿ ಉಳಿದಿಲ್ಲ. ಬದಲಿಗೆ ಅದೀಗ ವಿಪತ್ತಿನಿಂದುಂಟಾಗುವ ಆಪತ್ತಿನ ನಿರ್ವಹಣೆಯಾಗಿ ಬೆಳೆದಿದೆ. ಅಸ್ತಿತ್ವದಲ್ಲಿರುವ ವಿಪತ್ತನ್ನು ಹಲವಾರು ರಚನಾತ್ಮಕ ಕ್ರಮಗಳ ಮೂಲಕ ಹಾಗೂ ಲಭ್ಯವಿರುವ ತಾಂತ್ರಿಕ ಜ್ಞಾನವನ್ನು ಆಧರಿಸಿ ವಿಭಜಿಸಿಕೊಳ್ಳಬಹುದು ಮತ್ತು ವಿಪತ್ತಿನ ನಿರ್ವಹಣೆಗೆ ರಕ್ಷಣಾ ಯೋಜನೆಯನ್ನು ರೂಪಿಸಬಹುದು. ವಿಪತ್ತನ್ನು ಎದುರಿಸಲು ಸಿದ್ಧವಾಗುವುದೆಂದರೆ ಆಗುವ ಹಾನಿಯನ್ನು ಸಾಧ್ಯವಾದ ಮಟ್ಟಿಗೆ ತಡೆಗಟ್ಟುವುದು. ಜೀವ ಹಾನಿಯಾಗದಂತೆ ಪರ್ಯಾಯ ವಸತಿ ವ್ಯವಸ್ಥೆ ಮತ್ತು ಪರಿಹಾರ ಕಾರ್ಯಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸಿದ್ಧವಾಗಿಟ್ಟುಕೊಳ್ಳಬೇಕು. ಸಿದ್ಧತೆಗಳೆಂದರೆ ಅದಕ್ಕೆ ಅಗತ್ಯವಾದ ನೀತಿಗಳನ್ನು, ಸಂಪನ್ಮೂಲಗಳನ್ನು ರೂಪಿಸಿಕೊಂಡಿದ್ದು, ವಿಪತ್ತು ಸಂಭವಿಸಿದ ತಕ್ಷಣ ಜನಜೀವನ ಸಹಜ ಸ್ಥಿತಿಗೆ ತರಲು ಎಲ್ಲಾ ರೀತಿಯಿಂದಲೂ ಸಿದ್ಧವಿರುವುದು. ಈ ಎಲ್ಲಾ ಕಾರ್ಯಗಳಲ್ಲೂ ಸಹಕಾರ ಕ್ಷೇತ್ರ ತನ್ನನ್ನು ಅಳವಡಿಸಿಕೊಂಡು ಸಾಮಾಜಿಕ ಕಳಕಳಿಯ ತತ್ವದ ಬದ್ಧತೆಯನ್ನು ಮೆರೆಯುವಂತಾಗಬೇಕು.

ನೈಸರ್ಗಿಕ ವಿಕೋಪದ ದುರಂತ ನಿರ್ವಹಣೆಯಿಂದ ದುರಂತ ಅಪಾಯ ನಿರ್ವಹಣೆ :

- ಅಪಾಯ ಪರಿಶೀಲನೆ
- ಅಪಾಯ ತಡೆ
- ಅಪಾಯ ನಿರ್ವಹಣೆ ಸನ್ನದ್ಧತೆ
- ಪ್ರತಿಕ್ರಿಯೆ
- ಪುನರ್ವಸತಿ
- ಪುನರ್ ನಿರ್ಮಾಣ

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಪರಸ್ಪರ ಸಹಕಾರದಿಂದಲೇ ಪರಿಹಾರೋಪಾಯ ಸಾಧ್ಯ. ಅಂತೆಯೇ, ಸಹಕಾರ ಮನೋಭಾವನೆಯಿಂದಲೇ ಒಗ್ಗೂಡಿರುವ ಸಂಯುಕ್ತ ಸಹಕಾರಿ ಹಾಗೂ ಸದಸ್ಯ ಸಹಕಾರಿಗಳು, ಒಕ್ಕೂಟ ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಂದು ಸಂಸ್ಥೆಯು ಸುತ್ತಮುತ್ತಲ ಸಮಸ್ಯೆಗಳಿಗೆ ಮನಮಿಡಿಯುವುದರ ಜೊತೆ ಸಮಸ್ಯೆಗಳನ್ನು ಪರಿಹರಿಸಲು, ಮಾರ್ಗೋಪಾಯಕ್ಕೆ ಅಳಿಲು ಸೇವೆಯ ಮೂಲಕ ಸಹಕರಿಸುತ್ತಿದೆ. ಅಲ್ಲದೇ, ಸಹಕಾರದ ಏಳು ತತ್ವಗಳಲ್ಲಿ ಒಂದಾದ ಸಾಮಾಜಿಕ ಕಳಕಳಿಯ ಧ್ಯೇಯೋದ್ದೇಶವನ್ನು ಹೊಂದಿದೆ. ಸಾಲ ವಿತರಣೆ, ಠೇವಣಾತಿ ಸಂಗ್ರಹ, ಬ್ಯಾಂಕಿಂಗ್ ಚಟುವಟಿಕೆ, ಮಾರುಕಟ್ಟೆ, ಗ್ರಾಹಕ, ಸಂಸ್ಕರಣೆ, ಹಾಲು, ಮೀನುಗಾರಿಕೆ, ತೋಟಗಾರಿಕೆ, ಸಾರಿಗೆ, ಕ್ರೀಡೆ, ಆಸ್ಪತ್ರೆ, ಪ್ರವಾಸೋದ್ಯಮ, ಮಹಿಳಾ ಚಟುವಟಿಕೆ, ಮುಂತಾದ ಹತ್ತು ಹಲವು ಉದ್ದೇಶದ ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ನಾಗರೀಕನ ದೈನಂದಿನ ಜೀವನಾವಶ್ಯಕಗಳನ್ನು ಪೂರೈಸಲು ಅತ್ಯುತ್ತಮ ಮಾಧ್ಯಮವಾಗಿರುತ್ತದೆ. ಸಹಕಾರ ಕ್ಷೇತ್ರ ಜೀವನದ ಎಲ್ಲಾ ಕ್ಷಣಗಳ ಕಾರ್ಯ ಚಟುವಟಿಕೆಗಳ ನಿರ್ವಹಣೆಗೆ ಬದ್ಧವಾಗಿರುವ ಕ್ಷೇತ್ರ ಎಂದು ಬಿಂಬಿಸಲು ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಅವಶ್ಯಕ.

RBI NEWS-APRIL 2018

K. Vittal Shetty, Banking Consultant, kohimavittal@Hotmail.com, Mob : 9845699904



Apr 05, 2018 : First Bi-monthly Monetary Policy Statement, 2018-19 Resolution of the Monetary Policy Committee (MPC) Reserve Bank of India.

On the basis of an assessment of the current and evolving macroeconomic situation at ithe meeting of the Monetary Policy Committee(MPC) decided to:

• keep the policy repo rate under the liquidity adjustment facility (LAF) unchanged at 6.0 per cent.

Consequently, the reverse repo rate under the LAF remains at 5.75 per cent, and the marginal standing facility (MSF) rate and the Bank Rate at 6.25 per cent.

The decision of the MPC is consistent with the neutral stance of monetary policy in consonance with the objective of achieving the medium-term target for consumer price index (CPI) inflation of 4 per cent within a band of +/- 2 per cent, while supporting growth.

Policy Rates with effect from 02 AUGUST 2017	%
POLICY REPO RATE	6.00%
REVERSE REPO RATE	5.75%
MARGINAL STANDING FACILITY RATE	6.25%
BANK RATE	6.25%
Reserve Ratios	**%**
Cash Reserve Ratio	4.00%
Statutory Reserve Ratio WEF 14 OCTOBER 2017	19.50%

Date : Apr 25, 2018

Scheduled Banks' Statement of Position in India as on Friday, April 13, 2018

(Amount in Billions of ₹)

		SCHEDULED COMMERCIAL BANKS			ALL SCHEDULED BANKS		
		14-APR-2017	30-MAR-2018 *	13-APR-2018 *	14-APR-2017	30-MAR-2018 *	13-APR-2018 *
I	a) Deposits	105383.04	114752.83	113777.29	108261.31	117776.3	116802.86
	i) Demand	10873.54	13787.53	11901.52	11140.86	14073.51	12180.4
	ii) Time	94509.5	100965.32	101875.69	97120.45	103702.79	104622.38
II	CASH	506.04	604.8	550.93	522.2	620.44	565.08
III	BALANCES WITH R.B.I. (B)	4304.1	5256.86	4533.64	4426.33	5412.86	4653.58
IV	INVESTMENTS	31601.48	33317.12	33966.7	32475.74	34257.26	34915
V	BANK CREDIT	76019.7	86506.88	84784.59	78373.34	89109.41	87370.5

IMPORTANT NEWS

1) Apr 03, 2018 : Jio Payments Bank Limited commences operations - Jio Payments Bank Limited has commenced operations as a payments bank with effect from April 3, 2018. The Reserve Bank has issued a licence to the bank under Section 22 (1) of the Banking Regulation Act, 1949 to carry on the business of payments bank in India.

Reliance Industries Limited, Mumbai was one of the 11 applicants which were issued in-principle approval for setting up a payments bank, as announced in the press release on August 19, 2015.

2) April 12, 2018:- Interest rates for Small Savings Schemes - Please refer to circular DGBA.GBD.1781/15.02.005/2017-18 dated January 11, 2018 on the above subject. The Government of India, has vide their Office Memorandum (OM) No.F.No.01/04/2016–NS dated March 28, 2018 has stated that the interest rates on Small Savings Schemes for the first quarter of financial year 2018-19 starting 1st April, 2018 shall remain unchanged from those notified for the fourth quarter of FY 2017-18.

The contents of this circular may be brought to the notice of the branches of your bank operating Government Small Saving Schemes for necessary action. These should also be displayed on the notice boards of your branches for information of the subscribers to these Schemes.

3) April 12, 2018 : Cassette - Swaps in ATMs - As stated in para 15 of the monetary policy statement dated October 04, 2016, the Bank had constituted a Committee on Currency Movement (CCM) [Chair: Shri D.K. Mohanty, Executive Director] to review the entire gamut of security of the treasure in transit. The recommendations of the Committee have been examined and in order to mitigate risks involved in open cash replenishment/ top-up, it is advised that banks may consider using lockable cassettes in their ATMs which shall be swapped at the time of cash replenishment. The above may be implemented in a phased manner covering at least one third ATMs operated by the banks every year, such that all ATMs achieve cassette swap by March 31, 2021.

The banks are required to furnish a quarterly report in the enclosed format to the Issue Department of the Regional Office under whose jurisdiction their Head Office is situated, within 15 days of the close of every quarter

Swabhimani Sahakari, Monthly, Publishing Date 5th, Posting Day 8th.
Posted at Bangalore PSO, Mysore Road, Bangalore 560026
Registered No. KA/BGW/1744/2017-19. RNI No. KARBIL - 2004/18001/Pages 28

commencing June 30, 2018 by email.

The circular is available on website - www.rbi.org.in.

4) April 12, 2018 : Liberalised Remittance Scheme (LRS) for Resident Individuals - daily reporting of transactions - Please refer to the announcement made in para 10 of Part II of the First Bi Monthly Monetary Policy Statement 2018-19 dated April 05, 2018.

Currently, transactions under Liberalised Remittance Scheme (LRS) are being permitted by AD banks based on the declaration made by the remitter. The monitoring of adherence to the limit is confined to obtaining such a declaration without independent verification, in the absence of a reliable source of information.

In order to improve monitoring and also to ensure compliance with the LRS limits, it has been decided to put in place a daily reporting system by AD banks of transactions undertaken by individuals under LRS, which will be accessible to all the other ADs. Accordingly, from the date of issue of this circular, all AD Category-I banks are required to upload daily transaction-wise information undertaken by them under LRS at the close of business of the next working day. In case no data is to be furnished, AD banks shall upload a 'Nil' report. AD banks can upload the LRS data as CSV file (comma delimited), by accessing XBRL site through the URL https://secweb.rbi.org.in/orfsxbrl/ as hitherto.

The directions contained in this circular have been issued under Sections 10(4), 11(1) and 11(2) of the Foreign Exchange Management Act, 1999 (42 of 1999) and are without prejudice to permissions/approvals, if any, required under any other law.

5) Apr 17, 2018 : RBI clarifies that there is no currency shortage - It has been reported in a section of the media that there is shortage of currency in certain parts of the country. It is clarified at the outset that there is sufficient cash in the RBI vaults and currency chests. Nevertheless, printing of the notes has been ramped up in all the 4 note presses. The shortage may be felt in some pockets largely due to logistical issues of replenishing ATMs frequently and the recalibration of ATMs being still underway. RBI is closely monitoring both these aspects.

Further, as a matter of abundant precaution, RBI is also taking steps to move currency to areas which are witnessing unusually large cash withdrawals.

Directions, Withdrwals, Penalties & Cancellation of Licences of Urban Co-operative Banks/Banks.

1) Apr 11, 2018 : Reserve Bank of India imposes monetary penalty on IDBI Bank Limited through an order dated April 09, 2018, a monetary penalty of Rs. 30 million on IDBI Bank Limited (the bank) for non-compliance with the directions issued by RBI on Income Recognition and Asset Classification (IRAC) norms.

2) Apr 13, 2018 : HCBL Co-operative Bank Ltd., Lucknow, Uttar Pradesh – Withdrawal of Directions issued by the Reserve Bank of India hereby withdraws with effect from April 13, 2018, the said Directions so issued (and modified from time to time).

3) Apr 18, 2018 : RBI issues Directions to The City Co-operative Bank Ltd., Mumbai, Maharashtra. According to the Directions, depositors will be allowed to withdraw a sum not exceeding Rs. 1000 (Rupees One Thousand only) of the total balance held in every saving bank or current account or any other deposit account by whatever name called.

4) Date: Apr 20, 2018 : The Pij People's Co-operative Bank Ltd., Dist. Kheda, (Gujarat) (Non-scheduled UCB) – Penalised. RBI has imposed a monetary penalty of Rs. 4.00 lakh (Rupees Four Lakh only) for violation of RBI instructions issued under Supervisory Action Framework (SAF), not allotting Unique Customer Identification Code (UCIC) to bank's customers, not putting in place system to generate alerts when transactions are inconsistent with risk categorisation & customer profile and not maintaining records of cash transactions for the value of more than Rs. 10.00 lakh and reporting them to Financial Intelligence Unit-India (FIU-IND) as required in terms of Know Your Customer (KYC) and Anti Money Laundering (AML) guidelines.

Source: www.rbi.org.in

ಕೇಂದ್ರ ಕಛೇರಿ : ದೂರವಾಣಿ ಸಂಖ್ಯೆಗಳು : 080–23378375–80, 23474408, 23573291
ಸೌಹಾರ್ದ ಸಹಕಾರಿಗಳ ದಾವಾ ಪಂಚಾಯಿತಿ ನ್ಯಾಯಾಲಯ : ನಂ. 62, 2ನೇ ಮಹಡಿ, 18ನೇ ಕ್ರಾಸ್, 3ನೇ ಮುಖ್ಯ ರಸ್ತೆ, (ಮಾರ್ಗೋಸಾ ರಸ್ತೆ), ಪೈಪ್‌ಲೈನ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು–560055. ದೂ. : 080–23449933/34.
ಬೆಂಗಳೂರು ವಿಭಾಗೀಯ ಕಛೇರಿ : ನಂ. 141, 1ನೇ ಮೈನ್, 1ನೇ ಕ್ರಾಸ್, ಡಾ.ರಾಜ್‌ಕುಮಾರ ರಸ್ತೆ, 1–ಕೆ ಬ್ಲಾಕ್, ರಾಜಾಜಿನಗರ, ಬೆಂಗಳೂರು–560010. ದೂ : 080 23525546
ಮೈಸೂರು ವಿಭಾಗೀಯ ಕಛೇರಿ : ಶಂಕರ ಮಠ ರಸ್ತೆ, 2ನೇ ಕ್ರಾಸ್, ನಟರಾಜ ಸಭಾಭವನದ ಹತ್ತಿರ, ಮೈಸೂರು – 570004. ದೂ: 0821 2332299
ಬೆಳಗಾವಿ ವಿಭಾಗೀಯ ಕಛೇರಿ : ಸಂಜೋಗ ಬಿಲ್ಡಿಂಗ್, ಪಿ ಅಂಡ್ ಟಿ ಕ್ವಾಟರ್ಸ್ ಹತ್ತಿರ, ಡಬ್ಬಲ್ ರೋಡ್, ಮಹಾಂತೇಶನಗರ, ಬೆಳಗಾವಿ. ದೂರವಾಣಿ : 0831–2401551
ಕಲಬುರಗಿ ವಿಭಾಗೀಯ ಕಛೇರಿಯ : ನಂ. 1–4/3 ಎ ಸಂಜೀವರಾವ್ ದೇಸಾಯಿ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಗೆಸ್ಟ್‌ಹೌಸ್ ಹಿಂಭಾಗ, ಗಾರ್ಡನ್ ರಸ್ತೆ, ಕಲಬುರಗಿ – 585102. ದೂ: 08472–270222.

Edited, Printed and Published by Sharangouda G. Patil – Managing Director, on behalf of Karnataka State Souharada Federal Co operative Ltd., Nirman Bhavan complex, Dr. Rajkumar Road, 1st Block, Rajajinagar, Bangalore-560 010